ಜನಶಕ್ತಿ

ದುಡಿವ ಜನರ ಪ್ರಾಣಮಿತ್ರ

ಸಂಪುಟ 2 ಸಂಚಿಕೆ 31

ಆಗಸ್ಟ್ 03, 2008

ಕನ್ನಡ ವಾರಪತ್ರಿಕೆ

ರೂ. 5/-

www.janashakthi.org



ಸರಣಿ ಬಾಂಬ್ ಸ್ಫೋಟ



ಇದು ಎಚ್ಚರಿಕೆಯ ಗಂಟೆ



'ಇದೇನಾ ಯಡ್ಡಿ, ನಿಮ್ಮ ಸರ್ಕಾರದ ಕಾರ್ಯನಿರ್ವಹಣೆ?'

ಇದು ವಿಶ್ವಾಸಮತವಲ್ಲ ! ವಿಶ್ವಾಸ ಘಾತ !

6ನೇ ವೇತನ ಆಯೋಗ

ಹುದ್ದೆಗಳು ಗೇಣುದ್ದ ರದ್ಧತಿ ಮಾರುದ್ದ



ಬಾಂಬ್ ಸ್ಫೋಟ : 'ದೇಶದ್ರೋಹಿಗಳ ಕೃತ್ಯ' - ಯೆಚೂರಿ

ಜ್ಯೋತಿರ್ವಿಜ್ಞಾನ ಅಥವಾ ವೇದ ಜ್ಯೋತಿಷ್ಯ

ನೋಟ



ಡಾ. ಜಿ. ಭಾಸ್ಕರ ಮಯ್ಯ

ಉನ್ನತ ಶಿಕ್ಷಣದ ಪಠ್ಯಪುಸ್ತಕಗಳಲ್ಲಿ 'ಭಾರತೀಯ' ಸಂಸ್ಕೃತಿಯನ್ನು ಸೇರಿಸಲು ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ರಾಜ್ಯ ಸರಕಾರವು ಕೈಗೊಳ್ಳಲಿದೆಯೆಂದು ಉನ್ನತ (ಅವನತ!) ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಹೇಳಿರುವುದನ್ನು ಗಮನಿಸಿದಾಗ ಇವರು ಹೇಳುವ ಸಂಸ್ಕೃತಿ ಯಾವುದೆಂದು ತಿಳಿಯಲು ಇವರ ಕುಟುಂಬದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಸರಣಿ ಅತ್ಯಾಚಾರ ಪ್ರಸಂಗಗಳಲ್ಲಿ ನೆನಪಿಸಿಕೊಳ್ಳುವ ಸಲುವಾಗಿ ಪ್ರಸ್ತುತ ಲೇಖನ ಸರಣಿ.

ತರ್ಕಬುದ್ಧಿ ಮತ್ತು ವೈಚಾರಿಕತೆಯ ಮೇಲೆ ಇಂದು HRD ಹಾಗೂ ಅದರ ಬಾಲಬಡುಕ ಯು.ಜಿ.ಸಿ. ಮಾರಕಹಲ್ಲೆಯನ್ನು ನಡೆಸುತ್ತಿದೆ. ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದೆಂದರೆ "To develop scientific temper, humanism and spirit of reform". ಇದನ್ನು ಇಂದು ಗಾಳಿಗೆ ತೂರಲಾಗಿದೆ. ಜಗತ್ತು ಇಂದು ವಿಜ್ಞಾನಯುಗದಲ್ಲಿ ದಾಪುಗಾಲು ಹಾಕಿ ಮುನ್ನಡೆಯುತ್ತಿದ್ದರೆ ನಮ್ಮ ಉನ್ನತ ಶಿಕ್ಷಣ ವಿಭಾಗ ನಮ್ಮನ್ನು ಮಧ್ಯಯುಗದತ್ತ ತಳ್ಳುತ್ತಿದೆ! ಇದು ಕಾಲದ ವಿರುದ್ಧ ನಮ್ಮ ಹಿನ್ನಡಿಗೆ. ಯು.ಜಿ.ಸಿ.ಪ್ರಕಾರ Atomic clock, Biological clock, Carbon, Uranium and Potassium dating-ಇವು ಯಾವುದೂ ಪಾಶ್ಚಾತ್ಯದಿಂದ ಶೋಧಿಸಲ್ಪಟ್ಟದ್ದಲ್ಲ! ಕೋಪರ್‌ನಿಕಸ್, ನ್ಯೂಟನ್ ಮತ್ತು ಐನ್‌ಸ್ಟಿನ್ ಇವರು ಯಾರೂ ಸಂಶೋಧಕರಲ್ಲ. ಕಾಲದ ನಿಜವಾದ ಶೋಧನೆ ಅದುದೇ ವೇದ ಜೋತಿಷ್ಯದಲ್ಲಿ! ಆ ಮಹನೀಯರು ಒಂದು ಪಕ್ಷ ಸಂಶೋಧನೆ ಮಾಡಿದ್ದಾರೆಂದು ಕೊಂಡರೂ ಅದು ಸಂಪೂರ್ಣವಾಗಿ ಅರ್ಥಪೂರ್ಣ (Valid) ಅಲ್ಲ. ಜಗತ್ತಿನ, ಭೂಮಿಯ ಸರಿಯಾದ ಕಾಲವನ್ನು ತಿಳಿದುಕೊಳ್ಳಬೇಕಾದರೆ ನೀವು ಮಾಡಬೇಕಾದ್ದೇನೆಂದರೆ ಅದನ್ನು Vedic Astrology ಯಲ್ಲಿ ಹುಡುಕಬೇಕು. ಅದು ಮಾತ್ರ ನಿಜವಾಗಿಯೂ ಒಂದು ವಿಜ್ಞಾನ. ಅಮೇರಿಕಾದವರು ಜಗತ್ತು ಏಳು ದಿನಗಳಲ್ಲಿ ಸೃಷ್ಟಿಯಾಯಿತೆಂಬ ಬೈಬಲ್ ವಾದವನ್ನು ಸರಿಯೆಂದು ವಾದಿಸುವಾಗ ನಾವೇಕೆ ನಮ್ಮ ಪ್ರಾಚೀನ ಸಾಂಸ್ಕೃತಿಕ ಇತಿಹಾಸದೆಡೆಗೆ ಸಾಗಿ ನಮ್ಮದೇ ಜ್ಯೋತಿರ್ವಿಜ್ಞಾನವನ್ನು ಪ್ರಚುರಪಡಿಸಬಾರದು? ಎಂಬುದು ಅವರ ವಾದ.

ಭೂ ಭೌತಶಾಸ್ತ್ರಜ್ಞರುಗಳಿಗಿಂತ ನಿಖರವಾಗಿ ನಾವು ಭೂಕಂಪದ ಬಗ್ಗೆ ಭವಿಷ್ಯ ಹೇಳಲು ಸಮರ್ಥರಿರುವಾಗ ಪರಿಸರ ವಿಜ್ಞಾನದ ಹವಾಮಾನ ವರದಿಗೊ, ಉಪಗ್ರಹ ಮಾಹಿತಿಗೊ ಅಥವಾ ಗಣಿತಾಧಾರಿತ ವಿಜ್ಞಾನಕ್ಕೋ ಏಕೆ ಮೊರೆ ಹೋಗಬೇಕು? ಬರೇ ಹವಾಮಾನವೇನು; ನಾವು ಸ್ಟಾಕ್ ಮಾರ್ಕೆಟ್, ಚುನಾವಣೆಯಲ್ಲಿ ಜಯ, ಮಂತ್ರಿಯಾಗುವ ಸಾಧ್ಯತೆ, ಮಿಲಿಯಾಧಿಪತಿಯಾಗುವ ವಿಚಾರ ಎಲ್ಲವನ್ನೂ ವೇದ ಜೋತಿಷ್ಯದ ಆಧಾರದ ಮೇಲೆ ಹೇಳಲು ಶಕ್ತರಾಗಿದ್ದೇವೆ ಇದು ಯು.ಜಿ.ಸಿ.ಯ ಉದ್ಘೋಷಣೆ!

ಯು.ಜಿ.ಸಿ. ವಿಶ್ವವಿದ್ಯಾಲಯಗಳಿಗೆ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ ಹೀಗೆನ್ನುತ್ತದೆ.

"Vedic Astrology is not only one of the subjects of our traditional and classical knowledge but this is the discipline which lets us to know the events happing on time scale....

Starting of the courses in vedic Astrology in the universities will not only impart the knowledge of the subject to the people but will also add a new dimension for research in the fields of Hindu Mathemetics, Vastushastra, Meterorological studies, agricultural science, space science etc.".

ಈ ಮಾರ್ಗದರ್ಶಿ ಸೂತ್ರಗಳು ಎಷ್ಟೊಂದು ವಿಕ್ಷಿಪ್ತವಾಗಿವೆಯೆಂದರೆ, ಅದು ಮುಂದುವರಿದು ಹೀಗೆನ್ನುತ್ತದೆ

"There is an urgent need to rejuvenate the science of vedic astrology in india to allow this scientific knowledge to reach the society at large and provide opportunities to get this important science even exported to the world".

ವಿಶ್ವ ವಿದ್ಯಾಲಯಗಳಲ್ಲಿ ಜ್ಯೋತಿರ್ವಿಜ್ಞಾನ ಡಿಗ್ರಿ ಪಡೆದ ನಮ್ಮ ಪಂಡಿತರು, ಪುರೋಹಿತರು, ಜ್ಯೋತಿಷಿಗಳು ಇನ್ನು ಮುಂದೆ ಭೂಕಂಪ, ಚಂಡಮಾರುತ ಇತ್ಯಾದಿ ಪ್ರಾಕೃತಿಕ ದುರಂತಗಳ ಬಗೆಗೆ ಭವಿಷ್ಯ ನುಡಿಯುತ್ತಾರೆ! ಹೇಗೆಂದರೆ ಅಹಮದಾಬಾದ್ ಮತ್ತು ಭುಜ್‌ನಲ್ಲಿ ಭೂಕಂಪದಿಂದ ಮನೆಗಳು ನಾಶವಾದುದು ಅವುಗಳ ದುರ್ಬಲ ರಚನೆಗಳಿಂದಾಗಿ ಅಲ್ಲ; ಬದಲಿಗೆ ವಾಸ್ತುಶಾಸ್ತ್ರಕ್ಕೆ ಅನುಸಾರವಾಗಿ ಅವುಗಳನ್ನು ಕಟ್ಟದಿದ್ದುದೇ ಕಾರಣ! ಎಂತಹ ಅದ್ಭುತ!

ಇನ್ನು ಮುಂದೆ ನಮ್ಮ ಜೋಯಿಸರು ಖಗೋಳ ವಿಜ್ಞಾನಿಗಳೊಂದಿಗೆ, ಸೂಪರ್‌ಸಾನಿಕ್ ಕಂಪ್ಯೂಟರ್‌ಗಳೊಂದಿಗೆ ಸ್ಪರ್ಧಿಸುವುದಂತೂ ಕಾಲಾತೀತ ಸತ್ಯ! ಇಂದು ಯು.ಜಿ.ಸಿ. ಈ ಮಹಾನ್ ವಿಜ್ಞಾನವನ್ನು ವಿದೇಶಗಳಿಗೆ ರಫ್ತು ಮಾಡಲು ಬಯಸುತ್ತದೆ.

ಭಾರತ ಇತಿಹಾಸ ಸಮ್ಮೇಳನದಲ್ಲಿ ನೊಬೆಲ್ ಪುರಸ್ಕಾರ ಪಡೆದ ಅಮರ್ತ್ಯಸೇನ್ ಅವರು 'ಇಂದು ನಮಗೆ ಬೇಕಾಗಿರುವುದು ಮುಕ್ತ ಮನಸ್ಸು. ಪುರಾಣ ನಂಬಿಕೆಯ ಮೂಢಪಥದಿಂದ ಹೊರಬರುವುದು. ಅದನ್ನು ಬಿಟ್ಟು ವಿಜ್ಞಾನವು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ರೂಢಿವಾದಿ ಪರಂಪರೆಗೆ ಜೋತು ಬಿದ್ದರೆ ಅದು ಬಂಜೆಯಾಗಿಯೇ ಉಳಿಯುತ್ತದೆ.'

ಪಾಕಿಸ್ತಾನದಲ್ಲಿ ಆದುದೂ ಹೀಗೆಯೇ. ಪ್ರೊ: ಪರ್ವೇಜ್ ಹುಡ್‌ಬಾಯ್ ತಮ್ಮ ಪುಸ್ತಕದಲ್ಲಿ ಪಾಕಿಸ್ತಾನವು ಹೇಗೆ ವಿಜ್ಞಾನವನ್ನು ಅವನತಿಯತ್ತ ದೂಡಿ ಇಸ್ಲಾಮಿಕ್ ಮೂಲಭೂತವಾದದ ಬೆಳವಣಿಗೆಗೆ ಕಾರಣವಾಯಿತು ಎಂಬುದನ್ನು ವಿವರಿಸಿದ್ದಾರೆ. ಅಲ್ಲಿ ವಿಜ್ಞಾನದ ಅಧ್ಯಾಪಕನಿಗೆ ವಿಜ್ಞಾನಕ್ಕಿಂತ ಕುರಾನಿನ ತಿಳುವಳಿಕೆ ಅತ್ಯಗತ್ಯ!

ಭಾರತದಾದ್ಯಂತ ಎಚ್ಚೆತ್ತ ವಿಜ್ಞಾನಿಗಳು ಯು.ಜಿ.ಸಿ.ಯ ಈ ನಿಲುವಿಗೆ ತೀವ್ರ ಪ್ರತಿರೋಧವನ್ನೊಡ್ಡಿದ್ದಾರೆ. ಯು.ಜಿ.ಸಿ.ಯ ಈ ಸೂತ್ರಗಳು ವಿಜ್ಞಾನದ ಮೂಲಭೂತ ನಿಯಮಗಳ ಮೇಲೆಯೇ ನಡೆಸಿದ ದಬ್ಬಾಳಿಕೆಯೆಂದು ಪ್ರತಿಭಟಿಸಿದ್ದಾರೆ. ಅದರೇನು ಪ್ರಯೋಜನ? ಫ್ಯಾಸಿಸ್ಟರಿಗೆ ಕಿವಿಗಳಿವೆಯೇ?

ಭಾರತೀಯ ವಿಜ್ಞಾನ ಅಕಾಡೆಮಿಯ ಪತ್ರಿಕೆ "Current Science" ನಲ್ಲಿ ಹೀಗೆ ಬರೆಯಲಾಗಿದೆ "It may be possible to rewrite history; it may even possible to rewrite the history of sciences". : but it is well nigh impossible to completly rewrite science "Inter university centre for Astronomy and Astrophysics" ಪೂನಾದ ನಿರ್ದೇಶಕ ಡಾ: ಜಯಂತ ನಾರ್ಲೇಕರ್ ಹೇಳುತ್ತಾರೆ.

"ವಿಜ್ಞಾನಕ್ಕೆ ಒಂದು ಶಿಸ್ತಿದೆ. ಊಹೆಗಳೂ ಕೂಡ ಅಲ್ಲಿ ಸುಸ್ಪಷ್ಟವಾಗಿಯೂ ಆಧಾರಸಹಿತವಾಗಿ ನಿರೂಪಿಸಲ್ಪಡುತ್ತವೆ. ಅದನ್ನು ಜಗತ್ತು ಮುಕ್ತವಾಗಿ ಪರೀಕ್ಷಿಸಬಹುದು. ಆದರೆ ಜೋತಿಷ್ಯದ ಊಹೆಗಳು ಭ್ರಾಮಕವಾದವುಗಳೂ. ಒಬ್ಬೊಬ್ಬ ಜೋತಿಷಿಯದು ಒಂದೊಂದು ಊಹೆ. ಸಾವಿರ ಸಿದ್ಧಾಂತ. ಇದನ್ನೊಂದು ವಿಜ್ಞಾನ ಎನ್ನಬಹುದೇ? ವಿಜ್ಞಾನವು ಕಾಲ ಪ್ರವಾಹದಲ್ಲಿ ರುಜುವಾತಾದ ಸತ್ಯ. ಆದರೆ ಜೋತಿಷ್ಯದ ಭವಿಷ್ಯವಾಣಿಗೆ ಯಾವುದೇ ಆಧಾರವಿಲ್ಲ. ನಾವು ವೈಜ್ಞಾನಿಕವಾಗಿ ಬಗೆ ಬಗೆಯಾಗಿ ವಾದಗಳನ್ನು ಮಂಡಿಸಿದೆವು. ಜೋತಿಷ್ಯ ಅವೈಜ್ಞಾನಿಕ ಎಂದು ಮನದಟ್ಟು ಮಾಡಿಕೊಟ್ಟೆವು. ಆದರೆ ಸರ್ಕಾರ ಹಾಗೂ ಯು.ಜಿ.ಸಿ. ನಮ್ಮ ಮಾತುಗಳನ್ನು ಕೇಳಲು ತಯಾರಿಲ್ಲ'.

ಈ ಮಾತುಗಳನ್ನು ಅವರು Indian Express ನ ಒಂದು ಸಂದರ್ಶನದಲ್ಲಿ ಹೇಳಿದವುಗಳು. ಅವರು ತಮ್ಮ ಸಂದರ್ಶನದಲ್ಲಿ ಮತ್ತೂ ಹೀಗೆಂದು ಒತ್ತಾಯಿಸಿದರು.'ನಿಮಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪ್ರೀತಿಯಿದ್ದರೆ ವಿದ್ಯಾರ್ಥಿಗಳಿಗೆ ಆಯುರ್ವೇದ ಕಲಿಸಿ, ಯೋಗ ಕಲಿಸಿ, ವರಾಹಮಿಹಿರ, ಭಾಸ್ಕರ, ಬ್ರಹ್ಮಗುಪ್ತ ಇವರ ಗ್ರಂಥಗಳನ್ನು ಅವುಗಳ ಐತಿಹಾಸಿಕ ಮಹತ್ವಕ್ಕಾಗಿ ಅಧ್ಯಯನ ಮಾಡಿಸಿರಿ. ಏಕೆಂದರೆ ಗಣಿತ, ವಿಜ್ಞಾನ ಇಂದು ಅವರ ಕಾಲ್ಕಕಿಂತ ಎಷ್ಟೋ ಮುಂದೆ ಹೋಗಿದೆ. ಜೀವನದ ಸೋಲುಗಳಿಗೆ ನಕ್ಷತ್ರಗಳನ್ನೇಕೆ ದೂರಬೇಕು? ಉನ್ನತ ಶಿಕ್ಷಣ ಇಲಾಖೆಯಿಂದ ನಾವು ಬಯಸುವುದು ಇದನ್ನೇ? ಮಾನವ ಜನಾಂಗ ಇದುವರೆಗೂ ಸಂಪಾದಿಸಿದ ಜ್ಞಾನಕ್ಕಿಂತ ಇನ್ನೂ ಹೆಚ್ಚು ಜ್ಞಾನಕ್ಕೆ ಪರಿಶ್ರಮಿಸಬೇಕಾದ, ತಡಕಾಡಬೇಕಾದ ಜವಾಬ್ದಾರಿ ಹೊತ್ತಿರುವ ಉನ್ನತ ಪೀಠ ಎಲ್ಲವನ್ನೂ ಗ್ರಹ ನಕ್ಷತ್ರಗಳ ಮೇಲೆ ಹಾಕಲು ಜನರನ್ನು ಪ್ರೇರೇಪಿಸುವುದು ಎಂಥ ವಿಡಂಬನೆ!?'

ಆದರೆ ಯು.ಜಿ.ಸಿ.ಯ ಶರೀರದ ಒಳಗೆ ಫ್ಯಾಸಿಸ್ಟರ ಭೂತಸಂಚಾರ ಆಗಿಯಾಗಿದೆ. ಹಾಗಾಗಿ ಅದರ ಭೂತೋಚ್ಚಾಟನೆ ಇಂದು ಸುಲಭದ ಮಾತಲ್ಲ.

ಏಕೆಂದರೆ ಯು.ಜಿ.ಸಿ.ಯ ನಿರ್ದೇಶಕ ಹರಿಗೌತಮ್ ಹೇಳುತ್ತಾರೆ 'If Astrological predictions go wrong doctors go wrong with their diagnosis too' ಅದರರ್ಥವನ್ನು ಸರಳವಾಗಿ ಹೇಳುವುದಾರೆ If medicine is science, so is astrology.

ಜಗತ್‌ಪ್ರಸಿದ್ಧ ಬ್ರಿಟಿಷ್ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ನವದೆಹಲಿಯಲ್ಲಿ ಆಲ್ಬರ್ಟ್ ಐನ್‌ಸ್ಟಿನ್ ಮೆಮೋರಿಯಲ್ ಲೆಕ್ಚರ್ ಮಾಡುವ Black holes ಗಳ ವಿಶ್ಲೇಷಣೆ ಮಾಡುತ್ತಾ ಜೋತಿಷ್ಯದ ಬಗ್ಗೆ ಹೀಗೆಂದಿದ್ದರು

"The most of the scientists don't believe in astrology is that is not consistant with our theories which have been tested by experiment." ಅವರು ಹೇಳಿದ ಇನ್ನೊಂದು ಮಾತು:

"When it was discovered that earth was not the centre of universe, astrology became impossible".

1975ರಲ್ಲಿ ಜಗದ್ವಿಖ್ಯಾತ 186 ವಿಜ್ಞಾನಿಗಳು (ಅದರಲ್ಲಿ 19 ಜನ ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಕ ಪಡೆದವರೂ ಭಾರತದ ವಿಜ್ಞಾನಿ ಎಸ್.ಚಂದ್ರಶೇಖರ್ ಅವರೂ ಇದ್ದಾರೆ) ಒಂದು ಹೇಳಿಕೆಯನ್ನು The humanist ಎಂಬ ಅಮೆರಿಕಾದ ಮೆಗಜಿನ್‌ನಲ್ಲಿ ಪ್ರಕಟಿಸಿದ್ದರು. ಅದರ ಒಂದು ಪ್ಯಾರಾ ಇಲ್ಲಿ ಉದಾಹರಿಸುತ್ತೇನೆ.

"One would imagine in this day of widspread enlightenment and education, that would be unnecessary to debunk beliefs based on magic and superstition. Yet acceptance of astrology pervades modern society. We are especially disturbed by the continued uncritical dissemination of astrological charts, forecasts and horoscopes by media and by otherwise reputable newspaper, magazines and book publishers. This can only contribute to the growth of irrationalism and obscurantism. We believe that the time has come to challenge directly and forcefully the pretentious claims of astrological charlatans". ಹೀಗೆ ಜಗತ್‌ಪ್ರಸಿದ್ಧ ವಿಜ್ಞಾನಿಗಳು ಜೋತಿಷ್ಯವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. Biotechnology, IT ಕ್ಷೇತ್ರಗಳಲ್ಲಿ ಸಾಧಿಸಬೇಕಾದ್ದು ಎಷ್ಟೋ ಇರುವಾಗ ನಮ್ಮ ಉನ್ನತ ಶಿಕ್ಷಣ ಇಲಾಖೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ಭಾರತವನ್ನು ಭೂತಕಾಲದೆಡೆಗೆ ದೈತ್ಯ ಹೆಜ್ಜೆಯಿಡಲು ಒತ್ತಾಯಿಸುತ್ತಾ ಇದೆ. ಜೋತಿಷ್ಯವು ಹಲವಾರು ವಿಶ್ವವಿದ್ಯಾಲಯಗಳ ಡಿಗ್ರಿ ಕೋರ್ಸ್‌ಗಳಾಗಿ ಮಾರ್ಪಟ್ಟಿದೆ. ನಮ್ಮ ಕಾಲೇಜುಗಳಲ್ಲಿ ಸಾವಿರಾರು ಹುದ್ದೆಗಳು ಎರಡು ದಶಕಗಳಿಂದಲೂ ಭರ್ತಿಯಾಗಿಲ್ಲ. ನ್ಯಾಯಯುತವಾಗಿ ಕೊಡಬೇಕಾದ ಸಂಬಳಕ್ಕೇನೇ ಯು.ಜಿ.ಸಿ.ಯ ಹತ್ತಿರ ದುಡ್ಡಿಲ್ಲ. ಆದರೆ ವೇದಗಣಿತ, ಜೋತಿಷ್ಯಕ್ಕೆ ಹಣದ ಹೊಳೆಯನ್ನೇ ಹರಿಸಲು ಅದು ತಯಾರಿದೆ. ಇದೆಂತಹ ವಿಪರ್ಯಾಸ? (ಹೀಗೆಯೇ ಜರ್ಮನಿಯ ಜನ ಕಳೆದ ಶತಮಾನದ ಮೊದಲ ದಶಕಗಳಲ್ಲಿ ಯೋಚಿಸಿರಬೇಕು!).

ಸಿನಿಮಾ ಟಿಕೆಟ್ ದರ ಹೆಚ್ಚಾದರೆ, ಬಸ್ ದರ ಹೆಚ್ಚಾದರೆ ಸಾಮಾನ್ಯ ಜನರು ಚಳುವಳಿ ಮಾಡುತ್ತಾರೆ. ರಾಜಕೀಯ ಸಂರಕ್ಷಣೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಮಾಡುತ್ತಿರುವ ಇಂಥ ಘೋರ ಅನ್ಯಾಯವನ್ನು ಕಣ್ಮುಚ್ಚಿ ನಪುಂಸಕತೆಯಲ್ಲಿ ಧ್ಯಾನಿಸುವ ನಮ್ಮಂಥ ಉನ್ನತ ಶಿಕ್ಷಣ ತಜ್ಞರಿಗೆ ಏನೆನ್ನಬೇಕು! ಅರ್ಥವಾಗುತ್ತಿಲ್ಲ.

ಸಂಪಾದಕೀಯ

ಭಯ ಉತ್ಪಾದನೆ : ಸಹನೆ, ಒಗ್ಗಟ್ಟಿನಿಂದ ಎದುರಿಸಬೇಕು

ಶುಕ್ರವಾರದಂದು ಬೆಂಗಳೂರು ನಗರದಲ್ಲಿ ಸಂಭವಿಸಿದ ಒಂಬತ್ತು ಭಾರಿ ಸರಣಿ ಬಾಂಬ್ ಸ್ಫೋಟಗಳು ಆತಂಕಕಾರಿಯಾದ ಘಟನೆಗಳಾಗಿವೆ. ಭಯೋತ್ಪಾದನೆಯ ಈ ಕೃತಗಳನ್ನು ಎಲ್ಲರೂ ಒಕ್ಕೊರಲಿನಿಂದ ಉಗ್ರವಾಗಿ ಖಂಡಿಸಬೇಕಾಗಿದೆ.

ಸುಮಾರು ಅರ್ಧ ತಾಸಿನೊಳಗೆ ಎಂಟು ಕಡೆಗಳಲ್ಲಿ ಸಂಭವಿಸಿದ ಒಂಭತ್ತು ಸ್ಫೋಟಗಳಿಂದ ಸಂಭವಿಸಿದ ಹಾನಿ ಕಡಿಮೆ ಎಂದರೂ ಇದೊಂದು ಮುಂಬರುವ ಅಪಾಯದ ಎಚ್ಚರಿಕೆಯ ಗಂಟೆಯಾಗಿದೆ. ಒಂದು ಜೀವವನ್ನು ಬಲಿ ತೆಗೆದುಕೊಳ್ಳುವ ಮೂಲಕ ಈ ಘಾತಕಶಕ್ತಿಗಳು ನಾಗರೀಕರಲ್ಲಿ ತಲ್ಲಣ, ಹುಟ್ಟುಹಾಕಿವೆಯಲ್ಲದೇ ಮುಂಬರುವ ದಿನಗಳಿಗೆ ಇಂದು ವಿನಾಶದ ಬೀಜ ಬಿತ್ತಿವೆ. ಅವುಗಳ ಉದ್ದೇಶವೂ ಸ್ಪಷ್ಟ. ನಾಗರೀಕ ಸಮಾಜವನ್ನು ಭಯೋತ್ಪಾದನೆಯಿಂದ ಬೆದರಿಸುವುದು, ಜನರ ಐಕ್ಯತೆಯನ್ನು ನಾಶಪಡಿಸಿ, ಸದಾ ಅಶಾಂತಿ, ಹಿಂಸೆ, ದ್ವೇಷ ದಾವಾಗ್ನಿಯಲ್ಲಿ ಶಾಂತಿ, ಸಹಬಾಳ್ವೆ, ಪ್ರಗತಿಯನ್ನು ನಾಶಪಡಿಸುವುದು, ಈ ಮೂಲಕ ಪ್ರಜಾಪ್ರಭುತೀಯ ವ್ಯವಸ್ಥೆಗೆ, ಜನತಾಂತ್ರಿಕ ಮೌಲ್ಯ-ಹಕ್ಕುಗಳಿಗೆ ಸಂಚಕಾರ ತರುವುದು!

ಇಂತಹ ಸರಣಿ ಸ್ಫೋಟ ಬೆಂಗಳೂರು ನಗರಕ್ಕೆ ಹಾಗೂ ಕರ್ನಾಟಕಕ್ಕೂ ಹೊಸತಾಗಿದೆ. ದೇಶದೆಲ್ಲೆಡೆಗಳಲ್ಲಿ ಭಯೋತ್ಪಾದನೆ ಹಿಂಸೆ ತಲೆ ಎತ್ತಿ ಕರಾಳ ನಾಲಿಗೆ ಚಾಚಿ ಕ್ರೂರವಾಗಿ ನರ್ತಿಸುತ್ತಿರುವಾಗ ಕರ್ನಾಟಕ ಬಹುತೇಕ ಶಾಂತಿಯುತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆಯ ಕರಿನೆರಳು ಮೆಲ್ಲ ಮೆಲ್ಲನೇ ಆವರಿಸಿಕೊಳ್ಳುತ್ತಿದೆ. ಬೆಂಗಳೂರು ಉದಾರೀಕರಣ-ಜಾಗತೀಕರಣದ ಗಾಳಿ ದಾಳಿಗೆ ತೆರೆದುಕೊಳ್ಳುತ್ತಿರುವಂತೆಯೇ ಐಟಿ -ಬಿಟಿ ಆಧುನಿಕ ತಂತ್ರಜ್ಞಾನ, ವಿದೇಶಿ ಬಂಡವಾಳ ಹೂಡಿಕೆಗಳಿಗೆ ಪಕ್ಕಾಗುತ್ತಿರುವಂತೆಯೇ ಇಂತಹ ಬಂಡವಾಳದ ಬೆನ್ನೇರಿ ಭಯೋತ್ಪಾದನೆಯೂ ಬಂದಿದೆ ಎಂಬುದನ್ನೂ, ಅದರೊಳಗಿನ ಬಂಡವಾಳದ 'ಹಿತ' ನಂಟನ್ನೂ, ತನಗನುಕೂಲವಾದ ಪರಿಸ್ಥಿತಿಯನ್ನು ನಿರ್ಮಿಸಿ ಕೊಳ್ಳುವುದನ್ನು ನೋಡ ಬೇಕಾಗುತ್ತದೆ. ಅದು ತನ್ನನ್ನು ಪ್ರತಿರೋಧಿಸುವ ಶಕ್ತಿಗಳಿಗೆ ಮುಖಾಮುಖಿಯಾಗದೇ ತಂತ್ರ ಕುತಂತ್ರಗಳಿಂದ ಬದುಕುಳಿಯಲು ಹವಣಿಸುತ್ತಿದೆ. ಆಧುನಿಕ ವಿಜ್ಞಾನ-ತಂತ್ರಜ್ಞಾನದ ಕೇಂದ್ರವೂ ಆಗಿರುವ ಇಲ್ಲಿ ಕಳೆದ ನಾಲ್ಕಾರು ವರ್ಷಗಳ ಹಿಂದೆ ಭಾರತೀಯ ವಿಜ್ಞಾನ ಮಂದಿರದ ಆವರಣ ಪ್ರವೇಶಿಸಿ ವಿಜ್ಞಾನಿಗಳ ಮೇಲೆ ಗುಂಡಿನ ಮಳೆಗರೆದು, ವಿಜ್ಞಾನಿಯನ್ನು ಬಲಿತೆಗೆದುಕೊಂಡ ಘಟನೆ ಬೆಚ್ಚಿ ಬೀಳಿಸುತ್ತಾ, ಅದರ ಜಾಲದ ಜಾಡು ಹಿಡಿದು ನೋಡುವಾಗ ರಾಜ್ಯದ ಹಲವಾರು ಕಡೆಗಳಲ್ಲಿ ಭಯೋತ್ಪಾದನೆಯ ಬೇರು ಬಿಡುತ್ತಿರುವುದು ಬಯಲಾಯಿತು. 'ಸಿಮಿ' ಲಷ್ಕರ್ ತೋಯ್ಬಾದಂತಹ ಭಯೋತ್ಪಾದಕ ಸಂಘಟನೆಗಳ ಸಂಘಟನಾ ಜಾಲವೂ ಗೋಚರಿಸಿತು. ಲಂಡನ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಘಟನೆಯೊಂದಿಗೆ ಸಿಕ್ಕ ಎಳೆಯೂ ಬೆಂಗಳೂರಿಗೆ ಭಯೋತ್ಪಾದನೆಯ ನಂಟು ಇರುವ ಅನುಮಾನ ಹುಟ್ಟಿಸಿತು. ಈಗಿನ ಸ್ಫೋಟಗಳು ಭಯೋತ್ಪಾದಕರ ಶಕ್ತಿಗಳು ತಮ್ಮ ಗುರಿಯನ್ನು ವ್ಯಾಪಕವಾದ, ನಾಗರೀಕ ಸಮಾಜವನ್ನೇ, ಗುರಿಯನ್ನಾಗಿಸಿ ಕೊಂಡಿರುವುದನ್ನು ಸಾರಿದೆ.

ಇಂತಹ ಯಾವುದೇ ಬಣ್ಣದ ಭಯೋತ್ಪಾನೆಯು ಜನರ ಗಮನವನ್ನು ನಿಜವಾದ ಸಮಸ್ಯೆಗಳಿಂದ, ಅವುಗಳನ್ನು ಎದುರಿಸುವ ಹಾದಿಯಿಂದ ಬೇರೆಡೆಗೆ ಸೆಳೆಯುತ್ತಿದೆ. ಅದು ಹಾದಿ ತಪ್ಪಿಸುವುದು ಮಾತ್ರವಲ್ಲ ಅವಸಾನದ ಪ್ರಪಾತಕ್ಕೂ ತಳ್ಳಿಬಿಡುತ್ತದೆ. ಬೆಲೆಏರಿಕೆ, ನಿರುದ್ಯೋಗ, ಅನಕ್ಷರತೆ, ಬಡತನದಂತಹ ಗಂಭೀರ ಪ್ರಶ್ನೆಗಳನ್ನು, ಎದುರಿಸಲಾಗದೇ ಶೋಷಣೆಯ ಹಿಡಿತವನ್ನು ಬಲಗೊಳಿಸುತ್ತದೆ. ದುಡಿಯುವ ಜನ ಸಮೂಹಗಳ ನಡುವೆ, ಪರಸ್ಪರ ಅನುಮಾನ, ದ್ವೇಷಗಳನ್ನು ಹುಟ್ಟಿಸಿ, ವಿಭಜಿಸಿ, ಪರಸ್ಪರ ಕಾದಾಡುವಂತೆ ಮಾಡುತ್ತದೆ. ಇದನ್ನು ಗಂಭೀರವಾಗಿ ಎಲ್ಲರೂ ಪರಿಗಣಿಸಬೇಕು.


ಇಂದಿನ ಸನ್ನಿವೇಶವನ್ನು ಕೋಮುವಾದಿ ಮೂಲಭೂತವಾದಿ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳದಂತೆ ಎಚ್ಚರ ವಹಿಸುವುದು ಅತ್ಯಗತ್ಯ. ಇದರ ದುರ್ಲಾಭ ಹೊಡೆಯಲು ಕೆಲವು ಶಕ್ತಿಗಳು ಹೊಂಚು ಹಾಕಿವೆ. ಇತ್ತೀಚಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಸಂಭವಿಸಿದ ಘಟನೆಯನ್ನೇ ಕೋಮುವಾದಿಗಳು ಬಳಸಿ, ಬಿಜೆಪಿ ರಾಜಕೀಯ ಲಾಭ ಹೊಡೆಯುವಂತಾದದ್ದು ಕಣ್ಣೆದುರಿದೆ. ಮುಂಬರುವ ಮಹಾನಗರಪಾಲಿಕೆ, ಸಂಸತ್‌ನ ಚುನಾವಣೆಗಾಗಿ ಈ ಪ್ರಕರಣ ಬಳಸುವುದಿಲ್ಲ ಎಂದು ಹೇಳಲಾಗದು.

ರಾಜ್ಯದಲ್ಲಿ ಒಂದೆಡೆ ವಿಶ್ವ ಹಿಂದೂ ಪರಿಷತ್, ಭಜರಂಗದಳದಂತಹ ಸಂಘ ಪರಿವಾರದ ಕೋಮುವಾದಿ ಶಕ್ತಿಗಳು ಭಯೋತ್ಪಾದನೆ, ಇದಕ್ಕೆ ಪ್ರತಿಸ್ಪರ್ಧಿಯಾಗಿ ಲಷ್ಕರ್ ಎ ತೋಯ್ಬಾ, ಸಿಮಿಯಂತಹ ಮೂಲಭೂತವಾದಿ, ಭಯೋತ್ಪಾದನಾ ಚಟುವಟಿಕೆಗಳು, ಒಬ್ಬರು ಇನ್ನೊಬ್ಬರನ್ನು ಎದುರಿಸುವ ಹೆಸರಿನಲ್ಲಿ ಪರಸ್ಪರ ಪೋಷಿಸಲ್ಪಡುತ್ತಿವೆ. ಅನುಸರಿಸುವ ವಿಧಾನಗಳೂ ಒಂದೇ ಆಗಿವೆ. ಇವು ಆತಂಕದಲ್ಲಿರುವ ಜನಸಮೂಹಗಳನ್ನು ಬಳಸುತ್ತವೆ.

ಶುಕ್ರವಾರದಂದು ಸಂಭವಿಸಿದ ಘಟನೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಸರ್ಕಾರಕ್ಕೆ ಮಸಿ ಬಳಿಯಲು ಕೆಲವರು ಹೂಡಿದ ತಂತ್ರವೆಂದು ಹೇಳಿರುವುದು ಸಮಸ್ಯೆಯ ಮೂಲಕ್ಕೆ ಹೋಗದೇ ಉಲ್ಬಣಗೊಳಿಸುವಂತಾದ್ದಾಗಿದೆ. ಕರ್ನಾಟಕವನ್ನು ಹತ್ಯಾಕಾಂಡದ ಗುಜರಾತ್‌ನ್ನಾಗಿಸುವುದಾಗಿಯೂ ಬಹಿರಂಗವಾಗಿ ಹೇಳುತ್ತಾ, ರಾಜ್ಯದೆಲ್ಲೆಡೆ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಾ ಪರಿಸ್ಥಿತಿಯನ್ನು ಕೋಮುದ್ವೇಷದಿಂದ ಕುದಿಯುವಂತೆ ಮಾಡುತ್ತಿರುವಾಗ, ಸರ್ಕಾರದ ಆಡಳಿತ ಯಂತ್ರವನ್ನು ಅದರ ಕೈಗೆ ತೆಗೆದುಕೊಂಡಿರುವಾಗ ಹುಟ್ಟುವ ಸನ್ನಿವೇಶ, ಭೀಕರವಾದುದು. ಇಂತಹ ಬಚ್ಚಿಟ್ಟ ಘೋರ

ಪುಟ 6 ಕ್ಕೆ


ಸ್ಥಾನ - ಮಾನ ಮಾರಿಕೊಂಡವರು



ಭಾರತ-ಅಮೇರಿಕಾ ಪರಮಾಣು ಒಪ್ಪಂದದ ಕುರಿತು ದೇಶದೆಲ್ಲೆಡೆ ನಡೆದ ವ್ಯಾಪಕ ಚರ್ಚೆ ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮಹತ್ವದ್ದು, ವಿದೇಶಾಂಗ ನೀತಿಯ ಕುರಿತಾದ ಚರ್ಚೆ ಹಾಗೂ ಅವಿಶ್ವಾಸಮತ ಮಂಡನೆಯೂ ಪ್ರಥಮವೇ. ದೇಶದ ಸ್ವಾವಲಂಬನೆ, ಸಾರ್ವಭೌಮತ್ವದ ರಕ್ಷಣೆಗೆ ಸಾಮ್ರಾಜ್ಯಶಾಹಿ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯಾರು ಯಾವ ಕಡೆ ಎಂಬುದೂ ಸ್ಪಷ್ಟವಾಯಿತು.

ಮಹಾದ್ರೋಹ


ಇನ್ನೇನು ಒಂದೆರಡು ವಾರಗಳಲ್ಲಿಯೇ ಭಾರತ ತನ್ನ 61ನೇ ಸ್ವಾತಂತ್ರೋತ್ಸವ ಆಚರಿಸಲಿದೆ. 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎಂದು ಸಮರ ಸಾರಿದ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಆರಂಭವೂ ಅದೇ ಆಗಸ್ಟ್ 9 ರಿಂದಲೇ. ಇಂತಹ ಪರಂಪರೆಯ ಮಹಾವಾರಸುದಾರರೆಂದೆಲ್ಲಾ ಬೊಗಳೆ ಹೊಡೆಯುವ ಕಾಂಗ್ರೆಸ್ಸಿಗರು ಇಂದು ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವವನ್ನು ಅಮೇರಿಕಾ ಸಾಮ್ರಾಜ್ಯಶಾಹಿಗೆ ಮಾರ ಹೊರಟಿದ್ದಾರೆ. 'ಸುಧಾರಣೆಗಳ' ಹೆಸರಿನಲ್ಲಿ ಭಾರತವನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ. ಭಾರತ ದೇಶ ಏನೆಂದಾಗಲೀ, ಹೋಗಲಿ ಕಾಂಗ್ರೆಸ್‌ನ ನಾಯಕರಿಗೆ ಈಗ ಅಮೇರಿಕಾವೇ ಆದರ್ಶ... ಅಮೇರಿಕಾದ ವ್ಯಾಮೋಹ... ಇಂತಹವರು ಇಂದಿನ-ಮುಂದಿನ ಹಲವು ಪೀಳಿಗೆಗಳಿಗೆ ಮಹಾದ್ರೋಹವೆಸಗಿದ್ದಾರೆ. ಇರಲಿ ಇಂತಹವುಗಳ ನೆನಪಿಸಿಕೊಂಡರೇ ಅವು ಮಹಾ ಸಂಪುಟಗಳೇ ಆದಾವು.



ಸಾಂಗ್ಲಿಯಾನ



ಮನೋರಮಾ ಮಧ್ವರಾಜ್



ಮಂಜುನಾಥ ಕುನ್ನೂರು

ಆದರೆ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಮತದಾನ ಮಾಡಲೆಂದು ಕೆಲವು ಸಂಸದರಿಗೆ ಕೋಟಿ ಕೋಟಿ ರೂಪಾಯಿಗಳ ಲಂಚ ನೀಡಿದ್ದು, ಮಂತ್ರಿ ಸ್ಥಾನ ಇತ್ಯಾದಿ ಹಲವು ಆಮಿಷಗಳನ್ನು ಒಡ್ಡಿದ್ದು ಅತ್ಯಂತ ಅಸಹ್ಯಕರವಾದ ಒಂದು ಹೀನ ಪ್ರಕರಣಗಳಾಗಿವೆ. ಸಂಸತ್ತಿನೊಳಗೆ ಎಲ್ಲರೆದುರು ಬಿಜೆಪಿಯ ಕೆಲವು ಸಂಸದರಿಗೆ ಅಡ್ಡ ಮತದಾನ ಮಾಡಲು ಅಥವಾ ಮತದಾನದಿಂದ ಹೊರಗುಳಿಯಲು ಮುಂಗಡ ಲಂಚವೆಂದು ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಪರವಾಗಿ ಸಮಾಜವಾದಿ ಪಕ್ಷದ ನಾಯಕ ಅಮರ್‌ಸಿಂಗ್ ನೀಡಿದ್ದನ್ನು ಸಂಸತ್ತಿನಲ್ಲಿ ನೋಟುಗಳ ಕಂತೆಗಳನ್ನೇ ಹೊರತೆಗೆದರು. ಇದು ಸಂಸದೀಯ ಪ್ರಜಾಸತ್ತೆಗೆ ಬಗೆದ ದ್ರೋಹ. ನಮ್ಮ ದೇಶದ ರಾಜಕಾರಣ ತಲುಪಿರುವ ನೈತಿಕ ಅಧಃಪತನದ ಸ್ಪಷ್ಟ ಸೂಚನೆ. ಜನತೆಯ ಮತ ಪಡೆದು ಆರಿಸಿ ಹೋದವರು ಜನತೆಯನ್ನು ದೇಶವನ್ನು ಮಾರಲು ಹೋಗಿದ್ದು ಅಪಾಯಕಾರಿ ಸನ್ನಿವೇಶದ ಎಚ್ಚರಿಕೆಯಾಗಿದೆ.

'ನನಗೆ ನನ್ನ ಭವಿಷ್ಯಮುಖ್ಯ. ಗೌಡರೇ, ಮಂತ್ರಿಯನ್ನಾದರೂ ಮಾಡಿ ಎಂದೆ. ಆದರೆ ಅದು ಆಗಲಾರದು ಎಂದು ತಿಳಿದ ಬಳಿಕ 'ತಲೆ ಉಪಯೋಗಿಸಿ' ಜೊತೆಗಿದ್ದುಕೊಂಡೇ ಯು.ಪಿ.ಎ. ಪರ ಮತ ಹಾಕಿದೆ' ಎಂದು ನಾಚಿಕೆ-ಹೇಸಿಗೆಯಿಲ್ಲದೇ ಮಾಧ್ಯಮಗಳೆದರು ಹೇಳುತ್ತಿದ್ದ ಮಹಾಶಯ ಜೆಡಿ(ಎಸ್)ನ ಕರ್ನಾಟಕದ ಸಂಸದ ಎಂ.ಶಿವಣ್ಣ. ದೇಶದ ಭವಿಷ್ಯಕ್ಕಿಂತ ಅವರ ಭವಿಷ್ಯವೇ ಮುಖ್ಯ. 'ಹೇಗಿದೆ ವಾದ ವೈಖರಿ'?. ಇದು ಒಂದು ಕಡೆಯಾದರೆ ತತ್ವ ನಿಷ್ಠ ಪಕ್ಷ(!) ಬಿಜೆಪಿಯ ಸಂಸದರಾದ ಸಾಂಗ್ಲಿಯಾನ, ಮನೋರಮಾ ಮಧ್ವರಾಜ್(ತಟಸ್ಥ), ಮಂಜುನಾಥ ಕುನ್ನೂರ್‌ರಿಂದಲೂ ಅಡ್ಡ ಮತದಾನವೇ! ಇದು ಕರ್ನಾಟಕದ ಜನ ಪ್ರತಿನಿಧಿಗಳ ಸ್ಥಿತಿ. ಉಳಿದವರಿಗೂ ಹೀಗೆ ಒಂದಿಷ್ಟು ಈಗ ದಕ್ಷಿಣೆ ಕೊಡಲೇ ಬೇಕಂತೆ. ಇವರು ರಾಷ್ಟ್ರ ಹಿತದ ಗುರಾಣಿ ಹಿಡಿದು ವಾದಿಸಿದರೂ ಆ ಹೊತ್ತಿನಲ್ಲಿ ದೆಹಲಿಯಲ್ಲಿ ನಡೆಯುತ್ತಿದ್ದ ಕುದುರೆ ವ್ಯಾಪಾರ ಎಲ್ಲರಿಗೂ ಗೊತ್ತಿರುವುದೇ. ಇಂತಹುದೇ ಪ್ರಕರಣಗಳು ಇತರೆ ಸಂಸದರದ್ದೂ ಕೂಡ.

ಬಿಜೆಪಿ ಏನು ಕಡಿಮೆ?

'ತನ್ನ ಸಂಸದರನ್ನು, ಅಕ್ರಮವಾಗಿ ಖರೀದಿ ಮಾಡಲಾಯಿತು, ಆಮಿಷ ಒಡ್ಡಲಾಯಿತು' ಎಂದು ಹುಯಿಲೆಬ್ಬಿಸುವ ಬಿಜೆಪಿ ಕರ್ನಾಟಕದಲ್ಲಿ ಮಾಡುತ್ತಿರುವುದು ಅದನ್ನೇ ಅಲ್ಲವೇ? ವಿವಿಧ ಪಕ್ಷಗಳ ಶಾಸಕರನ್ನು 'ಸಂವಿಧಾನಾತ್ಮಕ'ವಾಗಿ ಖರೀದಿಸುತ್ತಿಲ್ಲವೇ? ಪಕ್ಷಾಂತರ ಮಾಡಿದ ಮರುದಿನವೇ ಮಂತ್ರಿಗಳನ್ನಾಗಿಸಲಿಲ್ಲವೇ? ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಜನತೆಯ ವಿಶ್ವಾಸ ಪಡೆಯದೇ, ದ್ರೋಹವೆಸಗಿ ಅವರನ್ನು ಅಪಹರಣ ಮಾಡುತ್ತಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಎಲ್ಲಾ ಅನೈತಿಕ ಮಾರ್ಗ ಅನುಸರಿಸುತ್ತಿದ್ದಾರೆ.

ಇಂತಹ ವ್ಯವಹಾರ(ಡೀಲ್)ಗಳ ಹಿಂದೆ ಉದ್ಯಮಿಗಳಿದ್ದಾರೆ. ಕರ್ನಾಟಕದಲ್ಲಿ ಗಣಿ-ಭೂ ದಂಧೆಯ ಉದ್ಯಮಿಗಳಿದ್ದಾರೆ. ದೆಹಲಿ ಮಟ್ಟದಲ್ಲಿ ಅಮೇರಿಕಾದಂತಹ 'ಬಹುರಾಷ್ಟ್ರೀಯ ಕಂಪನಿ'ಗಳ ಕೈಗಳಿವೆ. ಅಂಬಾನಿಗಳಂತಹ ದೇಸದ ಬಂಡವಾಳಗಾರರದ್ದು ಕೈ ಮಿಲಾಖತ್ ಇದೆ. ಅಣು ಒಪ್ಪಂದವು ಅಮೇರಿಕಾದ ಕಂಪನಿಗಳಿಗೆ ಲಕ್ಷಾಂತರ

ಪುಟ 6 ಕ್ಕೆ

ಜನಶಕ್ತಿ ಕನ್ನಡ ವಾರಪತ್ರಿಕೆ

ಇದೇನಾ ನಿಮ್ಮ ಸರ್ಕಾರದ ಕಾರ್ಯನಿರ್ವಹಣೆ

ಆಗಸ್ಟ್ 1 ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಸಜ್ಜು

ರಾಜ್ಯ ಸರ್ಕಾರದ ವೈಫಲ್ಯ,ಜನ ವಿರೋಧಿ ನೀತಿಗಳು,ವಂಚನೆಗಳ ವಿರುದ್ಧ ತೀವ್ರ ಆಂದೋಲನ ಈಗ ಅಗತ್ಯವಾಗಿದೆ.

ರಾಜ್ಯದ ಮಂತ್ರಿ ಮಂಡಲದಲ್ಲಿ 10 ಜನ ಮಂತ್ರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಬೆಳಕಿಗೆ ಬಂದಿದೆ. ಇದರಲ್ಲಿ 8 ಜನಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ. ಇನ್ನು ಇಬ್ಬರ ಮೇಲೆ ಪ್ರಥಮ ವರದಿ ಸಲ್ಲಿಸಲಾಗಿದೆ. ಇವರಲ್ಲಿ ಕೃಷ್ಣಯ್ಯಶೆಟ್ಟಿ, ಸುಧಾಕರ್.ಡಿ. ನಿರಾಣಿ, ಶ್ರೀರಾಮುಲು, ಪ್ರಮುಖರಾಗಿದ್ದಾರೆ. ಕ್ರಿಮಿನಲ್ ಆರೋಪ ಹೊತ್ತ ಈ ಮಂತ್ರಿಗಳನ್ನು ಕ್ಯಾಬಿನೆಟ್‌ನಿಂದ ಕೈಬಿಡಲು ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸಿದೆ.



ಲೋಡ್ ಶೆಡ್ಡಿಂಗ್ ಅನ್ಯಾಯ

ರಾಜ್ಯದಲ್ಲಿ ವಿದ್ಯುತ್ ಕೊರತೆಯೆಂದು ಹೇಳಿ ಸರ್ಕಾರ ಶೇ.25ರಷ್ಟು ಲೋಡ್ ಶೆಡ್ಡಿಂಗ್ ಹೇರಿದೆ. ಹೈಟೆನ್ಷನ್ ವಿದ್ಯುತ್‌ಗಳ ಬಳಕೆದಾರರಾದ ವಿದೇಶಿ ಕಂಪನಿಗಳಿಗೆ ಐ.ಟಿ.ಕಂಪನಿಗಳಿಗೆ ಲೋಡ್‌ಶೆಡ್ಡಿಂಗ್ ನಿಂದ ಹೊರಗಿಟ್ಟು, ಬಡಪಾಯಿ ಎಲ್‌ಟಿ (ಲೋ ಟೆನ್ಶನ್) ಬಳಕೆದಾರರಿಗೆ, ಪಂಪ್‌ಸೆಟ್ ಬಳಕೆ ದಾರರಿಗೆ ಗ್ರಾಮಾಂತರ ಬಳಕೆದಾರರಿಗೆ ಲೋಡ್ ಶೆಡ್ಡಿಂಗ್ ಹೇರಿರುವುದು ಯಾವ ನ್ಯಾಯವೆಂದು ಸಿಪಿಐ(ಎಂ) ಪ್ರಶ್ನಿಸಿದೆ. ವಿದ್ಯುತ್ ಖರೀದಿ ಮಾಡುವ ಮೂಲಕ ಶೇ.25 ರಷ್ಟು ಹೇರಿದ ಲೋಡ್ ಶೆಡ್ಡಿಂಗ್ ಕಡಿತಗೊಳಿಸಬೇಕು. ರಾಜ್ಯದ ವಿದ್ಯುತ್ ಉತ್ಪಾದನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಆದ್ಯತೆ ನೀಡದಿರುವುದು ಅಭಿವೃದ್ಧಿಯ ದೂರದೃಷ್ಟಿ ಕೊರತೆ ಕಾಣುತ್ತದೆ.

ಕೈಗಾರಿಕೆ ಸ್ಥಾಪಿಸಲು ಕಷ್ಟದಲ್ಲಿರುವ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಸಣ್ಣ ಕೈಗಾರಿಕೆಗಳನ್ನು ರಕ್ಷಿಸುವುದು ಇತ್ಯಾದಿ ಬಜೆಟ್‌ನಲ್ಲಿ ಪ್ರಸ್ತಾಪಿಸದೇ ಇರುವುದು ಬರೀ ಬಾಯಿಂದ ಅಭಿವೃದ್ಧಿ ಮಂತ್ರಪಠಣದಿಂದಲೇ ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯ ಸರ್ಕಾರದ ಹೆಚ್ಚಿನ ಹಣ ಮೂಲ ಸೌಕರ್ಯಗಳ ಅಭಿವೃದ್ದಿಗೆ ಯೋಜನಾ ವೆಚ್ಚದಲ್ಲಿ ಹಂಚಲಾಗಿದೆ. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಮೀಸಲಿಡಲಾಗಿದ್ದರೂ, ಮೂಲಸೌಕರ್ಯಗಳಾದ ರಸ್ತೆ ಕಟ್ಟಡಗಳಂತಹ ಮೂಲ ಸೌಕರ್ಯಗಳಿಗೆ ಹೆಚ್ಚಿನ ಹಣ ನಿಗದಿಪಡಿಸಲಾಗಿದೆ. ಮಾನವ ಅಭಿವೃದ್ಧಿ ಕುಂಠಿತಗೊಂಡಿರುವ ಹತ್ತಾರು ಜಿಲ್ಲೆಗಳ ಮಾನವ ಅಭಿವೃದ್ಧಿ ಏಳಿಗೆಗಾಗಿ ಹಣ ಇಲ್ಲದೆ ಇರುವುದು ಬಡ ಜನತೆಯ ನರಳುವಿಕೆಗೆ ಕೊನೆ ಇಲ್ಲದಂತಾಗಿದೆ.

ಗಣಿ - ಭೂ ಮಾಫಿಯಾ ಮೇಲುಗೈ

ಅದೇ ರೀತಿ ರಾಜ್ಯವನ್ನು ತೀವ್ರವಾಗಿ ಬಾಧಿಸುತ್ತಿರುವ ಅಕ್ರಮ ಗಣಿಗಾರಿಕೆಗೆ ತಡೆಯಾಗಲಿ, ವಿದೇಶಿ ರಫ್ತಿಗೆ ತಡೆಯಾಗಲೀ, ಹೆಚ್ಚಿನ ತೆರಿಗೆ ವಿಧಿಸಿ, ಆದಾಯ ಹೆಚ್ಚಿಸುವುದಾಗಲಿ, ಇದರಲ್ಲಿ ಪ್ರಸ್ತಾವವೇ ಇಲ್ಲ. ಹಾಗೆಯೇ ಭೂ ಮಾಫಿಯಾಗಳ ಮೇಲೆ ಕ್ರಮ ವಹಿಸುವ ಯಾವುದೇ ಪ್ರಸ್ತಾವಗಳು ಇಲ್ಲದಿರುವುದು ಈ ಸರ್ಕಾರದಲ್ಲಿ ಗಣಿ-ಭೂ ಮಾಫಿಯಾಗಳ ಮೇಲುಗೈ ಇರುವ ಸ್ವರೂಪವನ್ನು ತೋರಿಸುತ್ತದೆ.

ರೈತ ಪರ ಬಜೆಟ್ ಎಂದು ಬಡಾಯಿ ಕೊಚ್ಚಿಕೊಂಡು ಕೃಷಿ ಉತ್ಪನ್ನ ಹೆಚ್ಚಲು, ರೈತರ ಆದಾಯ ಹೆಚ್ಚಿಸಲು ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಕರ್ನಾಟಕ ಜಿ.ಡಿ.ಪಿ. ಆದಾಯದಲ್ಲಿ ಕೃಷಿ ನಕಾರಾತ್ಮಕ ಬೆಳವಣಿಗೆಗೆ ಸಾಧಿಸಿರುವುದು ರೈತರ ಆದಾಯ ಕುಸಿದು ಕಾರ್ಷಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಕೃಷಿ ಬಿಕ್ಕಟ್ಟಿನ ಪರಿಹಾರ ಪ್ರಸ್ತಾಪ ಇಲ್ಲದೆ ಇರುವುದು ರೈತ ವಿರೋಧಿಗಳಿಗೆ ಮುಕ್ತ ಆಹ್ವಾನ ನೀಡಿರುವುದು ಇನ್ನಷ್ಟು ರೈತರ ಆತ್ಮಹತ್ಯೆಗಳು ಹೆಚ್ಚಾಗಲಿವೆ. ರಾಜ್ಯದಲ್ಲಿರುವ 79 ಲಕ್ಷ ಭೂ ಹಿಡುವಳಿದಾರರಿದ್ದು ಅದರಲ್ಲಿ 23 ಲಕ್ಷ ರೈತರಿಗೆ ಮಾತ್ರ ಬ್ಯಾಂಕ್ ಸಾಲ, ಸಹಕಾರಿ ಸಾಲ ಸಿಕ್ಕಿದ್ದು, 56 ಲಕ್ಷ ಜನ ರೈತರು ಖಾಸಗಿ ದುಬಾರಿ ಬಡ್ಡಿದರದ ಲೇವಾದೇವಿದಾರರಿಂದ ಕಪಿಮುಷ್ಠಿಯಿಂದ ಬಿಡಿಸಲು ಯಾವುದೆ ಪ್ರಸ್ತಾಪಗಳಿಲ್ಲ. ಗೊಬ್ಬರದ ಬಿಕ್ಕಟ್ಟಿಗೆ ಸಾವಯವ ಕೃಷಿ ಪರಿಹಾರವೆಂದು ಹೇಳುವ ಮೂಲಕ ರಾಜ್ಯ ಸರ್ಕಾರ ಪಲಾಯನ ಮಾಡಲು ಪ್ರಯತ್ನಿಸಿದೆ. ಸಾವಯವ ಕೃಷಿಯ ಹೆಸರಿನಲ್ಲಿ ಗೋಮೂತ್ರ ಸಂರಕ್ಷಣೆ, ಸಗಣಿ ಶೇಖರಣೆ, ಗೋ ತಳಿ ರಕ್ಷಣೆ ಇತ್ಯಾದಿಗಳನ್ನು ಬಳಸಿಕೊಂಡು ಆರ್‌ಎಸ್‌ಎಸ್ ತನ್ನ ಅಜೆಂಡಾ ಜಾರಿ ... ಯತ್ನಿಸುತ್ತಿದೆ.

ಮಠಾಧೀಶರ ಓಲೈಕೆ

ಬಜೆಟ್‌ನಲ್ಲಿ ಜಾತೀವಾರು ವಿಂಗಡನೆ ... ಪ್ರಯತ್ನಪಟ್ಟು ಮಠಾಧೀಶರನ್ನು ಜಾತಿ ಮುಖ್ಯಸ್ಥರನ್ನು ಓಲೈಸಲು ನೂರಾರು ಕೋಟಿ ರೂಪಾಯಿಗಳ ರಾ... ಮಹಾರಾಜರಂತೆ ಉಂಬಳಿ ನೀಡಲಾಗಿದೆ ಆರ್.ಎಸ್. ಎಸ್. ನಿಯಂತ್ರಣದ ಸಂಘ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ದಾ... ಮಾಡಿರುವುದು ಇದೊಂದು ಆರ್‌ಎಸ್‌ಎಸ್ ಅಜೆಂಡಾ ಜಾರಿ ಮಾಡುವ ಬಜೆಟ್ ಆಗಿದೆ ಕೋಮು ಆಧಾರದಲ್ಲಿ ವಿಭಜನೆ ತರಲು ಬಜೆಟ್‌ನ... ಹಲವಾರು ರೀತಿಯಲ್ಲಿ ಪ್ರಸ್ತಾವ ಮಾಡದಿರುವುದು ಎದ್ದು ಕಾಣುತ್ತದೆ.

ಅಕ್ಕಿ ಇಲ್ಲ!

ಬೆಲೆ ಏರಿಕೆಯ ರಾಜ್ಯದ ಜನತೆಯನ್ನು ಕಾಡಿದೆ 2 ರೂಪಾಯಿ ಕೆ.ಜಿ. ಅಕ್ಕಿ ಕೊಡುತ್ತೇವೆಂದು

ಪುಟ 10

ಈ ಪ್ರತಿಭಟನೆ ಯಾವುದಕ್ಕೆ?

1) ರಾಜ್ಯದಲ್ಲಿ ಬಿಜೆಪಿ ಆರಂಭಿಸಿದ ಪಕ್ಷಾಂತರ ಪಿಡುಗಿನ ವಿರುದ್ಧ
2) ಕಳಂಕಿತ ಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ
3) ಎರಡು ರೂ.ಗಳಿಗೆ ಒಂದು ಕೆ.ಜಿ. ಅಕ್ಕಿ ಭರವಸೆ ಜಾರಿ ಕೈ ಬಿಟ್ಟಿದ್ದನ್ನು ವಿರೋಧಿಸಿ
4) ಉಚಿತ ವಿದ್ಯುತ್ ಪೂರೈಕೆಗೆ ಮೀಟರಿಕರಣದ ಷರತ್ತು ವಿಧಿಸಿದ್ದು ಮತ್ತು ಅನಿಯಮಿತ ಲೋಡ್ ಶೆಡ್ಡಿಂಗ್ ಪ್ರತಿಭಟಿಸಿ
5) ಗೋವು ಆಧಾರಿತ ಗ್ರಾಮೋದ್ಯೋಗ ಮುಂತಾದ ಕಾರ್ಯಕ್ರಮಗಳ ಮೂಲಕ ಆರ್.ಎಸ್.ಎಸ್. ಅಜೆಂಡಾ ಜಾರಿಗೆ ಹೊರಟಿರುವುದನ್ನು ವಿರೋಧಿಸಿ.

'ಸಿಂಗು ಸಾಂಗು ಸಿಂಗು'

ಪ್ರಧಾನಿ ಮನಮೋಹನ ಸಿಂಗರು ವಿಶ್ವಾಸ ಮತ ಗೆದ್ದಿದ್ದಾರೆ(?).

+ ಬೆಲೆಯೇರಿಕೆ ಬಿಸಿ ಅವರಿಗೂ ತಟ್ಟಿತು. ಎಂ ಪಿ ಗಳ ಬೆಲೆ ಆ ಪಾಟಿ ಏರಿತ್ತು. ಆದರೇನು? ಅವರನ್ನು ಗೆಲ್ಲಿಸಿದವರಿಗೆ ಇದು ಜುಜುಬಿ ಮಡಿಗಾಸು !. ಸಿಂಗರ ಸರ್ಕಾರ ಉಳಿದರೆ ಈಗ ಹೂಡಿದ ಭಂಡ ವಾಳ ಎಷ್ಟು ಮಹಾ? ಒಂದೇ ದಿನದಲ್ಲೇ ಗಳಿಸಬಲ್ಲರು. ! ನೋಡಲಿಲ್ಲವೇ, ಸಿಂಗರು ಗೆದ್ದ ಮಾರನೆ ದಿನ ಷೇರುಪೇಟೆಯಲ್ಲಿ 'ಸಿಂಗು ಸಾಂಗು ಸಿಂಗು', 'ಡೈಲಿ ಡಿಂಗು ಡಾಂಗು ಡಿಂಗು' ! ಈ ಸಿಂಗರಿಗೂ ಧೀ ದಂಬರಂಗೂ ಖುಷಿಯೋ ಖುಷಿ! ಇನ್ನು 'ಖುದ್ ಖುಷಿ'ಗೆ ಏನೂ ಅಡ್ಡಿ ಆತಂಕಗಳಿಲ್ಲ.! ಉಳಿದಿರುವ ಗೋಡೆ, ಬೇಲಿಗಳನ್ನು ಕೆಡವಿ ದೇಶದ ಸಂಪತ್ತನ್ನೆಲ್ಲ ಮೇಯಲು ತೆರೆದಿಡಬಹುದು. ಅಣು, ರೇಣು, ತೃಣ, ಕಾಷ್ಠವೆಲ್ಲವನ್ನು ಅಮೆರಿಕ ಬಾಗಿಲಲ್ಲಿ ನಿಂತು ಬೇಡಬಹುದು. ಅವರು ನೀಡಿದರೆ ಧನ್ಯೋಸ್ಮಿ ಎಂದು ಸ್ವೀಕರಿಸಬಹುದು. ದೇಶವನ್ನು ಸಂಪೂರ್ಣವಾಗಿ ಅಮೆರಿಕಾದ ಮುಂದೆ ಸಾಷ್ಟಾಂಗ ಮಾಡಿಸಿಬಿಟ್ಟರೆ ಅಲ್ಲಿಗೆ ಅವರ ಜನ್ಮ ಸಾರ್ಥಕ.!

–●–

ಬಿ ಜೆ ಪಿ ಗೆ ಇಂಗು ತಿನ್ನಿಸಿದ ಎಂ ಪಿ ಗಳ ಮನೆ ಮೇಲೆ ಬಿ ಜೆ ಪಿ ಯು ಬಾಲಕರು ಧಾಳಿ ಮಾಡಿದ್ದಾರೆ.

+ ಯಾಕ್ರೀ? ನೀವು ಮಾತ್ರ ಬೇರೆಯವರಿಗೆ (ಸ) ಗಣಿ ತಿನ್ನಿಸಬಹುದು. ಕಮಲ ತನಯರು (ಕ) ಮಲ ತಿನ್ನಬಾರದೆ? ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆ ಕೇಳಿಲ್ಲವೇ?

–●–

ಮಾಯಾವತಿ ನೇತೃತ್ವದಲ್ಲಿ ತೃತೀಯ ರಂಗ ಸ್ಥಾಪನೆ.

+ ಇದು ತೃತೀಯ ರಂಗ ಅಲ್ಲರೀ, ಪ್ರಥಮ ರಂಗ. ಯಾಕೆಂದರೆ ಕಾಂಗ್ರೆಸ್ ಮತ್ತು ಬಿ ಜೇ ಪಿ ಎರಡೂ ಸೇರಿ ದ್ವಿತೀಯ ರಂಗ. ಯಾಕೆಂದರೆ, ಈ ಎರಡೂ ಪಕ್ಷಗಳೂ (ಸೆಕೆಂಡ್ಸ್ ಗಳಿಂದ ತುಂಬಿರುವ) ದ್ವಿತೀಯ ರಂಗ. ಇವೆರಡೂ ಒಂದೇ ರಂಗದ ಎರಡು ಮುಖಗಳು. ಅವುಗಳಲ್ಲಿ ಅಂಥ ಏನೂ ವ್ಯತ್ಯಾಸ ಇಲ್ಲ. 'ಹೊಸ ಪ್ರಥಮ ರಂಗ' ವು ಬಲವಾದರೆ, ಭಂಡವಾಳಿಗರು 'ಕಮಲಾ-ಕರ' ಎಂಬ ಕಾಂ ಬಿ (ಕಾಂ-ಗ್ರೇಸ್ ಬಿ - ಜೇ ಪಿ) ಸರ್ಕಾರವನ್ನು ರಚಿಸಿದರೆ ಆಶ್ಚರ್ಯ ಪಡಬೇಡಿ.!

ಶ್ರೀ

–●–

ರೈತರಿಗೆ ಉಚಿತ ವಿದ್ಯುತ್ - ಬಜೆಪಿ ಸರ್ಕಾರದ ಘೋಷಣೆ.

+ ರೈತರಿಗೆ ಮಾತ್ರ ಅಲ್ಲರೀ, ರಾಜ್ಯದ ಎಲ್ಲರಿಗೂ ಉಚಿತ ವಿದ್ಯುತ್.

ಆ...., ಅಂತ ಬಾಯಿ ಬಿಟ್ಟುಕೊಂಡು ನೋಡಬೇಡಿ. ಅವರು ಹೇಳಿದ್ದನ್ನು ಸರಿಯಾಗಿ ಕೇಳಿಸಿ ಕೊಳ್ಳಿ. ರಾಜ್ಯದ ಎಲ್ಲರಿಗೂ 'ಉಚಿತ ವಿದ್ಯುತ್ ಕಡಿತ' ಅಂತ!

–●–

ಅಮೆರಿಕದ ಅದ್ಯಕ್ಷ ಪದವಿಯ ಅಭ್ಯರ್ಥಿ ಒಬಾಮ ಹನುಮಂತನ ಭಕ್ತ ಅಂತೆ ?

+ ಇನ್ನು ನಮ್ಮ ದೇಶದ ರಾಮನ ಭಂಟರಿಗೆ ಖುಷಿಯೋ ಖುಷಿ. ಮೊದಲೇ ಅಮೇರಿಕದ ಗೆಳೆಯರು. ಈಗಂತೂ ಬಾಲ(ಕ)ದ ಗೆಳೆಯರು.!

–●–

ಕುಡಿಯಲು ನೀರಿಲ್ಲದಿದ್ದರೂ ಕಾರ್ಖಾನೆಗಳಿಗೆ ಯಥೇಚ್ಛ ನೀರು.

+ ಭಂಡವಾಳಿಗರ ನೀರಿನ ಋಣ ತೀರಿಸದಿದ್ದರೆ, ಸರ್ಕಾರಕ್ಕೇ ನೀರು ಕುಡಿಸಿಯಾರು.

–●–

ರಾಮ ಸೇತು - ರಾಗ ಬದಲಿಸಿದ ಸರ್ಕಾರ.


+ ಬೆಣೆ ತೆಗೆದು ಬಾಲ ಸಿಕ್ಕಿಸಿಕೊಳ್ಳುವುದರಲ್ಲಿ ನಿಸ್ಸೀಮರು.

+ ರಾಮನ ಭಂಟರು ನೆಗೆದಾಡಲು ಅವಕಾಶ ಮಾಡಿಕೊಡುವಲ್ಲಿ ಮೊದಲಿನಿಂದಲೂ ಎತ್ತಿದ 'ಕೈ'.

ಸರಣಿ ಬಾಂಬ್ ಸ್ಫೋಟ ಎಚ್ಚರಿಕೆಯ ಗಂಟೆ

ಂಗಳೂರಿನ ಸರಣಿ ಬಾಂಬ್ ಸ್ಫೋಟ ಲವು ಆತಂಕಗಳನ್ನು, ಪ್ರಶ್ನೆಗಳನ್ನು ಮುಂದೆ ತಂದಿದೆ

ಲೈ 25, ಶುಕ್ರವಾರ ಬೆಂಗಳೂರಿನಲ್ಲಿ ಒಂದಾದ ಲೊಂದರಂತೆ ಎಂಟು ಕಡೆ ಒಟ್ಟು 9 ಂಬುಗಳು ಸಿಡಿದಿವೆ. ಈ ಸರಣಿ ಬಾಂಬ್ ಸ್ಫೋಟಕ್ಕೆ ಸಿ.ಸುಧಾ ಎಂಬ ಮೂವತ್ತು ವರ್ಷ ಯಸ್ಸಿನ ಮಹಿಳೆಯೊಬ್ಬರು ಬಾಂಬ್ ಸ್ಫೋಟದ ತೀವ್ರತೆಯಿಂದ ಸ್ಥಳದಲ್ಲೇ ಮೃತರಾಗಿದ್ದಾರೆ. ಅವರ ತಿ ರವಿ, ಇವರಲ್ಲದೆ ಹೌಸಿಂಗ್ ಬೋರ್ಡ್ ಕಾಲೋನಿಯ ಚೇತನ್(22), ಆಡುಗೋಡಿಯ ಮುನಿಯಪ್ಪ(26) ವಿನಾಯಕನಗರದ ಮುನಿರಾಜು(29) ಆನೆಪಾಳ್ಯದ ಅನ್ಬು, ಾಮ್ಮಸಂದ್ರದ ಗುಳ್ಳಮ್ಮ(60) ಇವರುಗಳಿಗೆ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಸಿ.ಸುಧಾ ದಾರುಣ ಸಾವು

ಮಡಿವಾಳದ ಚೆಕ್‌ಪೋಸ್ಟ್ ಬಳಿಯ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಸುಧಾ ಅವರು ಸ್ಫೋಟಕ್ಕೆ ಸಿಲುಕಿ ಸತ್ತಿದ್ದಾರೆ. ಆಡುಗೋಡಿ, ನಂತರ ಆನೆಪಾಳ್ಯ, ನಂತರ ಲಾಂಗ್‌ಫೋರ್ಡ್ ರಸ್ತೆಯಲ್ಲಿ, ಮಲ್ಯ ಆಸ್ಪತ್ರೆ ಸಮೀಪ, ಮೈಸೂರು ರಸ್ತೆಯ ಾಸಗುಡ್ಡದ ಹಳ್ಳಿ, ನಾಯಂಡಹಳ್ಳಿ, ಪಂತರಪಾಳ್ಯ, ಗೋಪಾಲನ್ ಮಾಲ್‌ಗಳಲ್ಲಿ ಬಾಂಬುಗಳು ಸ್ಫೋಟಿಸಿವೆ.

ಇದು ಶುಕ್ರವಾರ ಕತೆಯಾದರೆ, ಶನಿವಾರ ಬೆಳಿಗ್ಗೆ ಹಾಡುಹಗಲೇ ಸುಮಾರು 10.15 ರ ಸಮಯದಲ್ಲಿ ಕೋರಮಂಗಲದ 'ಫೋರಂ' ಬಳಿಯಲ್ಲಿ ಕೆಂಪು ಅಂಗಿ ಧರಿಸಿದ್ದ ಯುವಕನೊಬ್ಬ ದಾರಿ ಬದಿ ಏನನ್ನೋ ಎಸೆದು ಹೋಗಿದ್ದನ್ನು ಜನ ನೋಡಿ ಅನುಮಾನಗೊಂಡು ಪೋಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ತಜ್ಞರು, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಬಂದು ಬಾಂಬನ್ನು ನಿಷ್ಕ್ರಿಯಗೊಳಿಸಿದ್ದಾರೆ. ಹೀಗಾಗಿ ಅನಾಹುತ ತಪ್ಪಿದೆ.



ಈ ದುಷ್ಕೃತ್ಯಗಳ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಸ್ಫೋಟಕವಾಗಿ ಇಲ್ಲಿ ಬಳಕೆಯಾಗಿರುವುದು ಕಚ್ಚಾ ಬಾಂಬ್, ಯೂರಿಯಾ, ಅಮೋನಿಯಂ ನೈಟ್ರೇಟ್, ಕಬ್ಬಿಣದ ತುಂಡುಗಳು, ನೆಟ್ ಬೋಲ್ಟ್‌ಗಳು ಲೋಹದ ತುಣುಕುಗಳು, ಗನ್ ಪೌಡರ್ ಹಾಗೂ ಸಿಮೆಂಟ್ ಎಲ್ಲವನ್ನೂ ಬಳಸಿಕೊಂಡು ತಯಾರಾದ ಬಾಂಬ್ ಇವು ಎಂದು ಹೇಳಲಾಗಿದೆ.

ದುಷ್ಕರ್ಮಿಗಳಿಗೆ ಇನ್ನೂ ಹೆಚ್ಚು ಜನರನ್ನು ಕೊಲ್ಲುವ ಉದ್ದೇಶ ಇದ್ದಿದ್ದರೆ ಇನ್ನಷ್ಟು ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಬಾಂಬ್ ಇಡಲು ಅವಕಾಶ ಇತ್ತು. ಆದರೆ ಅವರು ಹಾಗೆ ಮಾಡಿಲ್ಲ. ಹಾಗಿದ್ದರೆ ಅವರ ಉದ್ದೇಶ! ಜನರನ್ನು ಭೀತಿಗೊಳಿಸುವುದು!

ಶುಕ್ರವಾರ ಬಾಂಬ್ ಸ್ಫೋಟದ ಸುದ್ದಿ ತಿಳಿದ ಕೂಡಲೇ ಹಲವಾರು ಜನ ಗಾಬರಿಯಾಗಿದ್ದಾರೆ. ಎಷ್ಟೋ ಜನ ಮಾಮೂಲಿಗಿಂತ ಮೊದಲೇ ಹೋಗಿ ಮನೆ ಸೇರಲು ಯತ್ನಿಸಿದ್ದಾರೆ. ನಗರದ ಹಲವೆಡೆ ಸಂಚಾರ ದಟ್ಟಣೆ ಆಗಿದೆ. ಆದರೂ ಸಂಜೆಯ ಹೊತ್ತಿಗೆ ನಗರದ ಹೆಚ್ಚಿನ ಪ್ರದೇಶಗಳಲ್ಲಿ ಎಂದಿನ ಜನ ಸಂಚಾರವಿಲ್ಲದೆ ರಸ್ತೆಗಳು, ಖಾಲಿ ಖಾಲಿ ಎನಿಸುವಂತಿದ್ದವು.

ಸರ್ಕಾರ ಸತ್ತವರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೂ ಚಿಕಿತ್ಸೆ, ಅಲ್ಪ ಪರಿಹಾರ ಘೋಷಿಸಿದೆ. ದುಷ್ಕೃತ್ಯ ಎಸಗಿದವರ ಬಗೆಗೆ ಸುಳಿವು ನೀಡಿದರೆ 2 ಲಕ್ಷ ನೀಡಲಾಗುವುದು ಎಂದು ನಗರ ಪೋಲೀಸ್ ಕಮೀಷನರ್ ಪ್ರಕಟಿಸಿದ್ದಾರೆ. ಈಗ ಬಹುಮಾನ ಘೋಷಿಸುವುದಕ್ಕಿಂತ ಘಟನೆಗೆ ಮುಂಚೆ ಪೋಲೀಸ್ ಇಲಾಖೆ ಎಚ್ಚರ ವಹಿಸದಿದ್ದರೆ ಇಲಾಖೆ ಬಗೆಗೆ ಅಭಿಮಾನಪಡಬಹುದಿತ್ತು. ಆದರೆ ಜನ ತೋರಿರುವ ಸಂಯಮ ಮೆಚ್ಚಬೇಕಾದದ್ದೇ. ಕೆಲವೆಡೆ ಏನೇನೋ ವದಂತಿಗಳನ್ನು ಕೆಲವರು ಹಬ್ಬಿಸಿದರೂ ಜನರು ಸಾಕಷ್ಟು ಪ್ರಬುದ್ಧರಾಗಿ ವರ್ತಿಸಿದ್ದಾರೆ. ○

'ದೇಶದ್ರೋಹಿಗಳ ಕೃತ್ಯ'

ಪತ್ರಿಕಾಗೋಷ್ಠಿಯಲ್ಲಿ ಯೆಚೂರಿ

ಬಾಂಬ್ ಸ್ಫೋಟದ ಕುರಿತು ಯೆಚೂರಿ ಮಾತನಾಡಿ ಭದ್ರತಾ ವ್ಯವಸ್ಥೆ ದೋಷದ ಬಗೆಗೆ ಕೆಲವು ಆರೋಪಗಳು ಕೇಳಿ ಬಂದಿದೆ. 'ತಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಈ ಸ್ಫೋಟ ನಡೆಸಲಾಗಿದೆ' ಎಂಬಂತಹ ಮಾತುಗಳು ಕೇಳಿ ಬಂದಿವೆ. ಏನಿದ್ದರೂ ಇದರಲ್ಲಿ ಪರಸ್ಪರ ದೂಷಿಸುವುದು ಆದ್ಯತೆಯಾಗಬಾರದು ಸೂಕ್ತ ತನಿಖೆಯ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಈ ಬಗ್ಗೆ ತನಿಖೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ನಡೆಸಬೇಕು. ಯಾವುದೋ ಪ್ರತಿಕಾರಕ್ಕಾಗಿ ಈ ಸ್ಫೋಟ ನಡೆಸಲಾಗಿದೆ ಎಂಬ ವಾದಗಳು ಎದ್ದಿವೆ. ಇಂತಹದಕ್ಕೆ ಪುಷ್ಟಿಕೊಡಬಾರದು.

ಇದೊಂದು ದೇಶದ್ರೋಹಿ ಕೆಲಸ. ಜನರಲ್ಲಿ ಆತಂಕ ಮೂಡಿಸುವ ದುಷ್ಕೃತ್ಯ . ಸರ್ಕಾರಗಳು ಈ ಸಂದರ್ಭದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ



ಪರಿಸ್ಥಿತಿಯನ್ನು ಎದುರಿಸಬೇಕು. ಜನರನ್ನು ಪ್ರಚೋದಿಸಿ ಕೆರಳಿಸಲು ಈ ಕೃತ್ಯ ನಡೆಸಲಾಗಿದೆ. ಆದರೆ ಅಂತಹ ಪ್ರಚೋದನೆಗೆ ಒಳಗಾಗದ ಬೆಂಗಳೂರಿನ ನಾಗರೀಕರು ಅಭಿನಂದನಾರ್ಹರು ಎಂದು ಯೆಚೂರಿ ತಿಳಿಸಿದರು.

ಭಯೋತ್ಪಾದಕ ಕೃತ್ಯ ಹೆಚ್ಚಳಕ್ಕೆ ಆ ಕುರಿತ ಯುಪಿಎದ ಸರ್ಕಾರ ಮೃದು ಧೋರಣೆ ಕಾರಣ ಎಂಬ ಆರೋಪಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಯೆಚೂರಿಯವರು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇದ್ದಾಗ, ಅದೂ ಪೋಟಾ ಜಾರಿಯಲ್ಲಿದ್ದಾಗಲೂ ಪಾರ್ಲಿಮೆಂಟ್‌ನ ಮೇಲೆ, ಅಕ್ಷರ ಧಾಮ ಮುಂತಾದ ದೇವಾಲಯಗಳ ಮೇಲೆ ದಾಳಿ ನಡೆದಿತ್ತು ಎಂದು ನೆನಪಿಸಿದರು. ○

ಎಡಪಕ್ಷಗಳ ಮುಖಂಡರ ಭೇಟಿ

ಬೆಂಗಳೂರಿನ ಸರಣಿ ಬಾಂಬುಗಳು ಸ್ಫೋಟಿಸಿದ ಳಗಳು ಹಾಗೂ ಗಾಯಾಳುಗಳು ಚಿಕಿತ್ಸೆ ಡೆಯುತ್ತಿರುವ ಆಸ್ಪತ್ರೆಗೆ ಸಿಪಿಐ(ಎಂ), ಸಿಪಿಐ ುತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳ ಅಖಿಲ ಭಾರತ ಮತ್ತು ರಾಜ್ಯ ಮುಖಂಡರು ಭೇಟಿ ನೀಡಿದರು.



ಸಿಪಿಐ(ಎಂ) ಪೊಲಿಟ್‌ಬ್ಯೂರೋ ಸದಸ್ಯರುಗಳಾದ ಸೀತಾರಾಮ್ ಯೆಚೂರಿ, ಕೆ.ವರದರಾಜನ್, ರಾಜ್ಯ ಕಾರ್ಯದರ್ಶಿ ಕಾಂ.ವಿ.ಜೆ.ಕೆ.ನಾಯರ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮಾರುತಿ ಮಾನ್ಪಡೆ, ಎಸ್.ವೈ.ಗುರುಶಾಂತ್, ಪ್ರಸನ್ನ, ಜಿಲ್ಲಾ ಮುಖಂಡರುಗಳಾದ ಕೆ.ಪ್ರಕಾಶ್, ಕೆ.ಎನ್.ಉಮೇಶ್, ಗೋಪಾಲಗೌಡ ಎಚ್.ಎನ್, ಗೌರಮ್ಮ ಸಿಪಿಐ ಪಕ್ಷದ ಅಖಿಲ ಭಾರತ ಮುಖಂಡರಾದ ಕಾಂ.ಡಿ.ರಾಜಾ, ರಾಜ್ಯ ಮಂಡಳಿ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್, ಫಾರ್ವರ್ಡ್ ಬ್ಲಾಕ್‌ನ ಅಖಿಲ ಭಾರತ ಮುಖಂಡರಾದ ಕಾಂ: ದೇವರಾಜ್, ರಾಜ್ಯ ಮುಖಂಡರಾದ ಶಿವಶಂಕರ್ ಮುಂತಾದವರ ನ್ನೊಳಗೊಂಡ ಮುಖಂಡರ ತಂಡ ಶನಿವಾರ ಬೆಳಿಗ್ಗೆ ಹೊರಟು ಬೆಂಗಳೂರಿನ ಮಲ್ಯ ಆಸ್ಪತ್ರೆ ಸಮೀಪದ ರಾಜಾರಾಮ ಮೋಹನ್‌ರಾಯ್ ವೃತ್ತ, ಆಡುಗೋಡಿ, ಮಡಿವಾಳ ಪ್ರದೇಶಗಳ ಬಾಂಬ್ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿತು. ಸದರಿ ಸ್ಥಳವನ್ನು ಪರಿಶೀಲಿಸಿದ ಮುಖಂಡರು ಆ ಪ್ರದೇಶದ ಜನರೊಂದಿಗೆ ಹಾಗೂ ಪೊಲೀಸರೊಂದಿಗೂ ಸಹ ಮಾತನಾಡಿ ಅಭಿಪ್ರಾಯ, ಮಾಹಿತಿ ಪಡೆದರು.


ಪಕ್ಷಗಳ ಮುಖಂಡರು

ನಂತರ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಭೇಟಿ ನೀಡಿದ ತಂಡ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕಂಡು ಸಾಂತ್ವನ ಹೇಳಿತು.

ನಂತರ ಸಂಪಂಗಿರಾಮನಗರದ ಸೂರಿಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಸೀತಾರಾಮ ಯೆಚೂರಿಯವರು ಬಾಂಬ್ ಸ್ಫೋಟದ ದುಷ್ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.



‘ಭಾರತ ಅಮೆರಿಕಾದ ಅಡಿಯಾಳಾಗಬಾರದು’

ದೇಶಪ್ರೇಮಿ ವಿದ್ಯಾರ್ಥಿ-ಯುವಜನರ ಪಂಜಿನ ಮೆರವಣಿಗೆ

ಭಾರತ-ಅಮೇರಿಕಾ ಪರಮಾಣು ಒಪ್ಪಂದವನ್ನು ವಿರೋಧಿಸಿ, 22.07.08ರಂದು ಡಿವೈಎಫ್ಐ ಮತ್ತು ಎಸ್‌ಎಫ್ಐ ನೇತೃತ್ವದಲ್ಲಿ ಕುಂದಾಪುರದಲ್ಲಿ ಸಂಜೆ 7 ಗಂಟೆಗೆ ಸರಿಯಾಗಿ ಪಂಜಿನ ಮೆರವಣಿಗೆ ನಡೆದು ಶಾಸ್ತ್ರಿ ಸರ್ಕಲ್‌ನ ಬಳಿ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರ ಪ್ರತಿಕೃತಿಯನ್ನು ಸುಡಲಾಯಿತು.

ಕುಂದಾಪುರ ಶಾಸ್ತ್ರಿ ಸರ್ಕಲ್‌ನ ಬಳಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಜ್ಯದ ಕೆನರಾಬ್ಯಾಂಕ್ ನೌಕರರ ಸಂಘದ ಮುಖಂಡ ಹಾಗೂ ಸಿಐಟಿಯುವಿನ ರಾಜ್ಯ ಪದಾಧಿಕಾರಿ ಕಾಂ: ರತ್ನಾಕರ ಶೆಣೈಯವರು ಮಾತನಾಡಿ, ಭಾರತ-ಅಮೇರಿಕಾ 123 ಪರಮಾಣು ಒಪ್ಪಂದ ಮತ್ತು ಹೈಡ್ ಆಕ್ಟ್ ದೇಶಕ್ಕೆ ಆಘಾತಕಾರಿ ಎಂದು ವಿವರಿಸಿದರು.

ಅವಶ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಹಿಂದಿನ ದಾಖಲೆಗಳನ್ನು ಮೀರಿ ಹಣದುಬ್ಬರ ನಾಗಾಲೋಟದಲ್ಲಿ ನಡೆದಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೇ, ಭಾರತ ದೇಶದ ಜನತೆಯ ಹಿತ ಹಾಗೂ ಐಕ್ಯತೆಯನ್ನು ಕಡೆಗಣಿಸಿ, ಭಾರತ- ಅಮೇರಿಕಾ ಪರಮಾಣು ಒಪ್ಪಂದಕ್ಕೆ ಯು.ಪಿ.ಎ. ಸರ್ಕಾರ ಮುಂದಾಗಿದೆ. ದೇಶದ ವಿದೇಶಾಂಗ ನೀತಿ ಅಂತರಿಕ ಭದ್ರತೆ ಹಾಗೂ ದೇಶದ ಹಿತಕ್ಕೆ ಧಕ್ಕೆ ತರುವಂಥದ್ದು, ಅಮೇರಿಕಾದ ಆಂತರಿಕ ಕಾನೂನು ಹೈಡ್ ಆಕ್ಟ್‌ಗೆ ಈ ಒಪ್ಪಂದ ಬದ್ಧವಾಗಿರುವಂತಹದ್ದು ಹಾಗೂ ಯುರೇನಿಯಂ ಕೊರತೆ ಕಾಲ್ಪನಿಕ ಕಟ್ಟುಕತೆ ಎಂದು ವಿವರಿಸಿದರು.

ಡಿವೈಎಫ್‌ಐನ ಉಡುಪಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್‌ರವರು ಸಭೆಯನ್ನುದ್ದೇಶಿಸಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಮನಮೋಹನ್ ಸಿಂಗ್ ಸರ್ಕಾರ ಅನುಸರಿಸಿಕೊಂಡು ಬಂದಿರುವ ನೀತಿಗಳ ಪರಿಣಾಮವಾಗಿ ಈಗಾಗಲೇ ಕೋಮುವಾದಿ ಶಕ್ತಿಗಳಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ಹೊಸ ಆಸೆ ಚಿಗುರಿದೆ. ಹೀಗಿರುವಾಗ ಅವನ್ನೆಲ್ಲಾ ಎದುರಿಸುವ ಬದಲು ಕೇವಲ ಅಮೇರಿಕಾ ದೊಡನೆ ಯುದ್ಧ ತಂತ್ರಗಳಲ್ಲಿ ಅದೂ ಒಂದು ಅಡಿಯಾಳು ಮಿತ್ರನಾಗಿ ಸೇರಿಸಿಕೊಳ್ಳಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕೋಮುವಾದದ ಬಗ್ಗೆ ಮಾತನಾಡುವುದು ಜನಗಳಿಗೆ ಮಾಡುವ ವಂಚನೆಯಾಗುತ್ತದೆ. ಕೋಮುವಾದದ ವಿರುದ್ಧ ಅವಿರತ ಹೋರಾಟ ನಡೆಸುತ್ತಲೇ, ಭಾರತ ದೇಶ



ಅಮೇರಿಕಾದ ಸಾಮ್ರಾಜ್ಯಶಾಹಿಯ ಅಡಿಯಾಳಾಗದಂತೆ ನೋಡಿಕೊಳ್ಳಬೇಕಾದ ಹೊಣೆ ದೇಶದ ಎಲ್ಲಾ ಪ್ರಗತಿಪರ ಶಕ್ತಿಗಳ ಮೇಲಿದೆ ಎಂದು ವಿವರಿಸಿದರು.

ಆರಂಭದಲ್ಲಿ ಡಿವೈಎಫ್‌ಐನ ತಾಲ್ಲೂಕು ಅಧ್ಯಕ್ಷರಾದ ಸುಬ್ರಮಣ್ಯ ಆಚಾರ್ ಸ್ವಾಗತಿಸಿದರು.

ಕೊನೆಯಲ್ಲಿ ಕಾರ್ಯದರ್ಶಿ ಯವರಿಂದ ಶ್ರೀಕಾಂತ್‌ರವರು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.

■ ಚಂದ್ರಶೇಖರ್.ವಿ

ಆಟೋರಿಕ್ಷಾ ಚಾಲಕರ ಯಶಸ್ವೀ ಹೋರಾಟ

ಪೆಟ್ರೋಲಿಯಂ ಉತ್ಪನ್ನಗಳ ಹಾಗೂ ದಿನನಿತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ರಿಕ್ಷಾ ಬಾಡಿಗೆ ದರ ಪುನರ್ ಪರಿಷ್ಕರಣೆಗೆ ಆಗ್ರಹಿಸಿ ಕಳೆದ ಜೂನ್ 24 ರಂದು ಎಲ್ಲಾ ರಿಕ್ಷಾ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿಯ ಕರೆಗೆ ಓಗೊಟ್ಟು ಎಲ್ಲಾ ರಿಕ್ಷಾ ಚಾಲಕರು ತಮ್ಮ ಒಂದು ದುಡಿಮೆಯನ್ನು ನಿಲ್ಲಿಸಿ ಯಶಸ್ವಿ ಮುಷ್ಕರ ನಡೆಸಿದರು.

ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘ ಸಿಐಟಿಯುವಿನ ಅಧ್ಯಕ್ಷರಾದ ಬಿ.ವಿಷ್ಣುಮೂರ್ತಿಯವರು ಸಂಚಾಲಕ ರಾಗಿರುವ ಸಮನ್ವಯ. ಸಮಿತಿಯಲ್ಲಿ ಹೆಚ್.ಎಂ.ಎಸ್., ಬಿ.ಎಂ.ಎಸ್. ಮಹಾನಗರ ರಿಕ್ಷಾ ಯೂನಿಯನ್, ಶ್ರಮಿಕರ ಸಂಘ ಅಲ್ಪಸಂಖ್ಯಾತ ರಿಕ್ಷಾ ಯೂನಿಯನ್, ಸುರತ್ಕಲ್ ರಿಕ್ಷಾ ಚಾಲಕರ ಸಂಘ ಭಾಗವಹಿಸಿರುತ್ತದೆ. ಕೊಣಾಜೆ- ತಲಪಾಡಿಯಿಂದ ಮುಲ್ಕಿಯವರೆಗೆ, ಗುರುಪುರ, ಕೈಕಂಬ, ಬಜಪೆ, ಕಟೀಲ್, ಮೂಡಬಿದ್ರೆ, ಪರಂಗಿಪೇಟೆ, ಬಿ.ಸಿ. ರೋಡು, ಬಂಟ್ವಾಳ ಮುಂತಾದ ಪ್ರದೇಶಗಳ ರಿಕ್ಷಾ ಚಾಲಕರು ಸಂಪೂರ್ಣ ರಿಕ್ಷಾ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ನಡೆದ ರಿಕ್ಷಾ ಚಾಲಕರ ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಚಳುವಳಿ ಇದಾಗಿದ್ದು; ರಿಕ್ಷಾ ಚಾಲಕರು ಯಾವುದೇ ಒತ್ತಡ ಇಲ್ಲದೆ ಸ್ವಯಂಪ್ರೇರಿತ ಬಂದ್ ಆಚರಿಸಿದರು. ಈ ಮೊದಲು ಜೂನ್ 17 ರಂದು ಸಮನ್ವಯ ಸಮಿತಿಯ ವತಿಯಿಂದ ಸಾರಿಗೆ ಪ್ರಾಧಿಕಾರದ ಮುಂದೆ ರಿಕ್ಷಾ ಚಾಲಕರು ಪ್ರತಿಭಟನಾ ಪ್ರದರ್ಶನವನ್ನು ನಡೆಸಿದರು. ರಿಕ್ಷಾ ಚಾಲಕರ ಈ ಹೋರಾಟಕ್ಕೆ ಶೀಘ್ರ ಸ್ಪಂದಿಸಿದ ಜಿಲ್ಲಾ ಸಾರಿಗೆ ಪ್ರಾಧಿಕಾರ ಕೇವಲ 2 ದಿನದಲ್ಲಿ ಅಂದರೆ 26.06.08 ರಂದು ನೂತನ ಪರಿಷ್ಕೃತ ರಿಕ್ಷಾ ಪ್ರಯಾಣ ದರವನ್ನು ಪ್ರಕಟಿಸಿತು. ಈ ಮೊದಲು ಪ್ರಯಾಣ ದರ ಪರಿಷ್ಕರಿಸುವಾಗ ಕನಿಷ್ಠ ದರ 1 ರೂ. ಹಾಗೂ ಕಿ.ಮೀ.ದಲ್ಲಿ ಕೇವಲ 50 ಪೈಸೆ ಅಥವಾ 1 ರೂ.ನೀಡುತ್ತಿದ್ದ ಪ್ರಾಧಿಕಾರವು ಈ ಬಾರಿ ಪ್ರಥಮವೆಂಬಂತೆ ಕನಿಷ್ಠ ದರದಲ್ಲಿ 2 ರೂ. ಹಾಗೂ ಕಿ.ಮೀ.ಗೆ 2 ರೂ. ನ್ನು ಹೆಚ್ಚಿಸಿ ಉತ್ತಮ ದರವನ್ನು ನೀಡಿದೆ.

ಮುಷ್ಕರದ ಯಶಸ್ಸಿಗೆ ಸಂಪೂರ್ಣವಾಗಿ ಶ್ರಮಿಸಿದ ಸಿಐಟಿಯುವಿನ ರಿಕ್ಷಾ ಚಾಲಕರು ಸುರತ್ಕಲ್‌ನಿಂದ ತಲಪಾಡಿಯವರೆಗಿನ ಪ್ರತಿ ರಿಕ್ಷಾ ನಿಲ್ದಾಣಗಳಿಗೆ ತೆರಳಿ ಪ್ರಚಾರ ಮಾಡಿದರು. ಈ ಎಲ್ಲಾ ಯಶಸ್ವಿ ಹೋರಾಟದಲ್ಲಿ ಸಮನ್ವಯ ನೇತೃತ್ವ ನೀಡಿದ ಸಿಐಟಿಯುವಿನ ಶ್ರಮವು ಮಹತ್ವದಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ. ■

..ಮಾನ ಮಾರಿಕೊಂಡವರು

ಪುಟ 3 ರಿಂದ

ಕೋಟಿ ರೂಪಾಯಿಗಳ ವ್ಯವಹಾರ. ಈ ವ್ಯವಹಾರ ಪಡೆಯಬೇಕಾದರೆ ಹೇಗೂ ಮಾಡಬೇಕು. ಇವರಿಗೆ ವ್ಯಾಪಾರಿ ಹಿತಕ್ಕೆ ದ್ರೋಹ, ನ್ಯಾಯಕ್ಕೆ ವಿಶ್ವಾಸ ಎಂಬುದರ ವ್ಯತ್ಯಾಸವಿಲ್ಲ. ಹೀಗಾಗಿ ಈಗಲೂ ಒಂದು ಪಾತ್ರವಿರುವ ಸಂಸತ್, ಶಾಸಕಾಂಗಗಳನ್ನೇ ನೀತಿ-ನಿಯತ್ತುಗಳನ್ನು ಬುಡಮೇಲು ಮಾಡುವ, ಎಲ್ಲಾ ವಿಧಾನಕ್ಕೆ ಕೈ ಹಾಕುವುದೇ ಅವರ ನೀತಿಯಾಗಿದೆ. ಈ ಪ್ರವೃತ್ತಿಗಳು ಉದಾರೀಕರಣದ ಪ್ರಕ್ರಿಯೆಯು ಆರಂಭಗೊಂಡ ನಂತರ ಭ್ರಷ್ಟಾಚಾರ ನೂರ್ಮಡಿಗೊಂಡಿದೆ.

ಡೀಲ್‌ಗಳೇ ಡೀಲ್‌ಗಳು!

ಜಾಗತಿಕ ಅಧಿಪತ್ಯ ಸಾಧಿಸುವ ಅಮೇರಿಕಾದ ಯೋಜನೆಗೆ ಭಾರತವನ್ನು ಕಾಲಾಳು ಆಗಿಸುವ ‘ನ್ಯೂಕ್ಲಿಯರ್ ಡೀಲ್’ ಹಿಂದೆ ಅದೆಷ್ಟೋ ‘ಡೀಲ್’ ಗಳಿವೆ. ಅಡ್ವಾನಿಯೇ ಹೇಳಿದಂತೆ, ‘ಇದು ಬೋಫೋರ್ಸ್ ಹಗರಣಕ್ಕಿಂತಲೂ ದೊಡ್ಡದು. ಇಂತಹ ಸತ್ಯಗಳು ಅಡ್ವಾಣಿಯವರಿಗೇ ಹೆಚ್ಚು ಗೊತ್ತಿರಲು ಸಾಧ್ಯ! ಅಲ್ಲವೇ!...

ಕೊನೆ ಮಾತು...

ದೇಶದಾದ್ಯಂತ ಭಾರತ ಅಮೇರಿಕಾ ಪರಮಾಣು ಒಪ್ಪಂದ ಸುತ್ತ ಪರ ವಿರೋಧ ಚರ್ಚೆಗಳು ಬಿರುಸಿನಿಂದ ನಡೆಯುತ್ತಿರುವಾಗ ಇತ್ತೀಚೆಗೆ ಖ್ಯಾತ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರ ಅಧಿನಾಯಕತ್ವದಲ್ಲಿ ಬೆಂಗಳೂರು ಬೀದಿ ನಾಯಿಗಳನ್ನು ರಕ್ಷಿಸಲು ಸಾಹಿತಿಗಳು ಮನವಿ ಮಾಡಿಕೊಂಡರು. ನಾಯಿಗಳ ಜೀವ ರಕ್ಷಿಸಬೇಕೆಂಬ ಅವರ ಕಳಕಳಿ ಮೆಚ್ಚಬೇಕಾದದ್ದೇ. ಆದರೆ ವರ್ತಮಾನದ ದೇಶದ ಭವಿಷ್ಯಕ್ಕೆ ಮಾರಕವಾಗು ವಂತಹ ಈ ಗಂಭೀರ ಪ್ರಶ್ನೆಯ ಮೇಲೆ ಅವರು ಕೊನೆಗಣ್ಣ ನೋಟವನ್ನಾಗಲಿ, ಪರ-ವಿರೋಧದ ಕಿರುಬೆರಳು ಎತ್ತುವುದಾಗಲಿ ಮಾಡದೇ ಹೋದದ್ದು ಮಾತ್ರ ಗಮನಾರ್ಹ. ಈ ಬೀದಿನಾಯಿಗಳ ಬದುಕಿನ ಮುಂದೆ ಆ ಅಮೇರಿಕಾ ಮಹಾಮಾರಿ ಅದೇನು ಮಹಾ ಎಂದೇ? ಅವರಷ್ಟೇ ಅಲ್ಲ ಮಹಾರಾಯ್ರೇ ನಾಡಿನ ಎಚ್ಚೆತ್ತ ಬುದ್ಧಿಜೀವಿಗಳು, ಬಂಡಾಯಗಾರರೂ ಸಹ ಹಾಸ್ಹುಂಡು ಮಲಗಿ ಬಿಟ್ಟಿದ್ದಾರೆ ಎನ್ನಿಸುತ್ತದೆ. ಹೌದು, ಅವರೆಲ್ಲಾ, ಯಾವ ದೇಶದ, ಯಾವ ಊರಿನ, ಬೀದಿಗಳಲ್ಲಿ ಇದ್ದಾರೆ? ಇನ್ನು ಬೀದಿ ನಾಯಿಗಳು ಇವರಿಗಿನ್ನೂ ಸಿಗಲಿಲ್ಲವೇ? ಇವರಿಗೆ ಚಿ.ಮೂ. ನ ಕಾಣಲು ಹೇಳುವುದು ಉದ್ಧಟತನವಾದೀತು! ಅಲ್ಲವೇ?

ಭಯ ಉತ್ಪಾದನೆ : ಸಹನೆ, ಒಗ್ಗಟ್ಟಿನಿಂದ ಎದುರಿಸಬೇಕು

ಪುಟ 3 ರಿಂದ

ಅಜೆಂಡಾಗಳೆದುರು ನಮ್ಮೆದುರಾಗುವುದು ಆತಂಕದ ಸನ್ನಿವೇಶವೇ?

ಈ ಸ್ಫೋಟದ ಘಟನೆಗಳನ್ನು ಪತ್ತೆ ಹಚ್ಚಿ ಮುಂಜಾಗರೂಕತೆ ಕ್ರಮ ವಹಿಸುವಲ್ಲಿ ಸರ್ಕಾರ -ಗೂಢಾಚಾರ ಇಲಾಖೆ ವಿಫಲವಾಗಿದೆ. ಅತ್ಯಂತ ಗಂಭೀರವಾದ ಸಂಗತಿಯೆಂದರೆ ಇಂತಹದೊಂದು ಕೃತ್ಯ ಸಂಭವಿಸಬಹುದಾದ ಬಗ್ಗೆ ಕೇಂದ್ರದ ಗೂಢಾಚಾರ ವಿಭಾಗ ಕರ್ನಾಟಕ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿದ್ದರೂ ಯಾಕೆ ನಿರ್ಲಕ್ಷ್ಯ ವಹಿಸಲಾಯಿತು? ಇಂತಹ ಘಟನೆಗಳು ನಡೆಯುವುದನ್ನು ಸರ್ಕಾರ ಬಯಸಿತ್ತೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಮಂತ್ರಿ ಆಚಾರ್ಯರು ಉತ್ತರಿಸಬೇಕು.

ಈ ಘಟನೆಯ ಆಳ ತನಿಖೆಗೆ ಮುಂದಾಬೇಕು. ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಹಚ್ಚಿ ಮಟ್ಟಹಾಕಬೇಕು. ಇವುಗಳ ಜೊತೆಗೆ ಮುಖ್ಯವಾಗಿ ಕೋಮುದ್ವೇಷ ಹುಟ್ಟಿಸುವ, ಹೆಚ್ಚಿಸುವ ಕೃತ್ಯಗಳು ನಿಲ್ಲುವುದು, ಶಾಂತಿ-ಸಾಮರಸ್ಯ ಕಾಪಾಡುವ, ಭಯೋತ್ಪಾದನೆ ಮಟ್ಟಹಾಕುವ ಕ್ರಮ ಅತೀ ಅಗತ್ಯವಾಗಿದೆ. ಇಂದು ಜನತೆ ಪ್ರಚೋದಿತರಾಗದೇ ಶಾಂತಿ- ಸೌಹಾರ್ದತೆ ಕಾಪಾಡಿಕೊಂಡು ಬಂದಿರುವುದು ಆಶಾದಾಯಕ ಬೆಳವಣಿಗೆ.

6ನೇ ವೇತನ ಆಯೋಗ

ವೇತನ ಹೆಚ್ಚಳ ಗೇಣುದ್ದ ಹುದ್ದೆಗಳ ರದ್ಧತಿ ಮಾರುದ್ದ

6ನೇ ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರ, ರೈಲ್ವೆ, ರಕ್ಷಣಾ ವಲಯ ಹಾಗೂ ಸುಪ್ರೀಂಕೋರ್ಟ್ ನೌಕರರ ಮತ್ತು ಅಧಿಕಾರಿಗಳ ವೇತನ ಪರಿಷ್ಕರಣೆ ಕುರಿತು ವರದಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿದ್ದ ಶ್ರೀ ಕೃಷ್ಣ ಅವರು ಅಧ್ಯಕ್ಷರಾಗಿದ್ದ ಆಯೋಗವು ನೀಡಿರುವ ಈ ವರದಿ ಹಲವಾರು ವಿಭಿನ್ನವಾದ ಹಾಗೂ ವಿವಾದಾತ್ಮಕವಾಗಿರುವ ಶಿಫಾರಸ್ಸುಗಳನ್ನು ಮಾಡಿ 6ನೇ ವೇತನ ಆಯೋಗ ವರದಿ ಸರ್ಕಾರಕ್ಕೆ ಸಲ್ಲಿಸುತ್ತಿದ್ದಂತೆ ಎಲ್ಲಾ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ವೇತನ ಹೆಚ್ಚಳವಾಗಿದೆ, ಶೇ. 40% ಏರಿಕೆ ಮುಂತಾಗಿ ಅಬ್ಬರದ ಪ್ರಚಾರ ಹೊರ ಹೊಮ್ಮಿತು. ಆದರೆ ದೇಶದ ಉದ್ದಗಲಕ್ಕೂ ಕೇಂದ್ರ ಸರ್ಕಾರಿ ನೌಕರರು ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿ ನೌಕರರ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿ ಸೂಕ್ತ ಬದಲಾವಣೆಗಳೊಂದಿಗೆ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಲು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ವೇತನ ಆಯೋಗದ ಶಿಫಾರಸ್ಸುಗಳೇನು?
ಅವುಗಳ ನೇರ ಪರಿಣಾಮಗಳೇನು?
ಶೇ.40 ವೇತನ ಹೆಚ್ಚಳ ನಿಜವೇ?

ನಿಜವಾಗಿ ವೇತನ ಹೆಚ್ಚಳ ಹತ್ತುವರ್ಷಗಳ ನಂತರ ಶೇ.28 ಮಾತ್ರ. ಏಕೆಂದರೇ ವೇತನ ಫಿಟ್‌ಮೆಟ್ ಮಾಡುವಾಗ 1-1-2004ರಿಂದ ಮೂಲ ವೇತನದ ಶೇ.50ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿರುವುದನ್ನು ವೇತನ ಆಯೋಗ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರ ಹಾಗೂ ರೈಲ್ವೆಯಲ್ಲಿ ದುಡಿಯುತ್ತಿರುವ 9 ಲಕ್ಷ 70 ಸಾವಿರ ಗ್ರೂಪ್-ಡಿ ನೌಕರರ ಹುದ್ದೆಗಳನ್ನು ರದ್ದುಗೊಳಿಸಿ ಮುಂದೆ ಗ್ರೂಪ್-ಡಿ ಹುದ್ದೆಯಲ್ಲಿ ಯಾರನ್ನೇ ನೇಮಕ ಮಾಡಿಕೊಳ್ಳುವಂತಿಲ್ಲ ಎಂದು ಶಿಫಾರಸ್ಸು ಮಾಡಲಾಗಿದೆ. ಇನ್ನು ಮುಂದೆ ಗ್ರೂಪ್-ಡಿ ಕೆಲಸಗಳನ್ನು ಸಂಪೂರ್ಣವಾಗಿ ಕಾಂಟ್ರಾಕ್ಟ್ ಆಧಾರದಲ್ಲಿ ನಿರ್ವಹಿಸಲು ಶಿಫಾರಸ್ಸು ಮಾಡಲಾಗಿದೆ.

ಕೇಂದ್ರ ಸರ್ಕಾರದ ಇಲಾಖೆಗಳಾಗಿರುವ ರಕ್ಷಣಾ ಸಾಮಗ್ರಿ ಉತ್ಪಾದಿಸುವ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸುವ ಶಿಫಾರಸ್ಸು ಮಾಡಲಾಗಿದೆ. ಹೊಸ ಸಂಶೋಧನೆಯಂತೆ ಸರ್ಕಾರದ ನೌಕರರನ್ನು

> **ದೇಶದ ಉದ್ದಗಲಕ್ಕೂ ಕೇಂದ್ರ ಸರ್ಕಾರಿ ನೌಕರರು ವೇತನ ಆಯೋಗದ ಶಿಫಾರಸ್ಸುಗಳ ಬಗ್ಗೆ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿ ನೌಕರರ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಮಾಡಿ ಸೂಕ್ತ ಬದಲಾವಣೆಗಳೊಂದಿಗೆ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಲು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ**

ಗ್ರೂಪ್-ಡಿ ರದ್ದುಗೊಳಿಸುವುದರ ಜೊತೆಯಲ್ಲೇ ನೌಕರರು ತಾವಾಗಿಯೇ ಕೆಲಸ ಬಿಟ್ಟು ಸ್ವಯಂ ನಿವೃತ್ತಿಯಾಗಲು ಪ್ರೇರಣೆ ನೀಡಲು ಪೂರ್ಣ ಪಿಂಚಣಿ ಪಡೆಯುವ ಅರ್ಹತೆಯನ್ನು 33 ವರ್ಷಗಳ ಸೇವೆ ಸಲ್ಲಿಸಬೇಕೆಂದಿರುವ ನಿಬಂಧನೆ ಸಡಿಲಿಸಿ ಎಷ್ಟೇ ವರ್ಷಗಳ ಸೇವೆ ಸಲ್ಲಿಸಿದ್ದರೂ ಅವರ ಅಂದಿನ ವೇತನದ ಶೇ.50 ಪಿಂಚಣಿ ನಿಗದಿಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಮತ್ತೊಂದು ಸಂಶೋಧನೆ ಎಂದರೆ ಅಧಿಕಾರಿಗಳ ಮಟ್ಟದಲ್ಲಿ ಅದರಲ್ಲೂ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಹುದ್ದೆಗಳಿಗೆ ಸರ್ಕಾರ ಯಾವುದೇ ಖಾಸಗೀ ಸಂಸ್ಥೆಗಳ ನೌಕರರನ್ನು ವ್ಯಕ್ತಿಗಳನ್ನು ಗುತ್ತಿಗೆ ಆಧಾರದಲ್ಲಿ ನಿಗದಿತ ಮೊತ್ತದ ಸಂಭಾವನೆಯೊಂದಿಗೆ ನೇಮಕ ಮಾಡಿಕೊಳ್ಳುವುದು ಹಾಗೂ ಹಾಲಿ ಹುದ್ದೆಯಲ್ಲಿರುವ ನೌಕರರೇ ಅವರ ಕೆಲಸಕ್ಕೆ ರಾಜಿನಾಮೆ ಮಾಡಿ ಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಮೊತ್ತಕ್ಕೆ ಚೌಕಾಶಿ ಮಾಡಿಕೊಂಡು ದುಡಿಯಬಹುದೆಂದು ಶಿಫಾರಸ್ಸು ಮಾಡಲಾಗಿದೆ.

ವೇತನ ಭತ್ಯೆಗಳ ವಿಚಾರದಲ್ಲಿ ಕೇವಲ ಮೂಲ ವೇತನದ ಜೊತೆ ಶೇ.74ರಷ್ಟು ತುಟ್ಟಿಭತ್ಯೆ 1-1-2006 ಸೇರ್ಪಡೆ ಮಾಡಿ ಮೂಲವೇತನ ನಿಗದಿ ಮಾಡಲಾಗುತ್ತದೆ. ಮೂಲವೇತನವಲ್ಲದೇ ಇನ್ನುಳಿದ ಮೊತ್ತವನ್ನು ಗ್ರೇಡ್ ವೇತನವಾಗಿ ನಿಗದಿತ ಮೊತ್ತ ನೀಡಲು ಸೂಚಿಸಲಾಗಿದೆ. ಅದರಂತೆ ಹಾಲಿ ಇದ್ದ 35 ವೇತನ ಶ್ರೇಣಿಗಳ ಬದಲಾಯಿಸಿ 4 ವೇತನ ಶ್ರೇಣಿಗಳನ್ನು 20 ಗ್ರೇಡ್‌ಗಳೊಂದಿಗೆ ಪುನರ್‌ರಚಿಸಲಾಗಿದೆ.

"ಕಾರ್ಯಸಾಧನೆ"

ಮತ್ತೊಂದು ಮುಖ್ಯ ಶಿಫಾರಸ್ಸು ಏನೆಂದರೇ "ಕಾರ್ಯಸಾಧನೆ" ಆಧಾರಿತವಾಗಿ ವೇತನ ನಿಗದಿ ಮಾಡುವಂತೆ ಸೂಚಿಸಲಾಗಿದೆ. "ಕಾರ್ಯಸಾಧನೆ"ಯನ್ನು ಅಳತೆ ಮಾಡಲು ವಾರ್ಷಿಕವಾಗಿ ಆಯಾ ಇಲಾಖೆಯಲ್ಲಿ ನೌಕರನ ಸಾಧನೆ ಬಗ್ಗೆ ಸಾಮಾಜಿಕ ಉಪಯುಕ್ತತೆ ಆಧರಿಸಿ ಅಳತೆ ಮಾಡಬೇಕು. ಇನ್ನು ಮುಂದೆ ಸಾಧನೆ ಆಧಾರದ ವೇತನದ ಪ್ರಮಾಣವನ್ನೇ ಒಟ್ಟು ವೇತನದ ಗಣನೀಯ ಪಾಲಾಗಿರಬೇಕು ಎಂದು ಶೆ.20 ನೌಕರರಿಗೆ ಮಾತ್ರ ನೀಡಬೇಕು ಮತ್ತು ಅದಕ್ಕೆ ಸರ್ಕಾರದ ಖಜಾನೆಯಿಂದ ಹೆಚ್ಚಿನ ಹಣವನ್ನು ಕೇಳುವಂತಿಲ್ಲ. ಅಷ್ಟೇ ಅಲ್ಲ, ಸಾಧನೆ ಆಧಾರಿತ ವೇತನ ವಿಧಾನವನ್ನು ಜಾರಿಗೊಳಿಸುವ ಜೊತೆಯಲ್ಲಿ ಇದುವರೆಗೆ ನೀಡಲಾಗುತ್ತಿರುವ ಬೋನಸ್ಸು, ಎಕ್ಸ್‌ಗ್ರೇಷಿಯಾ ಮೊತ್ತವನ್ನು ಕೊಡುವುದನ್ನು ನಿಲ್ಲಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅಂದರೇ ಇದುವರೆಗೆ ಎಲ್ಲಾ ನೌಕರರಿಗೆ ಅವರ ವೇತನ ಶ್ರೇಣಿಗೆ ಅನುಗುಣವಾಗಿ ದೊರೆಯುತ್ತಿದ್ದ ಬೋನಸ್ಸು ಇನ್ನು ಮುಂದೆ ಯಾರಿಗೂ ದೊರೆಯುವುದಿಲ್ಲ. ಆದರೆ ಸಾಧನೆ ಆಧಾರಿತ ವೇತನ ಶೇ.20 ನೌಕರರಿಗೆ ಇಲಾಖೆಗಳ ಉಳಿತಾಯದಿಂದ ನಿಭಾಯಿಸುವುದು ಶೇ.80ರಷ್ಟು ನೌಕರರಿಗೆ ಭರಿಗೈ ತೋರುವುದಾಗಿದೆ. ವೇತನ ಆಯೋಗದ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಹಲವು ಹುದ್ದೆಗಳು ಪ್ರಮೋಷನ್ (ಮುಂಬಡ್ತಿ) ನೀಡುವುದಕ್ಕಾಗಿಯೇ ಮುಂದುವರಿಸಲಾಗುತ್ತಿದೆ. ಆದ್ದರಿಂದ ಪ್ರಮೋಷನ್‌ಗಳನ್ನು ಸೀಮಿತಗೊಳಿಸುವುದು - 24 ವರ್ಷಗಳಲ್ಲಿ ಎರಡು ಕಾಲಮಿತಿ ಮುಂಬಡ್ತಿಗಳನ್ನು ನೀಡಿದರೆ ಸಾಕು!

ಎಸ್.ಪ್ರಸನ್ನಕುಮಾರ್

ಇನ್ನು ಮುಂದೆ ಕೇಂದ್ರ ಸರ್ಕಾರ ಸೆಕ್ರೆಟರಿಯಟ್‌ನಲ್ಲಿ ಗುಮಾಸ್ತ, ಸ್ಟೆನೋಗ್ರಾಫರ್, ಟೈಪಿಸ್ಟ್ ಮುಂತಾಗಿ ಹುದ್ದೆಗಳಲ್ಲದೇ - "ಕಾರ್ಯನಿರ್ವಾಹಕ ಸಹಾಯಕರು" ಎಂಬ ಪದನಾಮದ ಹುದ್ದೆಯಲ್ಲಿ ಕನಿಷ್ಠ ಡಿಗ್ರಿ ವಿದ್ಯಾರ್ಹತೆಯೊಂದಿಗೆ 1 ವರ್ಷ ಕಂಪ್ಯೂಟರ್ ಡಿಪ್ಲೊಮಾ ಪ್ರಮಾಣ ಪತ್ರ ಹೊಂದಿದವರಿಗೆ ಮಾತ್ರ ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ. ಹಾಗೆ ಕಾರ್ಯನಿರ್ವಾಹಕ ಸಹಾಯಕರಾಗಿ ನೇಮಕವಾಗಿರುವ ನೌಕರರು ಬಹುಮುಖ ಕೆಲಸಗಳನ್ನು ನಿರ್ವಹಿಸಬೇಕು.

ಹಾಗೆಯೇ ಇನ್ನು ಮುಂದೆ ಡ್ರೈವರ್‌ಗಳನ್ನು ನೇಮಕ ಮಾಡಿಕೊಳ್ಳುವುದು ಅಗತ್ಯವಿಲ್ಲ, ಏಕೆಂದರೇ ಕೇಂದ್ರ ಸರ್ಕಾರ ವಾಹನಗಳನ್ನೇ ಖರೀದಿಸಬಾರದೆಂದು ತೀರ್ಮಾನಿಸಲಾಗಿದೆ. ಹಾಲಿ ಕೆಲಸ ಮಾಡುತ್ತಿರುವ ಡ್ರೈವರುಗಳು ಕೇವಲ ಡ್ರೈವರುಗಳಾಗಿ ಅಷ್ಟೇ ಅಲ್ಲದೇ ಡ್ರೈವಿಂಗ್ ಕೆಲಸ ಮಾಡದಿರುವ ಸಮಯದಲ್ಲಿ ಇಲಾಖೆಯ ಅಗತ್ಯ ಇತರ ಕೆಲಸಗಳನ್ನು ನಿರ್ವಹಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಹಾಗೆ ನಿರ್ವಹಿಸುವ ಕೆಲಸಕ್ಕೆ ಯಾವುದೇ ಹೆಚ್ಚುವರಿಯಾದ ವೇತನವೇನ ಕೊಡುವ ಅಗತ್ಯವಿಲ್ಲ.

ಕಡಿತದಿಂದ ಉಳಿತಾಯ

ಮತ್ತೊಂದೆಡೆ ಭಾರತ ಆಡಳಿತ ಸೇವೆ, ಅಧಿಕಾರಿಗಳ ಮಟ್ಟದಲ್ಲಿ ರೂ.30,000 ರಿಂದ ರೂ.80,000 ಮಾಸಿಕ ಸಂಬಳ ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ.

ಒಟ್ಟಾರೆಯಾಗಿ ಈ ವೇತನ ಶಿಫಾರಸ್ಸುಗಳ ಕಾರಣ ಕೇಂದ್ರ ಸರ್ಕಾರದ ಖಜಾನೆಗೆ ರೂ.12,561 ಕೋಟಿ ಹೆಚ್ಚುವರಿ ವೆಚ್ಚವಾಗುತ್ತದೆಂದು ಹೇಳಲಾಗಿದೆ. ಆದರೆ ಈ ವೇತನ ಆಯೋಗದ ಶಿಫಾರಸ್ಸುಗಳಲ್ಲಿ ಸೂಚನೆ ಮಾಡಿರುವ ಕಡಿತಗಳು ಮಾರ್ಪಾಡುಗಳ ಮೂಲಕ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ರೂ.4586 ಕೋಟಿ ಉಳಿತಾಯವಾಗಲಿದೆ. ವೇತನ ಆಯೋಗದ ಶಿಫಾರಸ್ಸುಗಳ ಕಾರಣ ಕಡಿತವಾಗುವ ಸೌಲಭ್ಯಗಳೆಂದರೆ ಪಿಂಚಣಿ ಲೆಕ್ಕ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ ಪಿಂಚಣಿ ವಿನಿಮಯ (Pension Commutation) ಗಳಲ್ಲಿ ಬದಲಾವಣೆಯಿಂದ ಭಾರೀ ಕಡಿತ ಮಾಡಲಾಗುತ್ತಿದೆ.

ಅದರಲ್ಲೂ ಭಾರತದ ರಕ್ಷಣೆಯಲ್ಲಿ ತೊಡಗಿರುವ ಸೈನ್ಯದಲ್ಲಿ ನಿಗದಿತ 20 ವರ್ಷ ಸೇವೆ ನಂತರ ನಿವೃತ್ತರಾದ ಸಿಪಾಯಿಗಳು, ಅಧಿಕಾರಿಗಳನ್ನು ಮಿಲಿಟರಿ ಸೇವೆಯ ನಂತರ ನಾಗರಿಕ ಸೇವೆಯಲ್ಲಿ ನೇರವಾಗಿ ಸೇರ್ಪಡೆಗೊಳಿಸುವ ಮೂಲಕ ನಿವೃತ್ತಿ ವೇತನದ ಬದಲಾಗಿ ಮುಂದುವರೆದ ಹುದ್ದೆಯ ವೇತನ ನೀಡಿದರೇ ಸಾಕಷ್ಟು ಉಳಿತಾಯ ಮಾಡಬಹುದೆಂದು ಶಿಫಾರಸ್ಸು ಮಾಡಲಾಗಿದೆ.

ಒಟ್ಟಾರೆಯಾಗಿ ವೇತನ ಆಯೋಗದ ಶಿಫಾರಸ್ಸುಗಳಲ್ಲಿ ನೌಕರರ ಮಕ್ಕಳ ಶಿಕ್ಷಣ ಅಲೋಯೆನ್ಸ್, ಸಾರಿಗೆ ಅಲೋಯೆನ್ಸ್ ಮುಂತಾದವುಗಳಲ್ಲಿ ಹೆಚ್ಚಳದ ಶಿಫಾರಸ್ಸು ಮಾಡಲಾಗಿದೆ. ಅದರ ಜೊತೆಯಲ್ಲಿ ನಗರ ಪರಿಹಾರ ಭತ್ಯೆ ಮುಂತಾಗಿ ರದ್ದುಗೊಳಿಸಲು ಸೂಚಿಸಲಾಗಿದೆ. ಕೇಂದ್ರ ಸರ್ಕಾರದ ಬಹುಸಂಖ್ಯಾತ ನೌಕರರಿಗೆ ಸಾಂಕೇತಿಕ ಹೆಚ್ಚಳ ಮಾತ್ರ ಸೂಚಿಸಿ ಅಧಿಕಾರಿಗಳಿಗೆ ಭಾರಿ ಹೆಚ್ಚಳದ ಶಿಫಾರಸ್ಸು ಹಾಗೂ ಸಾಧನೆ ಆಧಾರಿತ ವೇತನವೇ ಇನ್ನು ಮುಂದೆ ವೇತನದ ಬಹುಪಾಲು ಇರಬೇಕೆಂದು ಹೇಳಲಾಗಿದೆ. ಕೇಂದ್ರ ಸರ್ಕಾರದ 9 ಲಕ್ಷ 70 ಸಾವಿರ ಹುದ್ದೆ ರದ್ದು ಹಾಗೂ ಇತರ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನಿರ್ವಹಿಸಲು ಆದ್ಯತೆ, ರಕ್ಷಣಾ ವಲಯದ ಪ್ರಮೋಷನ್‌ಗಳ ಪ್ರೋತ್ಸಾಹ ನಿಲುಗಡೆ, ಪಿಂಚಣಿ ವಿಧಾನದಲ್ಲಿ ಕಡಿತಗಳನ್ನು ಶಿಫಾರಸ್ಸು ಮಾಡಲಾಗಿದೆ. ಇಂತಹ ನೌಕರ ವಿರೋಧಿ ಶಿಫಾರಸ್ಸುಗಳನ್ನು ಬದಲಾಯಿಸಲು ಹಾಗೂ ಕೇಂದ್ರ ಸರ್ಕಾರವು ನೌಕರರ ಪ್ರತಿನಿಧಿಗಳೊಂದಿಗೆ ಕೂಡಲೇ ಸಮಾಲೋಚನೆ ಮಾಡಿ ಸೂಕ್ತ ಬದಲಾವಣೆ ಮಾಡಬೇಕೆಂದು ನೌಕರರು ಹೋರಾಟದ ಕಣದಲ್ಲಿದ್ದಾರೆ.

ಲೋಕಸಭೆಯಲ್ಲಿ 'ವಿಶ್ವಾಸಮತ' ಸಿಕ್ಕಿತು ಆದರೆ ಜನಗಳಲ್ಲಿ ವಿಶ್ವಾಸ ಉಳಿಯಲಿಲ್ಲ

ವಿಶ್ವಾಸಮತವಲ್ಲ-ವಿಶ್ವಾಸಘಾತ!

ಲೋಕಸಭೆಯಲ್ಲಿ ಪ್ರಧಾನ ಮಂತ್ರಿಗಳು ಮಂಡಿಸಿದ 'ವಿಶ್ವಾಸ' ಠರಾವಿನ ಪರವಾಗಿ 275 ಮತಗಳು ಬಂದವು, ವಿರುದ್ಧವಾಗಿ 256 ಮತಗಳು ಬಂದವು, 10 ಗೈರು ಹಾಜರಿ. ಆದರೆ ನಿಜವಾಗಿಯೂ 'ವಿಶ್ವಾಸಮತ' ದೊರಕಿದೆಯೇ? ಸದನದಲ್ಲೇ ಕೋಟ್ಯಂತರ ರೂಪಾಯಿ ನೋಟುಗಳ ನಗ್ನ ಪ್ರದರ್ಶನ ಏನನ್ನು ಸೂಚಿಸುತ್ತದೆ? ಪ್ರಧಾನ ಮಂತ್ರಿಗಳು ತಮ್ಮನ್ನು ಜೀತದ ಗುಲಾಮನಾಗಿಸಲಾಯಿತು ಎಂದರು. ಈಗ ಅವರು ತಮ್ಮ ನಿಜವಾದ ಧಣಿಯನ್ನು ಆರಿಸಿಕೊಂಡಿದ್ದಾರೆಯೇ? ಇವೀಗ ದೇಶದ ಪ್ರಜ್ಞೆಯನ್ನು ಬಾಧಿಸುತ್ತಿರುವ ಪ್ರಶ್ನೆಗಳು.

ಜುಲೈ 22, 2008. ಸ್ವತಂತ್ರ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ರಾಜಕೀಯ ಅನೈತಿಕತೆಯ ಪಾತಾಳಕ್ಕಿಳಿದ ಹೀನ ದೃಶ್ಯವನ್ನು ದೇಶ ಕಾಣಬೇಕಾಗಿ ಬಂದ ದಿನ.

ಭಾರತ-ಅಮೆರಿಕ ಪರಮಾಣು ವ್ಯವಹಾರದಲ್ಲಿ ತಾನು ಮುಂದುವರಿಯಲೇ ಬೇಕು ಎಂಬ ಪ್ರಧಾನ ಮಂತ್ರಿಗಳ ಹಠಮಾರಿ ನಿಲುವಿನಿಂದಾಗಿ ಎಡಪಕ್ಷಗಳು ನಾಲ್ಕು ವರ್ಷಗಳಿಂದ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ವಿಶ್ವಾಸ ಮತ ಕೋರಿದರು. ಅದರ ಮೇಲೆ ಜುಲೈ 21 ಮತ್ತು 22 ರಂದು ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸದನದಲ್ಲಿಯೇ ಕೋಟ್ಯಂತರ ರೂಪಾಯಿಗಳ ನಗ್ನ ಪ್ರದರ್ಶನ ದೇಶವನ್ನೇ ತಲ್ಲಣಗೊಳಿಸಿತು. ಟಿವಿ ವಾಹಿನಿಗಳಲ್ಲಿ ಮತ್ತೆ-ಮತ್ತೆ ಕಂಡ ಈ ಹೀನ ದೃಶ್ಯಗಳು, ಸರಕಾರಕ್ಕೆ ವಿಶ್ವಾಸಮತ ದೊರಕಿಸಿಕೊಡಲು ತೆರೆಯ ಹಿಂದೆ ನಡೆದ ಹೀನ ಚೌಕಾಸಿ, ಕುದುರೆ ವ್ಯಾಪಾರಗಳ ಈ ದರ್ಶನ ಬಹಳ ದಿನಗಳ ವರೆಗೆ ದೇಶದ ಸಾಮೂಹಿಕ ಪ್ರಜ್ಞೆಯನ್ನು ಕಾಡುವಂತವು.

ಪ್ರಧಾನ ಮಂತ್ರಿಗಳೇನೋ 'ವಿಶ್ವಾಸ ಮತ' ಪಡೆದರು, ಆದರೆ ಅವರ ಸರಕಾರ ಜನರ ವಿಶ್ವಾಸ ಕಳಕೊಂಡಿತು.

ವಿಶ್ವಾಸದ್ರೋಹಗಳ ಮತ

ಇದನ್ನು ಬಹುಶಃ 'ವಿಶ್ವಾಸಮತ' ಎನ್ನುವುದಕ್ಕಿಂತ ವಿಶ್ವಾಸದ್ರೋಹದ ಮತ ಎನ್ನುವುದೇ ಎಲ್ಲಾ ರೀತಿಯಲ್ಲೂ ಸರಿಯಾಗಿ ಕಾಣಿಸುತ್ತದೆ. ಮೊದಲನೆಯದಾಗಿ, ಪ್ರಧಾನ ಮಂತ್ರಿಗಳು ಪರಮಾಣು ವ್ಯವಹಾರದಲ್ಲಿ ಯುಪಿಎ ಸರಕಾರ ಮುಂದುವರೆಯುವ ರೀತಿಯ ಬಗ್ಗೆ ತಮಗೆ ನೀಡಿದ ವಚನದಂತೆ ನಡೆಯಲಿಲ್ಲ ಎಂದೇ ಎಡಪಕ್ಷಗಳು ಬೆಂಬಲ ಹಿಂತೆಗೆದುಕೊಂಡವು. ವಾಸ್ತವವಾಗಿ ಮೂರು ಬಾರಿ ಯುಪಿಎ ವಿಶ್ವಾಸದ್ರೋಹ ಬಗೆಯಿತು ಎಂಬುದು ನಮ್ಮ ಓದುಗರಿಗೆ ತಿಳಿದೇ ಇದೆ. ಹೀಗೆ ಲೋಕಸಭೆ ಏನಾದರೂ ಮಂಜೂರಾತಿ ನೀಡಿದ್ದರೆ, ಅದು ಈ ವಿಶ್ವಾಸದ್ರೋಹಕ್ಕೆ ಎನ್ನ ಬಹುದು, ಅಥವ ನಿಜಕ್ಕೂ ಅದು ಮಂಜೂರಾತಿ ನೀಡಿತೇ ಎಂಬುದೂ ವಿಶ್ಲೇಷಿಸಬೇಕಾದ ಸಂಗತಿ.

ಕುದುರೆ ವ್ಯಾಪಾರವೆಂಬುದು ನಡೆಯದೇ ಇದ್ದರೆ, ವಿವಿಧ ರಾಜಕೀಯ ಪಕ್ಷಗಳು ನೀಡಿದ 'ವಿಪ್'ಗಳ ಪ್ರಕಾರ ಆಳುವ ಕೂಟಕ್ಕೆ ಬರಬೇಕಾದ್ದು 268 ಮತಗಳು, ವಿರುದ್ಧವಾಗಿ 270 ಮತಗಳು, ಇತರ ಮೂವರು ಪಕ್ಷೇತರರು. ಪಕ್ಷಗಳ 'ವಿಪ್'ಗಳ ಉಲ್ಲಂಘನೆ ಮಾಡಿದ ಸದಸ್ಯರ ಸಂಖ್ಯೆ ರಾಜಕೀಯ ಅನೈತಿಕತೆಯ ಇನ್ನೊಂದು ಚಿತ್ರ ನೀಡುತ್ತದೆ. ಇದು ದೇಶಕ್ಕೆ ಬಗೆದಿರುವ ಇನ್ನೊಂದು ವಿಶ್ವಾಸದ್ರೋಹ.

ಮತ್ತೊಂದು ವಿಶ್ವಾಸದ್ರೋಹವೂ ಇದೆ. ನಿರಂತರ ಬೆಲೆಯೇರಿಕೆಗಳು ಮತ್ತು ಹಣದುಬ್ಬರದ ನಾಗಾಲೋಟ ಜನಗಳನ್ನು ಸಂಕಟಗಳ ಕೂಪಕ್ಕೆ ತಳ್ಳಿರುವಾಗ, ಈ ಸಮಸ್ಯೆಗಳನ್ನು ಎದುರಿಸುವ ಪ್ರಯತ್ನ ನಡೆಸಿ ಅವರಿಗೆ ತುಸುವಾದರೂ ಪರಿಹಾರ ಒದಗಿಸಬೇಕಾದ ಸರಕಾರ ಅದನ್ನು ಸಂಪೂರ್ಣವಾಗಿ ಮರೆತು ಅಮೆರಿಕಾದ ಬುಶ್ ಆಡಳಿತವನ್ನು ಖುಶಿಪಡಿಸಲು ಈ ಪರಮಾಣು ವ್ಯವಹಾರದ ಗೀಳನ್ನೇ ಹಚ್ಚಿಕೊಂಡು ಭಾರತವನ್ನು ಅಮೆರಿಕಾದ ಅಡಿಯಾಳು ಮಿತ್ರನಾಗಿ ಮಾಡುವ ಕೆಲಸದಲ್ಲೇ ಮಗ್ನವಾಯಿತು. ಇಂತಹ ನಿರ್ಲಕ್ಷ್ಯ ಜನಗಳಿಗೆ ಬಗೆದಿರುವ ವಿಶ್ವಾಸದ್ರೋಹವಲ್ಲದೆ ಇನ್ನೇನು?

ಪ್ರಧಾನ ಮಂತ್ರಿಗಳಿಗೆ ಲೋಕಸಭೆಯಲ್ಲಿ ತಾನೇ ಮಂಡಿಸಿದ ಈ ಠರಾವಿನ ಮೇಲೆ ಮತ ನೀಡಲಾಗಲಿಲ್ಲ. ಏಕೆಂದರೆ ಅವರು ನೇರವಾಗಿ ಜನಗಳಿಂದ ಲೋಕಸಭೆಗೆ ಆರಿಸಿ ಬಂದವರಲ್ಲ. ಅದೊಂದು ದೊಡ್ಡ ವಿಚಾರವೇನಲ್ಲ. ಆದರೆ ಠರಾವಿನ ಮೇಲೆ ಮತ ನೀಡುವ ಮೊದಲು ಪ್ರಧಾನ ಮಂತ್ರಿಗಳು ಚರ್ಚೆಗೆ ಉತ್ತರ ನೀಡಲಾಗಲಿಲ್ಲ ಎಂಬುದು ಗಮನಾರ್ಹ. ಹೀಗಾಗಿರುವುದು ಮೊದಲ ಬಾರಿ. ಅನೈತಿಕ ಕುದುರೆ ವ್ಯಾಪಾರದ ವಿರುದ್ಧ ಸದಸ್ಯರ ಪ್ರತಿಭಟನೆಗಳ ನಡುವೆ ಪ್ರಧಾನ ಮಂತ್ರಿಗಳು ತಮ್ಮ 'ಉತ್ತರ'ದ ಪ್ರತಿಯನ್ನು ಸಭಾಧ್ಯಕ್ಷರಿಗೆ ಕೊಟ್ಟರು.



ಲಂಚದ ಹಣ ಪಾರ್ಲಿಮೆಂಟಿನಲ್ಲಿ ಪ್ರದರ್ಶನಕ್ಕೆ ಬಂದಾಗ

ಜೀತದಾಳು!

. ಎಡಪಕ್ಷಗಳು ತನ್ನನ್ನು ಒಬ್ಬ 'ಜೀತದ ಗುಲಾಮ'ನಂತೆ ನಡೆಸಿಕೊಳ್ಳಲು ಪ್ರಯತ್ನಿಸಿದವು ಎಂದು ಪ್ರಧಾನ ಮಂತ್ರಿಗಳು ತಮ್ಮ ಭಾಷಣದಲ್ಲಿ ಆರೋಪಿಸಿದರು. ಅವೇ ಎಡಪಕ್ಷಗಳ ಬೆಂಬಲದಿಂದ ಪ್ರಧಾನ ಮಂತ್ರಿಯಾಗಿರುವ ಅವರಿಗೆ ಇಂತಹ ಆಪಾದನೆ ಹೊರಿಸಲು ನಾಲ್ಕು ವರ್ಷಗಳಿಗಿಂತಲೂ ಹೆಚ್ಚು ಕಾಲ ಹಿಡಿಸಿತು ಎಂಬುದು ನಿಜಕ್ಕೂ .ಆಶ್ಚರ್ಯದ ಸಂಗತಿ. ಎಲ್ಲಾ ಮಾತುಕತೆಗಳು ನಡೆದ ಮೇಲೆ ತಾನು ಸಂಸತ್ತಿನ ಮುಂದೆ ಬರುವುದಾಗಿ ಹೇಳಿದರೂ ಎಡಪಕ್ಷಗಳು ಆದರ ತೋರಿಸಲಿಲ್ಲವಂತೆ! ಎಡಪಕ್ಷಗಳಾಗಲೀ, ಈ ವ್ಯವಹಾರದ ಬಗ್ಗೆ ಪ್ರಾಮಾಣಿಕವಾಗಿ ಗಂಭೀರ ಆಕ್ಷೇಪಗಳನ್ನು ಎತ್ತಿರುವ ಬೇರೆ ಯಾರೇ ಆಗಲಿ ಇಂತಹ ಅರ್ಥಹೀನ ಭರವಸೆಗಳಿಗೆ ಹೇಗೆ ತಾನೇ ಆದರ ತೋರಿಸಲು ಸಾಧ್ಯ? ಏಕೆಂದರೆ ಐಎಇಎ ಆಡಳಿತ ಮಂಡಳಿಗೆ ಹೋದ ಮೇಲೆ ಈ ವ್ಯವಹಾರ ತಂತಾನೇ ಅಂತರ್ರಾಷ್ಟ್ರೀಯ ರಂಗದಲ್ಲಿ ಮುಂದುವರೆದು ಅಮೆರಿಕಾದ ಕಾಂಗ್ರೆಸ್ ನ ಎದುರು ಹೋಗುತ್ತದೆ. ಆಗ ಭಾರತದ ಸಂಸತ್ತಿಗೆ ಹೇಳಲು ಏನೂ ಉಳಿದಿರುವುದಿಲ್ಲ. ಆದ್ದರಿಂದ ಏನು ಮಾಡುವುದಿದ್ದರೂ ಐಎಇಎ ಆಡಳಿತ ಮಂಡಳಿಗೆ ಹೋಗುವ ಮೊದಲೇ ಮಾಡಬೇಕು ಎಂಬ ಎಡಪಕ್ಷಗಳ ಒತ್ತಾಯದಲ್ಲಿ 'ಅನಾದರ'ದ ಪ್ರಶ್ನೆಯೆಲ್ಲಿದೆ? ಹೇಗೆ ಈ 'ವ್ಯವಹಾರ' ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂಬುದನ್ನು ಎಡಪಕ್ಷಗಳು ಬಹಿರಂಗವಾಗಿ, ಪಾರದರ್ಶಕವಾಗಿ ತೋರಿಸಿಕೊಟ್ಟಿವೆ. ಪ್ರಧಾನ ಮಂತ್ರಿಗಳು ಮತ್ತು ಯುಪಿಎ ಅಭಿಪ್ರಾಯ ಭಿನ್ನವಾಗಿರ ಬಹುದು. ಆಗ ಅದನ್ನು ನಿರ್ಧರಿಸ ಬೇಕಾದವರು ಜನತೆ. ನಗ್ನ ಕುದುರೆ ವ್ಯಾಪಾರದಿಂದ ಹೇಗೋ ಗಿಟ್ಟಿಸಿದ ಬಹುಮತ ಈ 'ವ್ಯವಹಾರ'ಕ್ಕೆ ನೀಡಿದ ಅನುಮೋದನೆ ಎಂದು ಭಾವಿಸುವುದು ತಪ್ಪಾಗುತ್ತದೆ. ವಾಸ್ತವವಾಗಿ ಜುಲೈ 22ರಂದು ಸಂಸತ್ತಿನಲ್ಲಿ ಕಂಡ ದೃಶ್ಯದ ನಂತರ ಈ 'ವ್ಯವಹಾರ'ವನ್ನು ಮುಂದಕ್ಕೆ ಒಯ್ಯುವ ಯಾವ ನೈತಿಕ ಅಧಿಕಾರವೂ ಯುಪಿಎ ಸರಕಾರಕ್ಕೆ ಉಳಿದಿಲ್ಲ ಎಂದೇ ಹೇಳಬೇಕಾಗುತ್ತದೆ.

ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಎಡಪಕ್ಷಗಳು ಯುಪಿಎ ಸರಕಾರಕ್ಕೆ ಬೆಂಬಲ ನೀಡಿದ್ದು ಸಾಮಾನ್ಯ ಕನಿಷ್ಟ ಕಾರ್ಯಕ್ರಮದ ಅಥವಾ ಸಿಎಂಪಿ ಯ ಆಧಾರದಲ್ಲಿ. ಪ್ರಧಾನ ಮಂತ್ರಿಗಳು ಮತ್ತು ಯುಪಿಎ ಸರಕಾರ ಈ ಸಿಎಂಪಿ ಗೆ ಬದ್ಧರಾಗಿರಬೇಕಿತ್ತು ಅಥವಾ ಪ್ರಧಾನ ಮಂತ್ರಿಗಳ ಭಾಷೆಯಲ್ಲಿ 'ಜೀತದ ಗುಲಾಮ' ಆಗಿರಬೇಕಿತ್ತು. ಆದರೆ ನಿಜವಾಗಿ ಆದದ್ದೇನು? ಹಲವಾರು ಭರವಸೆಗಳ ಜಾರಿ ಆರಂಭವಾಗಿಯೇ ಇಲ್ಲ. ಕೆಲವಾದರೂ ಜಾರಿಯಾಗಿರುವುದು ಅತ್ಯಂತ ಹಿಂಜರಿಕೆಯಿಂದ, ಕೇವಲ ಎಡಪಕ್ಷಗಳ ಒತ್ತಡಗಳಿಂದಾಗಿ. ಗ್ರಾಮೀಣ ಉದ್ಯೋಗ ಖಾತರಿಗಾಗಲೀ, ಬುಡಕಟ್ಟು ಜನಗಳ ಅರಣ್ಯ ಹಕ್ಕುಗಳಿಗಾಗಲೀ ಅಥವಾ ಮಾಹಿತಿ ಹಕ್ಕಿಗಾಗಲೀ ಕಾನೂನಿನ ಸ್ವರೂಪ ನೀಡಲು ಮನಮೋಹನ ಸಿಂಗ್ ಸರಕಾರ ಮೊದಮೊದಲು ಒಲವು ತೋರಿಸಲಿಲ್ಲ. ಎಡಪಕ್ಷಗಳ ಸತತ ಒತ್ತಡಗಳಿಂದಾಗಿ ಒಲ್ಲದ ಮನಸಿಂದಲೇ ಈ ಹಕ್ಕುಗಳಿಗೆ ಈಗ ಕಾನೂನಿನ ಸ್ವರೂಪ ಸಿಕ್ಕಿದೆ. ಈಗ ಅವುಗಳ ಅನುಷ್ಠಾನವೂ ಆಮೆಗತಿಯಲ್ಲಿ ಸಾಗಿದೆ, ಅಸಮರ್ಪಕವಾಗಿದೆ ಹಾಗೂ ವ್ಯಾಪಕ ಭ್ರಷ್ಟಾಚಾರಗಳಿಂದ ಕೂಡಿದೆ.

ಧಣಿ ಯಾರು?

ಯುಪಿಎ ಅಂಗೀಕರಿಸಿದ ಸಿಎಂಪಿ ಯ ಭರವಸೆಗಳ ಪಾಡು ಹೀಗಾಗಿರುವಾಗ ಕೇವಲ ಪರಮಾಣು ವ್ಯವಹಾರದ ಬಗ್ಗೆ ಮಾತ್ರ ಈ ಅತ್ಯುತ್ಸಾಹ, ತರಾತುರಿ ಏಕೆ, ಅದೂ ಇದರ ಪ್ರಸ್ತಾಪವೇ ಸಿಎಂಪಿ ಯಲ್ಲಿ ಇಲ್ಲದಿರುವಾಗ? ಇದಕ್ಕೆ ನೀಡಬಹುದಾದ ವಿವರಣೆ ಒಂದೇ- ಪ್ರಧಾನ ಮಂತ್ರಿಗಳೇ ಸ್ವತಃ ತಮ್ಮನ್ನು 'ಜೀತದ ಗುಲಾಮ' ಎಂದು ವರ್ಣಿಸಿಕೊಂಡಿರುವುದರಿಂದ ಬಹುಶಃ ತಮ್ಮ ಧಣಿ ಜಾರ್ಜ್ ಬುಷ್‌ಯನ್ನೂ ಅವರು ಆರಿಸಿಕೊಂಡಿರಬೇಕು!

ಇಲ್ಲಿ ಇನ್ನೊಂದು ಸಂಗತಿಯನ್ನೂ ಗಮನಿಸಬೇಕು. ಹಲವು ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು ಸರಕಾರದ ಪರವಾಗಿ ಮತನೀಡಿದರು ಅಥವಾ ಗೈರುಹಾಜ ರಾದರು. ನಗ್ನ ಕುದುರೆ ವ್ಯಾಪಾರ ಅತ್ಯಂತ ಜುಗುಪ್ಸೆಕಾರಿ ನಿಜ- ಅದೇ ರೀತಿ ಬಿಜೆಪಿ/ಎನ್‌ಡಿಎ ಸಂಸದರು ಇದಕ್ಕೆ ಆತುರದಿಂದ 'ದಕ್ಕಿರುವುದು' ಕೂಡಾ ಅಷ್ಟೇ ಜುಗುಪ್ಸೆ ಹುಟ್ಟಿಸುವಂತದ್ದು. ಅಥವಾ ಕಣ್ಣಿಗೆ ಕಾಣದ ಇನ್ನೇನಾದರೂ ಇದರ ಹಿಂದಿದೆಯೇ? ಈ ಪರಮಾಣು ವ್ಯವಹಾರಕ್ಕೆ ಸಾಮ್ರಾಜ್ಯಶಾಹೀ-ಪರ ನಿಲುವಿನ ಬಿಜೆಪಿಯ ವಿರೋಧ ನಿಜವಾದ ವಿರೋಧಕ್ಕಿಂತಲೂ ಹೆಚ್ಚಾಗಿ ಕೇವಲ ಪ್ರದರ್ಶನ ಎಂಬುದು ಆಗಾಗ ಕಂಡು ಬಂದಿದೆ. ಆದ್ದರಿಂದ ಬಿಜೆಪಿ/ಎನ್‌ಡಿಎ ಸರಕಾರದ ವ್ಯವಹಾರ ಗೆಲ್ಲಲಿ ಎಂದು ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿರಬಹುದೇ? ಅದರಲ್ಲಿ ತನ್ನ ಕೆಲವು ಸಂಸದರು ಹಣ ಮಾಡಿಕೊಳ್ಳಲಿ ಎಂದು ಬಿಟ್ಟಿರಬಹುದೇ? ಈ ಪ್ರಶ್ನೆಗಳಿಗೆ ಕ್ರಮೇಣ ಉತ್ತರ ಸಿಗುತ್ತದೆ.

ಈ ಭಾರತ-ಅಮೆರಿಕಾ ಪರಮಾಣು ವ್ಯವಹಾರ ನಮ್ಮ ಇಂಧನ ಅಥವಾ ವಿದ್ಯುಚ್ಛಕ್ತಿ ಸಮಸ್ಯೆಗಳನ್ನು ಬಗೆಹರಿಸುವುದಿಲ್ಲ ಮಾತ್ರವಲ್ಲ, ನಮ್ಮ ಸಾರ್ವಭೌಮತೆಗೆ ಮತ್ತು ಸ್ವತಂತ್ರ ವಿದೇಶಾಂಗ ನೀತಿಗೆ ಭಾರೀ ಅಪಾಯ ತರುತ್ತದೆ ಎಂದು ಜನತೆಗೆ ವಿವರಿಸಲು ಎಡಪಕ್ಷಗಳು ಜುಲೈ 14ರಿಂದಲೇ ಪ್ರಚಾರಾಂದೋಲನ ಆರಂಭಿಸಿವೆ. ಈಗ ಇತರ ಎಲ್ಲಾ ಬಿಜೆಪಿಯೇತರ ರಾಜಕೀಯ ಪಕ್ಷಗಳು ಸೇರಿಕೊಂಡು ಈ ಪ್ರಚಾರಾಂದೋಲನ ಇನ್ನೂ ತೀವ್ರಗೊಳ್ಳುತ್ತದೆ.

ತೂಗುಕತ್ತಿಯ ಕೆಳಗೆ

ನಾಗೇಶ ಹೆಗಡೆ

ಅಮೇರಿಕದ ಜತೆಗೆ ಹಾಗೂ ಐಎಇಎ ಜತೆಗೆ ಒಪ್ಪಂದ ಜಾರಿಗೆ ಬಂದರೆ 12,000 ಕೋಟಿ ಡಾಲರ್‌ಗಳ ಬೃಹತ್ ಬಂಡವಾಳ ಹೂಡಿಕೆಯಾಗುತ್ತದೆ;
ಅಣು ವಿದ್ಯುತ್ ಉತ್ಪಾದನೆ ಎರಡರಷ್ಟಾಗುತ್ತದೆ ಅಷ್ಟೆ. ಆದರೆ ನಾವೇನಾದರೂ ಮತ್ತೊಮ್ಮೆ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಅಣುಸ್ಥಾವರಗಳಲ್ಲಿರುವ ಇಂಧನವನ್ನೆಲ್ಲ ವಿದೇಶಗಳಿಗೆ ಹಿಂದಿರುಗಿಸಬೇಕಾಗುತ್ತದೆ. ಅಣೆಕಟ್ಟುಗಳ ಹಿಂದಿನ ನೀರೆಲ್ಲ ಹಠಾತ್ ಖಾಲಿಯಾದ ಹಾಗೆ. ಅವುಗಳ ನಿರ್ಮಾಣದ ಸಾಲದ ಹೊರೆ ಮಾತ್ರ ತೆರಿಗೆದಾರರ ಮೇಲೆ ಕೂತಿರುತ್ತದೆ.
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಲೇಖನ - ನಮ್ಮ ಓದುಗರಿಗಾಗಿ ಖ್ಯಾತ ವಿಜ್ಞಾನ ಬರಹಗಾರ ಹೆಗಡೆಯವರಿಂದ.

ವಿಶ್ವಾಸ ಮತ ಗೆದ್ದ ಮೇಲೆ ಭಾರತ -ಅಮೇರಿಕ ನಡುವಣ ಅಣು ಒಪ್ಪಂದದ ಮಾರ್ಗ ತೆರೆದುಕೊಂಡಿದೆ. ಆದರೆ ಇವೆರಡು ದೇಶಗಳ ನಡುವೆ ಯಾವುದೇ ಕರಾರು ಮಾಡಿಕೊಳ್ಳುವ ಮುನ್ನ ವಿಯೆನ್ನಾದಲ್ಲಿರುವ 'ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ)'ಯ ನಿಯಮಗಳಿಗೆ ಭಾರತ ತಲೆಬಾಗಬೇಕಾಗುತ್ತದೆ.

ಅಣ್ವಸ್ತ್ರ ಸಜ್ಜಿತ ಅಮೇರಿಕ, ರಷ್ಯ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಈ ಐದು ದೇಶಗಳನ್ನು ಬಿಟ್ಟರೆ ಇತರ ಎಲ್ಲ ದೇಶಗಳೂ 'ಅಣ್ವಸ್ತ್ರ ಪ್ರಕರಣ ನಿರೋಧಕ ಒಪ್ಪಂದ'ಕ್ಕೆ (ಎನ್‌ಪಿಟಿಗೆ) ಸಹಿ ಮಾಡಿದ ನಂತರವೇ ವಿದ್ಯುತ್ ಉತ್ಪಾದನೆಗೆಂದು ಅಣುಸ್ಥಾವರಗಳಿಗೆ ವಿದೇಶಗಳಿಂದ ಇಂಧನ ಮತ್ತು ತಾಂತ್ರಿಕ ನೆರವನ್ನು ಪಡೆಯಬಹುದು. ಇಂದಿರಾಗಾಂಧಿ ಸರ್ಕಾರ ಈ ಒಪ್ಪಂದಕ್ಕೆ ಮಾನ್ಯತೆ ನೀಡದೆ ಅಣ್ವಸ್ತ್ರ ಸಾಧನವನ್ನು ಸ್ಫೋಟಿಸಿತು. ವಿದೇಶಿ ಸಹಕಾರ ಇಲ್ಲದೆಯೇ ಅಣು ಸ್ಥಾವರಗಳನ್ನು ನಡೆಸುತ್ತೇವೆ ಎಂದು ಹೇಳಿ ವಾಜಪೇಯಿ ಸರ್ಕಾರವೂ ಮತ್ತೈದು ಸಾಧನಗಳನ್ನು ಸ್ಫೋಟಿಸಿತು.

ಆದರೆ ಅಣು ಸ್ಥಾವರಗಳಿಗೆ ಸಾಕಷ್ಟು ಇಂಧನ ನಮ್ಮ ನೆಲದಲ್ಲಿ ಇಲ್ಲ. ಅಣು ಸಾಮಗ್ರಿಗಳನ್ನು ಸರಬರಾಜು ಮಾಡಬಲ್ಲ ಗುಂಪಿನ (ಎನ್‌ಎಸ್‌ಜಿ) 45 ಸದಸ್ಯ ದೇಶಗಳು ನಮಗೆ ತಮ್ಮ ಸರಕನ್ನು ಮಾರಲು ಸಿದ್ಧ ಇವೆ. ಆದರೆ ನಮ್ಮದು ಎನ್‌ಪಿಟಿಯನ್ನು ಧಿಕ್ಕರಿಸಿ ಅಣ್ವಸ್ತ್ರ ಸ್ಫೋಟ ಮಾಡಿದ ದೇಶವಾದ್ದರಿಂದ ನಮಗೆ ಅವು ಮಾರುವಂತಿಲ್ಲ. ಈಗ ಅಮೇರಿಕದ ಸಲಹೆಯ ಮೇರೆಗೆ ವಿಯೆನ್ನಾದ ಏಜೆನ್ಸಿ ಭಾರತಕ್ಕೆಂದೇ ವಿಶೇಷ ಒಪ್ಪಂದ'ವನ್ನು ರೂಪಿಸಿದೆ. ಇದೇ ಆಗಸ್ಟ್ 1 ರಂದು ವಿಯೆನ್ನಾದಲ್ಲಿ ಐಎಇಎಯ 35 ಸದಸ್ಯ ರಾಷ್ಟ್ರಗಳು ಸಭೆ ಸೇರಿ ಈ ಒಪ್ಪಂದದ ಕರಡನ್ನು ಪರಿಶೀಲನೆ ಮಾಡಲಿವೆ.

ಭಾರತದ ಸ್ವಾಯತ್ತತೆಗೆ, ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಸಂಗತಿಗಳು ಐಎಇಎಯ ಕರಡು ಒಪ್ಪಂದದಲ್ಲಿ ಇವೆಯಾದ್ದರಿಂದ ಆ ಕರಡನ್ನು ದೇಶದ ಎಲ್ಲರಿಗೂ ತೋರಿಸಬೇಕೆಂದು ಸಂಸತ್ತಿನಲ್ಲಿ ಅನೇಕರು ಒತ್ತಾಯಿಸಿದ್ದರು. ಐಎಇಎ ನಿಯಮಗಳ ಪ್ರಕಾರ, ಭಾರತಕ್ಕೆ ಪೂರೈಕೆಯಾಗುವ ಅಣು ಸಾಮಗ್ರಿಗಳ ಒಂದು ಚಿಟಿಕೆಯೂ ಅತ್ತಿತ್ತ ಕಣ್ಮರೆಯಾಗದ ಹಾಗೆ, ಬಾಂಬ್ ತಯಾರಿಕೆಗೆ ಬಳಕೆಯಾಗದ ಹಾಗೆ 'ಭದ್ರಕಾವಲು' (ಸೇಫ್‌ಗಾರ್ಡಿಂಗ್) ವ್ಯವಸ್ಥೆಯನ್ನು ನಮ್ಮ ದೇಶ ಒಪ್ಪಿಕೊಳ್ಳಬೇಕಾಗುತ್ತದೆ. ಅಣುಶಕ್ತಿಗೆ ಸಂಬಂಧಿಸಿದ ಎಲ್ಲ ಸಾಮಗ್ರಿಗಳ ಮೇಲೂ ವಿಯೆನ್ನಾದ ಸಿಬ್ಬಂದಿ ಕಣ್ಣಿಡುತ್ತದೆ. ಅಣು ಇಂಧನದ ಗೋದಾಮುಗಳಲ್ಲಿ, ಅಣುಸ್ಥಾವರಗಳಲ್ಲಿ, ಅಣುಭಸ್ಮವನ್ನು ಕಾದಿರಿಸುವ ಖಜಾನೆಯಲ್ಲಿ ಹಾಗೂ ಸಂಸ್ಕರಣಾ ತಾಣಗಳಲ್ಲಿನ ಪ್ರತಿಕ್ಷಣದ ಆಗುಹೋಗುಗಳೂ ವರ್ಷವಿಡೀ ಏಜೆನ್ಸಿಯ ವಿಡಿಯೋ ಕ್ಯಾಮರಾದಲ್ಲಿ



ದಾಖಲಾಗುತ್ತಿರುತ್ತವೆ.

ಭಾರತ ಇಷ್ಟು ವರ್ಷ ತನ್ನದೇ ಗಣಿಯಿಂದ ಯುರೇನಿಯಂ ಅದುರನ್ನು ತೆಗೆದು ಸಂಸ್ಕರಿಸಿ ಅಣು ಸ್ಥಾವರಗಳಲ್ಲಿ ಅದನ್ನು ಉರಿಸಿ ಪ್ಲುಟೋನಿಯಂ ಪಡೆದು ಅದನ್ನೂ ಮತ್ತೊಮ್ಮೆ ಇಂಧನವನ್ನಾಗಿ ಇಲ್ಲವೆ ಸಿಡಿಮದ್ದಾಗಿ ಬಳಸುತ್ತಿತ್ತು. ಯುರೇನಿಯಂಗೆ ಅಭಾವ ಬಂದ ಮೇಲೆ ಅದರ ಬದಲಿಗೆ ಕಡಲಂಚಿನ ಮರಳಿನಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಥೋರಿಯಂ ಎಂಬ ಇಂಧನವನ್ನು ಬಳಸುವ ತಂತ್ರವನ್ನು ರೂಪಿಸಿತ್ತು. ಇನ್ನು ಮೇಲೆ ವಿಯನ್ನಾದ ಏಜೆನ್ಸಿಯ 'ಭದ್ರಕಾವಲು' ವ್ಯವಸ್ಥೆ ಜಾರಿಗೆ ಬಂದರೆ ನಮ್ಮ ಸ್ಥಾವರಗಳನ್ನೆಲ್ಲ ವಿದೇಶಿಯರ ಕಣ್ಗಾವಲಿಗೆ ಅನುಕೂಲ ಮಾಡಿಕೊಡುವ ಕೆಲಸ ಕ್ಲಿಷ್ಟ ಹಾಗೂ 'ಭಾರೀ ವೆಚ್ಚದಾಗುತ್ತದೆ' ಎಂದು ನಿವೃತ್ತ ವಿಜ್ಞಾನಿಗಳು ಹೇಳುತ್ತಾರೆ.



ಭದ್ರ ಕಾವಲಿನ ಬಿಗಿ ನಿಯಮಗಳ ಕ್ಲಿಷ್ಟತೆಯ ಕೆಲವು ಉದಾಹರಣೆಗಳನ್ನು ನೋಡಿ :

ನೂರು ಗ್ರಾಮ್‌ಗಿಂತ ಹೆಚ್ಚು ಪ್ಲುಟೋನಿಯಂ ಉತ್ಪಾದನೆಯಾಗುವ ಎಲ್ಲ ಸ್ಥಾವರಗಳೂ ಭದ್ರತಾ ತಪಾಸಣೆಗೆ ಒಳಪಡುತ್ತವೆ (24ನೇ ಪರಿಚ್ಛೇದ). ಹೊಸ ಬಗೆಯ ಸ್ಥಾವರವನ್ನು ನಿರ್ಮಿಸುವ ಮುನ್ನ ಅದರ ಸಂಪೂರ್ಣ ನೀಲನಕ್ಷೆಯನ್ನು ಏಜೆನ್ಸಿಗೆ ಒದಗಿಸಬೇಕು (41ನೇ ಪರಿಚ್ಛೇದ). ಅವುಗಳಲ್ಲಿ ಕೆಲವು ತೀರಾ ರಹಸ್ಯವೆಂದು ಭಾರತ ತೀರ್ಮಾನಿಸಿದರೆ ಅಂಥ ತಾಂತ್ರಿಕ ರಹಸ್ಯಗಳನ್ನು ಏಜೆನ್ಸಿಗೆ ತಿಳಿಸಬೇಕಿಲ್ಲ. ಆದರೆ ಎಲ್ಲಿ ಆ ನಿರ್ಮಾಣ ನಡೆಯುತ್ತದೆ ಎಂಬುದನ್ನು ತೋರಿಸಬೇಕು (42ನೇ ಪರಿಚ್ಛೇದ). ವಿಕಿರಣ ದ್ರವ್ಯಗಳ ಕುರಿತಂತೆ ಎಂಥದೇ ಅಸಾಮಾನ್ಯ ಘಟನೆಗಳು (ದುರಂತ) ನಡೆದರೂ ತುರ್ತಾಗಿ ಏಜೆನ್ಸಿಗೆ ತಿಳಿಸಬೇಕು (52ನೇ ಪರಿಚ್ಛೇದ).



ಯಾವುದೇ ಹೊತ್ತಿನಲ್ಲಾದರೂ ಏಜೆನ್ಸಿಯ ಪ್ರತಿನಿಧಿಗಳು ಯಾವುದೇ ದಾಖಲೆಯನ್ನು ಕೇಳಬಹುದು; ಯಾವುದೇ ಅಳತೆ ತೂಕದ ಸಲಕರಣೆಯ ತಪಶೀಲು ನಡೆಸಬಹುದು. ಏನನ್ನೂ ನಿರಾಕರಿಸುವಂತಿಲ್ಲ (52ನೇ ಪರಿಚ್ಛೇದ). ಅಣು ಸಾಮಗ್ರಿಗಳಿಗೆ ಯಾವುದೇ ಬಗೆಯ ಧಕ್ಕೆ ಬಾರದಂತೆ ನೋಡಿಕೊಳ್ಳುವ ಹೊಣೆ ಭಾರತದ್ದೇ ಆಗಿರುತ್ತದೆ (99ನೇ ಪರಿಚ್ಛೇದ).

ನಮ್ಮ 34 ವರ್ಷಗಳ ಸ್ವಾಭಿಮಾನವನ್ನು ಬದಿಗಿಟ್ಟು ವಿದೇಶೀಯರ ಕೈಗೆ ಅಣು ಅಣುಗಳ ಲೆಕ್ಕಾಚಾರ ಒಪ್ಪಿಸಬೇಕು ಎಂಬುದನ್ನು ಬಿಟ್ಟರೆ 'ಭದ್ರಕಾಲವು' ಒಪ್ಪಂದದಲ್ಲಿ ಅಂಥ ಅಪಾಯಗಳೇನಿಲ್ಲ.
ನಮ್ಮ ಅಣು ಸಾಮಗ್ರಿ ವಿದೇಶಗಳಿಗೆ ಅಥವಾ ಆತಂಕವಾದಿಗಳ ಕೈಗೆ ಸೇರದಂತೆ ಅಣು ಇಂಧನದ ಪ್ರತಿ ಗ್ರಾಮಿನ ಲೆಕ್ಕಾಚಾರವನ್ನೂ ನಾವೇ ಇಷ್ಟು ವರ್ಷ ಇಡುತ್ತಿದ್ದೇವೆ. ಇನ್ನು ಮೇಲೆ ಆ ತಪಶೀಲಿನ ಕೆಲಸಕ್ಕೆ ವಿದೇಶಿ ನೆರವು ಸಿಕ್ಕಂತಾಗುತ್ತದೆ. ಭಾರತ ತನ್ನ ಖಾಸಗಿ ಸಂಶೋಧನೆಗಳಿಗೆಂದು ಚಿಕ್ಕಮಟ್ಟ 9 ತಾಣಗಳನ್ನು ಭದ್ರಕಾವಲಿನ ವ್ಯಾಪ್ತಿಗೆ ಬಾರದಂತೆ ಇಡುತ್ತೇನೆಂದು ಅಮೇರಿಕದ ಮನ ಒಲಿಸಿರುವುದರಿಂದ ನಮ್ಮ ಸ್ವಾಯತ್ತತೆ ಅಷ್ಟಿಷ್ಟು ಉಳಿದಿದೆಯೆಂದು ಹೇಳಬಹುದು.

ನಿಜವಾದ ಅಪಾಯ ಇರುವುದು ಅಮೇರಿಕದ ಜೊತೆಗಿನ '123' ಒಪ್ಪಂದದಲ್ಲಿ ಮೇಲ್ನೋಟಕ್ಕೆ ಇದೂ ನಿರಪಾಯಕಾರಿ ಹೌದು. ಹೊಸ ಅಣುಸ್ಥಾವರಗಳ ನಿರ್ಮಾಣ ಮತ್ತು ನಿರ್ವಹಣೆಗೆ ಅಮೇರಿಕದ (ಹಾಗೂ ಅದರ ಹೌದಪ್ಪಗಳೆನಿಸಿದ ಅಣು ಸಾಮಗ್ರಿ ಪೂರೈಸುವ ಎನ್‌ಎಸ್‌ಜಿ ದೇಶಗಳ) ಇಂಧನ ಮತ್ತು ತಂತ್ರಜ್ಞಾನ ಸಿಗುತ್ತದೆ. ಅಂದಾಜು 12,000 ಕೋಟಿ ಡಾಲರ್‌ಗಳ ಮೂಲ ಸೌಕರ್ಯ ನಿರ್ಮಾಣದ ಬಿಸಿನೆಸ್ ಅವಕ್ಕೆ ಸಿಗುತ್ತದೆ. ಕ್ರಿ.ಶ.2020 ರಲ್ಲಿ ನಮ್ಮ ಅಣು ವಿದ್ಯುತ್ ಪ್ರಮಾಣ ಈಗಿಗಿಂತ ಇಮ್ಮಡಿ ಆಗುತ್ತದೆ (ಈಗ ದೇಶದ ಒಟ್ಟೂ ವಿದ್ಯುತ್ತಿನಲ್ಲಿ ಅಣು ವಿದ್ಯುತ್ ಪಾಲು ಶೇ.31.ರಷ್ಟಿದೆ. ಅದು ಶೇ.6ಕ್ಕೆ ಏರುತ್ತದೆ). ನಾವು ನಮ್ಮದೇ ಇಂಧನದಿಂದ ಅಣ್ವಸ್ತ್ರ ಪರೀಕ್ಷೆ ನಡೆಸಬಹುದು, ಆಕ್ಷೇಪಣೆ ಇಲ್ಲ. ಆದರೆ ಅದರ ಪರಿಣಾಮ ಏನೆಂದರೆ, ನಮ್ಮಲ್ಲಿ ವಿದ್ಯುತ್ ಉತ್ಪಾದನೆಯ ಉದ್ದೇಶಕ್ಕೆಂದು ಶೇಖರಿಸಿಕೊಂಡಿದ್ದ ಎಲ್ಲ ವಿದೇಶಿ ಯುರೇನಿಯಂ ಇಂಧನವನ್ನೂ ಹಿಂದಿರುಗಿಸಬೇಕಾಗುತ್ತದೆ. ಒಂದು ತಿಂಗಳ ಅವಧಿಯಲ್ಲಿ ನಮ್ಮ ಎಲ್ಲ ಅಣು ವಿದ್ಯುತ್ ಸ್ಥಾವರಗಳೂ ಕೆಲಸ ನಿಲ್ಲಿಸಬೇಕಾಗುತ್ತದೆ. ಅಣೆಕಟ್ಟುಗಳ ನೀರೆಲ್ಲ ಹಠಾತ್ ಖಾಲಿಯಾದ ಹಾಗೆ! ಅಲ್ಲಿಗೆ ಸ್ಥಾವರ ನಿರ್ಮಿಸಿದ ಸಾಲದ ಭಾರೀ ಮೊತ್ತ ಮಾತ್ರ ತೆರಿಗೆದಾರರ ಮೇಲಿರುತ್ತದೆ. ಅಂಥ ಅಪಾಯ ಮೈಮೇಲೆ ಎರಗಕೂಡದು ಎಂದಿದ್ದರೆ ಭಾರತ ಮತ್ತೊಮ್ಮೆ ಅಣ್ವಸ್ತ್ರ ಪರೀಕ್ಷೆಗೆ ಕೈಹಾಕಬಾರದು ಗಡಿಯಂಚಿನ ದೇಶಗಳು ಅದೆಂಥದೇ ಶಸ್ತ್ರಗಳನ್ನು ಝಳಪಿಸಿದರೂ ವಿದ್ಯುತ್ತಿನ ಸಲುವಾಗಿ ನಾವು ಕೈಕಟ್ಟಿ ಕೂರಬೇಕಾಗುತ್ತದೆ.

ಅಮೇರಿಕದ ಜತೆಗಿನ 123 ಒಪ್ಪಂದ ಅಕಸ್ಮಾತ್ ಮುರಿದು ಹೋದರೆ ಅಣು ಇಂಧನವನ್ನು ಪೂರೈಕೆ ಮಾಡುವ ದೇಶಗಳು ನಮ್ಮನ್ನು ಅರ್ಧಕ್ಕೆ ಕೈಬಿಡದಂತೆ ಹೆಚ್ಚುವರಿ ಕರಾರುಗಳನ್ನು ರೂಪಿಸಲಾಗುತ್ತದೆ' ಎಂದೇನೋ ಭಾರತ ಸರ್ಕಾರ ಹೇಳಿದೆ. ಆದರೆ ಆ ಕರಾರುಗಳೇನೆಂದು ಈವರೆಗೆ ಸ್ಪಷ್ಟವಾಗಿಲ್ಲ. ಇಂಧನ ಪೂರೈಕೆಯ ಶಾಶ್ವತ ಗ್ಯಾರಂಟಿ ಪಡೆಯಬೇಕೆಂದರೆ ಅದಕ್ಕೆ ಎಷ್ಟು ಬೆಲೆ ತೆರಬೇಕೊ, ಇನ್ನೆಂಥ ಕಟ್ಟುಪಾಡುಗಳನ್ನು ಭಾರತ ಎದುರಿಸಬೇಕೊ ಅದೂ ಸದ್ಯಕ್ಕೆ ಸ್ಪಷ್ಟವಿಲ್ಲ.

ಸ್ವಾಯತ್ತತೆ

ನಮ್ಮ ಸ್ವಾಯತ್ತತೆಯ ಅಮೇರಿಕಕೆ ಮಾರಿ
ಈ ಜನರು ಅಲ್ಲಿಗೆ ಹೋಗುವವರೆ ಹಾರಿ?
ಸಂದೇಹ ಕೆಲವು ಜನ ವಿಮಲ ಹಣ ಕೂಡಿ
ಇಟ್ಟಿದ್ದ ಪರದೇಶಿ ಬ್ಯಾಂಕಿನೊಳು ನೋಡಿ

ಹಲೋ ದೇಶಭಕ್ತರು?

ಹಲ್ಲೋ ದೇಶಭಕ್ತರು ವಂದನೆಯು ನಿಮಗೆ
ಶಾಸಕರ ಮಾರ್ಕೆಟ್ ಬೇಗುಂಟು ಕೊನೆಗೆ?
ತೇಜಿಯೋ ಮಂದಿಯೋ ಮಾಡದೆ ಲೋಭ
ಖರೀದಿಸಿ ಮಾರಿದರುಂಟು ದುಪ್ಪಟ್ಟು ಲಾಭ

ಬೆಂಗಳೂರಿನಲ್ಲಿ ರೈತರಿಂದ ಪುಕ್ಕಟ್ಟೆ ಟೊಮೊಟೋ ವಿತರಿಸಿ ಪ್ರತಿಭಟನೆ

ಬೆಂಗಳೂರು ನಾಗರಿಕರಿಗೆ ಬುಧವಾರ ಪುರಭವನದ ಬಳಿ ಟೊಮೆಟೋ ಉಚಿತವಾಗಿ ಲಭ್ಯವಾಯಿತು. ಈ ಕಾರ್ಯಕ್ರಮ ಹಾಕಿಕೊಂಡದ್ದು ಯಾವುದೇ ರಾಜಕಾರಣಿ ಅಥವಾ ಸಮಾಜಸೇವಕರಲ್ಲ.

ಬದಲಿಗೆ ಟೊಮೆಟೋ ಬೆಲೆ ಕುಸಿದಿರುವುದರಿಂದ ಬೇಸತ್ತ ಕೋಲಾರ ಜಿಲ್ಲೆಯ ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಟೊಮೆಟೋ ಬೆಳೆಗಾರರು ಸಂಕಷ್ಟ ಎದುರಿಸುವ ಪ್ರಸಂಗ ಎದುರಾಗಿದೆ. ರಾಜ್ಯದ ಮುಖ್ಯಮಂತ್ರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ನಿಗದಿಪಡಿಸಿರುವ 2 ರೂ. ಬೆಂಬಲ ಬೆಲೆ ಅವೈಜ್ಞಾನಿಕವಾಗಿದ್ದು, ಇದನ್ನು ಸಹ ಎಪಿಎಂಸಿ ಅಧಿಕಾರಿಗಳು ಬೆಳೆಗಾರರಿಗೆ ನೀಡುತ್ತಿಲ್ಲ



ನೂರಾರು ರೈತರು ತಾವು ಬೆಳೆದ ಕ್ವಿಂಟಾಲ್‌ಗಟ್ಟಲೆ ಟೊಮಾಟೋ ಅನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಮೂಲಕ ಪ್ರತಿಭಟನೆ ನಡೆಸಿದರು.

ಟೊಮೆಟೋ 5 ರೂಪಾಯಿ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ಈ 'ಸಾರ್ವಜನಿಕರಿಗೆ ಉಚಿತವಾಗಿ ಟೊಮೆಟೋ ಹಂಚುವ' ಕಾರ್ಯಕ್ರಮದ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ನಡೆಸಿದರು. ಟೊಮೆಟೋ ಬೆಳೆಗಾರರ ಹೋರಾಟ ಸಮಿತಿಯ ಅಧ್ಯಕ್ಷ ಆರ್.ರಾಮಕೃಷ್ಣೇಗೌಡ ಮಾತನಾಡಿ, ಎಂದು ಟೀಕಿಸಿದರು. ಈ ಕೂಡಲೇ ಮುಖ್ಯಮಂತ್ರಿಗಳು ರೈತರ ಸಭೆ ಕರೆದು ಕನಿಷ್ಠ ಐದು ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು. ಟೊಮೆಟೋ ಸಂಸ್ಕರಣಾ ಘಟಕವನ್ನು ಕೋಲಾರದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಪ್ರಾಂತರೈತ ಸಂಘ(KPRS) ರಾಜ್ಯ ಅಧ್ಯಕ್ಷರಾದ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ, ಹೋಳೂರು ಶಂಕರ್, ಸೂರ್ಯನಾರಾಯಣ ಮುಂತಾದವರು ನೇತೃತ್ವ ವಹಿಸಿದ್ದರು.



ಬಿಸಿಯೂಟದ ಯೋಜನೆಯ ಖಾಸಗೀಕರಣ ನೀತಿ ವಿರೋಧಿಸಿ, ವೇತನ ಹೆಚ್ಚಳ, ಉದ್ಯೋಗ ಭದ್ರತೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ನೌಕರರು ನಡೆಸಿದ ಬೃಹತ್ ಪ್ರತಿಭಟನೆಯ ಚಿತ್ರ

ಆಗಸ್ಟ್ 1 ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಸಜ್ಜು

ಪುಟ 4 ರಿಂದ

ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದನ್ನು ಜಾರಿ ಮಾಡದೇ ಇದನ್ನು ಬಜೆಟ್‌ನಲ್ಲಿ ಘೋಷಿಸದೇ ರಾಜ್ಯದ ಬಡವರಿಗೆ ಮೋಸ ಮಾಡಿದೆ. ಬಿಪಿಎಲ್ ನಿಗದಿಪಡಿಸಲಾದ ವಾರ್ಷಿಕ ಆದಾಯ 12 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಿ, ಬಿಪಿಎಲ್ ಕಾರ್ಡುಗಳನ್ನು ಹಂಚಬೇಕು.

ರಾಜ್ಯದ ಹೆಚ್ಚಿನ ಜಿಲ್ಲೆಗಳ ಬರಗಾಲಕ್ಕೆ ತುತ್ತಾಗಿದ್ದು, ಕೂಲಿಕಾರರು ದೊಡ್ಡ ದೊಡ್ಡ ಪಟ್ಟಣಗಳಿಗೆ ವಲಸೆ ಹೋಗುತ್ತಿರುವುದು ತಡೆಯಲು ಸರ್ಕಾರ ವಿಫಲವಾಗಿದೆ. ಉದ್ಯೋಗ ಖಾತ್ರಿ ಯೋಜನೆ ರಾಜ್ಯದಾದ್ಯಂತ ಜಾರಿ ಮಾಡಲು ಕೇಂದ್ರ ಸರ್ಕಾರದ ಹಣವನ್ನು ಬಳಸಿಕೊಳ್ಳಲು ಯಾವುದೇ ಪ್ರಯತ್ನ ಗಳಿಲ್ಲದಿರುವುದು ಎದ್ದು ಕಾಣುತ್ತದೆ. ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಒದಗಿದ ಹಣ ಬಳಸಿಕೊಳ್ಳದೆ ಇರುವುದು ಕೂಲಿಕಾರರ ವಿರೋಧಿ ನೀತಿಗೆ ದ್ಯೋತಕವಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು 60,558 ಕೋಟಿ ರೂಪಾಯಿ ಸಾಲ ಮಾಡಿದ್ದು, ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳಿಗೆ ಹಣ ಕ್ರೋಢಿಕರಿಸಲು 11,000 ಕೋಟಿ ರೂಪಾಯಿ ಸಾಲ ಎತ್ತುವುದಾಗಿ ಘೋಷಿಸಿದೆ. ರಾಜ್ಯದ ಸಂಪನ್ಮೂಲಗಳಿಂದ, ರಾಜಸ್ವ ಸಂಗ್ರಹಕ್ಕೆ ಆದ್ಯತೆ ನೀಡದೇ ರಾಜ್ಯ ಬೊಕ್ಕಸಕ್ಕೆ ಪೆಟ್ಟು ಹಾಕಿದೆ. 2002 ರಲ್ಲಿಯೇ ಡಾ|| ನಂಜುಂಡಪ್ಪನವರು ಕರ್ನಾಟಕ ಸಾಲದ ಜಾಲಕ್ಕೆ ಸಿಕ್ಕಿದೆಯೆಂದು ಅಭಿಪ್ರಾಯಪಟ್ಟಿದ್ದರು. ಆ ಎಚ್ಚರಿಕೆ ಕಡೆಗಣಿಸಿ ಸಾಲ ಎತ್ತುವುದು ಅಭಿವೃದ್ಧಿಗೆ ಪೂರಕವಲ್ಲ. ಅಗ್ಗದ ಜನಪ್ರಿಯತೆಯ ಮಾತನಾಡುವ ಮೂಲಕ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.


ಆಗಸ್ಟ್ 1 ರಂದು ಕ್ರಿಮಿನಲ್ ದಾಖಲೆಯಿರುವ ಶಾಸಕರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು, ರಾಜ್ಯ ಸರ್ಕಾರದ ಜನವಿರೋಧಿ ಬಜೆಟ್ ವಿರೋಧಿಸಿ, ಐದು ಪ್ರಮುಖ ಜನಪರ ನೀತಿಗಳಿಗಾಗಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಲು ಸಿಪಿಐ(ಎಂ) ರಾಜ್ಯ ಸಮಿತಿ ಸಭೆಯು ಕರೆ ನೀಡಿದೆ.

ಮೈಕೊ ಕಾರ್ಮಿಕನ ಸಾವು - ಕುಟುಂಬ ಬೀದಿ ಪಾಲಾಗಬೇಕೆ?

ಗುತ್ತಿಗೆ ಪದ್ಧತಿ ವಿರುದ್ಧ ಪ್ರಬಲ ಚಳುವಳಿ ಬೆಳೆದು ಬರುತ್ತಿರುವ ಸಂದರ್ಭದಲ್ಲಿ ಮೈಕೋ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ(ಕಾಂಟ್ರಾಕ್ಟ್ ಎಂಪ್ಲಾಯ್) ನ ಸಾವು ಸಂಭವಿಸಿದೆವು. ಆತನ ಕುಟುಂಬ ದಿಕ್ಕುತೋಚದೇ ಬೀದಿ ಪಾಲಾಗಿದೆ. ಇದು ಹೈಟೆಕ್ ಸಿಟಿ ಯಲ್ಲಿನ ಗುತ್ತಿಗೆ ಕಾರ್ಮಿಕರ ಅತಂತ್ರ ಬದುಕಿನ ಒಂದು ತುಣುಕು.









ಮುನಿಸ್ವಾಮಿ(41) ಕಳೆದ 21 ವರ್ಷಗಳಿಂದ ಮೈಕೋ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾತ. ಪ್ರವೀಣ್ ಎಂಟರ್‌ಪ್ರೈಸಸ್ ಸಂಸ್ಥೆಯ ಮೂಲಕ ಕೆಲಸಕ್ಕೆ ಸೇರಿದ್ದರು. ಜುಲೈ 9 ರಂದು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ 20 ಅಡಿ ಏರ್‌ಡೆಕ್ಟ್ ಎಂಬ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲುಜಾರಿ ಬಿದ್ದು ತೀವ್ರ ರಕ್ತಸ್ರಾವವಾಗಿ ಪಕ್ಕದ ಅಗಡಿ ಆಸ್ಪತ್ರೆಗೆ ಸೇರಿದರಾದರೂ ಪ್ರಯೋಜನವಾಗದೆ ಕೊನೆಯುಸಿರೆಳೆದರು. ಅವರು ಹೆಂಡತಿ ಸಾವಿತ್ರಮ್ಮ ಹಾಗೂ 2 ಮಕ್ಕಳನ್ನು ಅಗಲಿದ್ದಾರೆ.

ಕಡು ಬಡತನದ ಕುಟುಂಬ, ಅನಕ್ಷರಸ್ಥ ಹೆಂಡತಿ, 4500 (ಓಟಿ ಸೇರಿ) ತಿಂಗಳ ಸಂಬಳದಲ್ಲಿ ಕುಟುಂಬದ ನಿರ್ವಹಣೆ, ಇವರೆಗೆ 2300 ರೂ. ಮನೆ ಬಾಡಿಗೆಗೆ, ಇಬ್ಬರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೀಗೆ ಕಡು ಬಡತನದಿಂದ ಜೀವನ ಕುಂಟುತ್ತಾ ಸಾಗಿತ್ತು. ಆದರೀಗ ಇಡೀ ಕುಟುಂಬ ಮುಂದೇನು....? ಎಂದು ಮಂಕಾಗಿ ಕೂತಿದೆ. ದಿಕ್ಕು ತೋಚದೆ ಪರಿಹಾರ ಅತಂತ್ರವಾಗಿದೆ. ಇದು 21 ವರ್ಷಗಳ ಕಾಲ ಒಂದು ಕಾರ್ಖಾನೆ ಗಾಗಿ ದುಡಿದು ಮಾಲೀಕರ ಕೋಟಿ ಕೋಟಿ ಆಸ್ತಿಗೆ ಕಾರಣರಾದ ಶ್ರಮಜೀವಿ ಮುನಿಸ್ವಾಮಿಯ ದಾರುಣ ಕಥೆ.

ಏರ್‌ಡೆಕ್ಟ್ ವಿಭಾಗದಲ್ಲಿ ಕೆಲಸ ಮಾಡುವಾಗ ಅಲ್ಲಿ ಕಾರ್ಮಿಕರು ಹೇಳುವಂತೆ ಯಾವುದೇ ಸುರಕ್ಷಣಾ ಸಲಕರಣೆಗಳನ್ನು ನೀಡಿರಲಿಲ್ಲ ಎಂಬುದು. ಕನಿಷ್ಠ ಹೆಲ್ಮೇಟ್ ಇದ್ದಿದ್ದರೆ ಅವರು ಉಳಿಯುತ್ತಿದ್ದರು ಎಂದು ಸಹಪಾಠಿ ರಂಗಸ್ವಾಮಿ ಹೇಳುತ್ತಾರೆ.

ಮೈಕೋದಂತ ಭಾರಿ ದೊಡ್ಡ ಬಹುರಾಷ್ಟ್ರೀಯ ಕಂಪನಿ ಕಾರ್ಮಿಕರಿಗೆ ಕನಿಷ್ಠ ಸುರಕ್ಷಣಾ ಸಲಕರಣೆ (Safty Measures) ಗಳನ್ನು ಒದಗಿಸಲಾಗಿಲ್ಲ ಎಂದರೆ ಸಾಮಾನ್ಯ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟ. ಇದಕ್ಕೆ ಮೈಕೋ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಪ್ರವೀಣ್ ಎಂಟರ್‌ಪ್ರೈಸಸ್ ಕಂಪನಿಯೇ ಇದಕ್ಕೆ ನೇರ ಹೊಣೆಗಾರರಾಗಬೇಕಾಗುತ್ತದೆ. ಮಾತ್ರವಲ್ಲ ಇವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಸಿಐಟಿಯು ನೇತೃತ್ವದ ಮೈಕೊ ಕಾಂಟ್ರಾಕ್ಟ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಸೂಕ್ತ ಪರಿಹಾರ ಕೊಡಿಸುವ ಯತ್ನ ನಡೆದಿದೆ.

ಸಾಂತ್ವನ

ಬಡಜನರೆ ಅನ್ನಕ್ಕೆ ಹಪಹಪಿಸಬೇಡಿ
ಭಕ್ತಿಯೇ ಪ್ರಾಮುಖ್ಯ ಸಹನೆಯನು ಮಾಡಿ
ನಿಮಗಾಗಿ ದೇವನಾನು ಪೂಜಿಸುವ ನಾವು
ನೀಡುವೆವು ಮೂರುತಿಗೆ ಏರಿಸಿದ ಹೂವು.

- ವಿಡಂಬಾರಿ

ಕ್ಯಾಂಪ್‌ಗಳಲ್ಲಿ ಕಾಮಾಲೆ ಲಸಿಕೆ, ಎಚ್ಚರಿಕೆ!

ಅಯ್ಯೋ ವೈದ್ಯಕೀಯ ರಂಗದಲ್ಲಿ ಎಷ್ಟೊಂದು ಅವೈಜ್ಞಾನಿಕ ನೀತಿ! ಜನರ ದುಡ್ಡು ದೋಚುವ ದರೋಡೆ!!

ಇತ್ತೀಚೆಗೆ ಹೆಪಟೈಟಿಸ್ ಬಿ ಲಸಿಕೆ ಹಾಕುವ ಕ್ಯಾಂಪ್‌ಗಳು ಬೆಂಗಳೂರಿನಲ್ಲಿ ಪುನಃ ಪ್ರಾರಂಭವಾಗಿವೆ. ಈ ಕ್ಯಾಂಪ್‌ಗಳನ್ನು ಜನಸೇವೆಯ ಹೆಸರಿನಲ್ಲಿ ಏರ್ಪಡಿಸಿ, ಹೆಪಟೈಟಿಸ್ ಲಸಿಕೆಯನ್ನು ಹಾಕಲಾಗುತ್ತಿದೆ. ಈ ಕ್ಯಾಂಪ್‌ಗಳನ್ನು ಕನಿಷ್ಠ ವೈದ್ಯಕೀಯ ವ್ಯವಸ್ಥೆಯೂ ಇಲ್ಲದಿರುವ ಸ್ಥಳದಲ್ಲಿ ಏರ್ಪಡಿಸಿ, ಜನರಲ್ಲಿ ಭೀತಿ ಹುಟ್ಟಿಸಿ, ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ನಮ್ಮಲ್ಲಿ ಜಾಂಡಿಸ್ ರೋಗದ ಬಗ್ಗೆ ಜನರಲ್ಲಿ ಭೀತಿ ಇದೆ. ಲಸಿಕೆ ಹಾಕಿಸಿದರೆ ಆ ರೋಗವನ್ನು ತಡೆಗಟ್ಟಬಹುದು ಎಂದು ತಪ್ಪು ಮಾಹಿತಿ ಕೊಟ್ಟು, ಲಸಿಕೆ ಬಗ್ಗೆ ಬೇಡಿಕೆ ಸೃಷ್ಟಿಸಲಾಗುತ್ತಿದೆ. ಜಾಹೀರಾತು, ಭಿತ್ತಿಪತ್ರಿಕೆಗಳನ್ನು ಹಂಚಿ ಹೆಚ್ಚು ಹೆಚ್ಚು ಜನರಿಗೆ ಈ ಲಸಿಕೆ ಹಾಕಲಾಗುತ್ತಿದೆ ಇತರೆ ಲಸಿಕೆ ಅಥವಾ ನೈರ್ಮಲ್ಯ, ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಗಮನಹರಿಸದವರು, ಏಕೆ ಈ ಲಸಿಕೆ ಹಾಕಲು ಮುಂದಾಗಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಜನಸಾಮಾನ್ಯರಿಗೆ ಸಾಧ್ಯವಾಗಿಲ್ಲ.

1998ರಲ್ಲಿ ಇದೇ ರೀತಿ ಹೆಪಟೈಟಿಸ್ ಲಸಿಕೆ ಕ್ಯಾಂಪ್‌ಗಳನ್ನು ಏರ್ಪಡಿಸಿ, ವ್ಯಾಪಕ ಪ್ರಚಾರ ಮಾಡಿ, ಜನರನ್ನು ಮೋಸ ಮಾಡಲಾಗುತ್ತಿತ್ತು. ಈ ವಿಷಯವನ್ನು ಆಗಿನ ಆರೋಗ್ಯ ಮಂತ್ರಿಗಳ ಗಮನಕ್ಕೆ ತಂದಾಗ, ಅವರು ಆ ಕ್ಯಾಂಪಿಗಳ ವಿರುದ್ಧ ಹೇಳಿಕೆ ನೀಡಿದ್ದರು. ನಂತರದಲ್ಲಿ ಕ್ಯಾಂಪ್‌ಗಳು ನಿಂತು ಹೋಗಿದ್ದನ್ನು ಗಮನಿಸಿದ್ದೆವು.

ಈಗ ಪುನಃ ಕ್ಯಾಂಪುಗಳು, ಪ್ರಾರಂಭವಾಗಿವೆ. ಜನಸಾಮಾನ್ಯರಿಗೆ ಈ ಲಸಿಕೆ ಹಾಕಿಸಬೇಕೋ/ಬೇಡವೋ ಎಂಬುದು ಈಗಲೂ ಗೊಂದಲವಾಗಿಯೇ ಉಳಿದಿದೆ. ಈ ಗೊಂದಲ ದೂರಮಾಡಿಕೊಳ್ಳಬೇಕಿದೆ.

ಹೆಪಟೈಟಿಸ್ ಬಿ ರೋಗ ಏಡ್ಸ್ ರೋಗಕ್ಕಿಂಗ ಭೀಕರ ರೋಗವೇ? ಈ ರೋಗದಿಂದ ಸಾವು ಉಂಟಾಗುತ್ತದೆಯೇ, ಈ ರೋಗದಿಂದ ಯಕೃತ್ತಿನ ಕ್ಯಾನ್ಸರ್ ಆಗಬಹುದು ಎಂಬುದು ನಿಜವೇ?

ಯಕೃತ್ತಿನ ಉರಿಯೂತಕ್ಕೆ ಹೆಪಟೈಟಿಸ್ ಎನ್ನುತ್ತಾರೆ. ಈ ಉರಿಯೂತಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದುವೆಂದರೆ ವೈರಸ್‌ನಿಂದಾದ ಸೋಂಕು, ಮದ್ಯಪಾನದಿಂದ ಅಪಾಯ.

ಹೆಪಟೈಟಿಸ್ ಆದಾಗ ಹಸಿವು ಕಡಿಮೆಯಾಗುವುದು, ಆಲಸ್ಯ, ಜ್ವರ, ನವೆ, ಹೊಟ್ಟೆ ನೋವು, ಕೊನೆಯಲ್ಲಿ ಕಾಮಾಲೆ(ಕಣ್ಣಿನ ಬಿಳಿಭಾಗ ಹಳದಿಯಾಗಿ ಕಾಣುವುದು) ಮುಂತಾದವುಗಳು ಉಂಟಾಗುತ್ತದೆ ಈ ಎಲ್ಲಾ ರೋಗ ಲಕ್ಷಣಗಳು ಒಂದೇ ರೋಗಿಯಲ್ಲಿ ಕಂಡು ಬರಲಾರವು.

ಹೆಪಟೈಟಿಸ್‌ಗೆ ಕಾರಣ, ಎ,ಬಿ,ಸಿ.ಡಿ.ಇ. ವೈರಸ್‌ಗಳು ಎ,ಡಿ,ಇ ವೈರಸ್‌ಗಳು ನೀರಿನಿಂದ ಹರಡುವ ರೋಗ. ಈ ರೋಗ ಕೆಲವೇ ದಿನಗಳಲ್ಲಿ ತಂತಾನೇ ಗುಣ ಹೊಂದುತ್ತದೆ. ಆದರೆ ಬಿ ಹಾಗೂ ಸಿ ವೈರಸ್‌ನಿಂದಾದ ಹೆಪಟೈಟಿಸ್ ರಕ್ತದ ಮೂಲಕ, ಲೈಂಗಿಕ ಕ್ರಿಯೆಯ ಮೂಲಕ ಹರಡುತ್ತದೆ. ಈ ವೈರಸ್‌ಗಳು ರಕ್ತದಲ್ಲಿ ಬಹಳ ದಿನಗಳವರೆಗೆ ಉಳಿದು ದೀರ್ಘಕಾಲದ ಹೆಪಟೈಟಿಸ್ (CHRONIC HEPATITIS) ಉಂಟು ಮಾಡಬಲ್ಲದು. ಕೆಲವರಲ್ಲಿ ಈ ರೋಗಾಣುಗಳು ಕೆಲವು ತಿಂಗಳುಗಳ ನಂತರ ಸಂಪೂರ್ಣವಾಗಿ ನಾಶ ಹೊಂದುತ್ತವೆ ಹಾಗೂ ರಕ್ತ ವೈರಸ್‌ನಿಂದ ಮುಕ್ತಿ ಹೊಂದುತ್ತದೆ. ದೀರ್ಘಕಾಲದ ಹಿಪಟೈಟಿಸ್ ಆದ ಶೇ.10 ಜನರು 'ಸಿರೋಸಿಸ್ ಲಿವರ್' ಎಂಬ ರೋಗಕ್ಕೆ ಗುರಿಯಾಗುತ್ತಾರೆ.

ಹೆಪಟೈಟಿಸ್ ಬಿ ರೋಗ ತಡೆಗಟ್ಟಲು ಪರಿಣಾಮಕಾರಿ ಲಸಿಕೆ ಇದೆಯೇ?

ಹೆಪಟೈಟಿಸ್ ಸೋಂಕು ಏಡ್ಸ್‌ರೋಗಕ್ಕಿಂತ ಬೇಗ ಹರಡುತ್ತದೆ. 2006 ರಲ್ಲಿ 3-4 ದಶಲಕ್ಷ ಜನರಿಗೆ ಹೆಚ್‌ಐವಿ/ಏಡ್ಸ್ ಸೋಂಕು ತಗುಲಿತ್ತು ಹಾಗೂ ಇವರೆಲ್ಲರೂ ಸಾವನ್ನಪ್ಪುವ ಸಾಧ್ಯತೆ ಇದೆ. ಇದಕ್ಕೆ ಹೋಲಿಸಿದರೆ ಹೆಪಟೈಟಿಸ್ ಬಿ 10 ಲಕ್ಷ ಜನರಲ್ಲಿ ಕಂಡು ಬಂದಿದೆ. ಅವರಲ್ಲಿ ಶೇ.5 ಜನರು ಮಾತ್ರ ಲಿವರ್ ಸಿರೋಸಿಸ್ ಅಥವಾ ಕ್ಯಾನ್ಸರ್‌ನಿಂದ ಸಾಯುತ್ತಾರೆ.ಅಂದರೆ 50,000 ಜನ. ಈಗ ನೀವೇ ಅರ್ಥ ಮಾಡಿಕೊಳ್ಳಬಹುದು. ಹೆಚ್.ಐ.ವಿ./ಏಡ್ಸ್ ಹೆಪಟೈಟಿಸ್ ಬಿ ಗಿಂತ ಹೆಚ್ಚು ಅಪಾಯಕಾರಿ ಎಂದು.



ಡಾ. ಪ್ರಕಾಶ್ ಸಿ ರಾವ್
ಅಧ್ಯಕ್ಷರು,
ಜನಾರೋಗ್ಯ ಆಂದೋಲನ

ಹೆಪಟೈಟಿಸ್ ಬಿ ಲಸಿಕೆ ಯಾರಿಗೆ ಹಾಕಿಸಬೇಕು? ಎಲ್ಲರಿಗೂ ಅದರ ಅವಶ್ಯಕತೆ ಇಲ್ಲವೇ?

ಹೆಪಟೈಟಿಸ್ ರೋಗ ಬಾರದಂತೆ ಲಸಿಕೆ ಹಾಕಬೇಕಾಗುತ್ತದೆ. ಈ ರೋಗ ಕೆಲವರಿಗೆ ಮಾತ್ರ ಬರಲು ಸಾಧ್ಯ. ಅವರಿಗೆ ಈ ಲಸಿಕೆ ಹಾಕುವ ಅಗತ್ಯತೆ ಇದೆ, ಎಲ್ಲರಿಗೂ ಅಲ್ಲ!

1. ಶಸ್ತ್ರ ಚಿಕಿತ್ಸೆ ತಜ್ಞವೈದ್ಯರು, ವೈದ್ಯಕೀಯ ಚಿಕಿತ್ಸೆ ನೀಡುವ ಸಿಬ್ಬಂದಿಗಳು, ರಕ್ತ ನಿಧಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು, ರೋಗ ನಿಧಾನ ಪ್ರಯೋಗಾಲಯದ ತಂತ್ರಜ್ಞರು-ರಕ್ತದೊಡನೆ ಸಂಪರ್ಕಕ್ಕೆ ಬರುವವರು.
2. ಮೇಲಿಂದ ಮೇಲೆ ರಕ್ತ ಪೂರಣ ಪಡೆಯುವ ರೋಗಿಗಳು. ಉದಾ: ಥಲಸಿಮಿಯಾ ರೋಗಿಗಳು.
3. ಮೂತ್ರಕೋಶದ ತೊಂದರೆಯಿಂದ ಮೇಲಿಂದ ಮೇಲೆ ರಕ್ತ ಶುದ್ಧಿಗೆ (DIALYSIS) ಒಳಗಾಗುವವರು.
4. ಲೈಂಗಿಕ ವೃತ್ತಿ ನಿರತ ವ್ಯಕ್ತಿಗಳು
5. ಮಾದಕ ವಸ್ತುಗಳನ್ನು ಬಳಸುವಾಗ ಸೂಜಿಗಳನ್ನು ಬದಲು ಮಾಡಿಕೊಳ್ಳುವವರು
6. ತಾಯಿಗೆ ಹೆಪಟೈಟಿಸ್ ಇದ್ದಲ್ಲಿ ಹುಟ್ಟಿದ ಮಗುವಿಗೆ 12 ಗಂಟೆಗಳಲ್ಲೇ ಲಸಿಕೆಯ ಅಗತ್ಯತೆ.
7. ಹೆಪಟೈಟಿಸ್ ಬಿ ಸೋಂಕು ತಗುಲಿದ ವ್ಯಕ್ತಿಯ ಸಂಗಾತಿಗಳಿಗೆ.
8. ತುರ್ತು ವೈದ್ಯಕೀಯ ವಾಹನ, ಅಗ್ನಿಶಾಮಕ, ದಳದಲ್ಲಿ ಕೆಲಸ ಮಾಡುವವರು, ಪೋಲೀಸ್ ವೃತ್ತಿಯವರು.

ಎಲ್ಲರಿಗೂ ಈ ಲಸಿಕೆಯ ಅಗತ್ಯತೆ ಇಲ್ಲ. ಜಾಂಡಿಸ್ ಕಾಮಾಲೆ ರೋಗಕ್ಕೆ ಮುಖ್ಯ ಕಾರಣ ಹೆಪಟೈಟಿಸ್ 'ಎ' 'ಬಿ' ಯಲ್ಲ. ಆದ್ದರಿಂದ ಜಾಂಡಿಸ್ ತಡೆಗಟ್ಟಲು ಈ ಲಸಿಕೆಯ ಅಗತ್ಯತೆ ಇಲ್ಲ.

ಈ ದಿನಗಳಲ್ಲಿ ವೈದ್ಯರು ಎಲ್ಲ ಮಕ್ಕಳಿಗೂ ಈ ಲಸಿಕೆ ಹಾಕಿಸಲು ಆದೇಶಿಸುತ್ತಾರಲ್ಲ?!.

ನಮ್ಮ ದೇಶದಲ್ಲಿ ಲಸಿಕಾ ನೀತಿಯಲ್ಲ. ಆದರೆ ಸರ್ಕಾರ ಕಡ್ಡಾಯವಾಗಿ ಕೊಡಬೇಕಾದ ಲಸಿಕೆ ಪಟ್ಟಿ ಇದೆ. ಅದರಲ್ಲಿ ಈ ಲಸಿಕೆ ಇಲ್ಲ. ಎಲ್ಲ ಮಕ್ಕಳಿಗೆ ಈ ಲಸಿಕೆ ಹಾಕಿಸುವ ಅವಶ್ಯಕತೆ ಇಲ್ಲ. ಈ ಲಸಿಕೆ ಹಾಕಿಸಬೇಕೋ ಇಲ್ಲವೋ ಬೇಡವೋ ಎಂಬ ಗೊಂದಲವಿದೆ. ಈ ಸಂದರ್ಭದ ಲಾಭವನ್ನು ಪಡೆಯಲು ಸಂಘ ಸಂಸ್ಥೆಗಳು ಮುಂದಾಗಿವೆ. ಯಾರಿಗೆ ಸಾಧ್ಯವಿದೆಯೋ ಅವರು ಈ ಲಸಿಕೆ ಹಾಕಿಸಬಹುದು ಎಂಬುದು ಮಾರುಕಟ್ಟೆ ನೀತಿ, ಲಸಿಕಾ ನೀತಿಯಲ್ಲ. ವೈದ್ಯರೂ ಈ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ.

ಭಾರತೀಯ ಮಕ್ಕಳ ಅಕಾಡೆಮಿ ಈ ಲಸಿಕೆಯನ್ನು ಎಲ್ಲ ಮಕ್ಕಳಿಗೆ ಹಾಕಲು ಸರ್ಕಾರಕ್ಕೆ ಒತ್ತಾಯಿಸುತ್ತದೆ. ಈ ಲಸಿಕೆ ಪರಿಣಾಮಕಾರಿ ಹಾಗೂ ಹಾಕಬೇಕಾಗುವುದು ವೈಜ್ಞಾನಿಕ ಈ ಆಧಾರದ ಮೇಲೆ ಎಲ್ಲ ವೈದ್ಯರೂ ಈ ಲಸಿಕೆ ಹಾಕಲು ಆದೇಶ ನೀಡುತ್ತಾರೆ. ಆದರೆ ಇದೇ ವೈದ್ಯರು ಹಾಗೂ ಅಕಾಡೆಮಿ ಜನಾರೋಗ್ಯದ ವಾಸ್ತವತೆ, ಸಾಮಾಜಿಕ ಹಾಗೂ ಆರ್ಥಿಕ ವಿಷಯಗಳನ್ನು ಗಮನಿಸದೇ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತದೆ.

ಶೇ.3 ರಷ್ಟು ಹುಟ್ಟಿದ ಮಕ್ಕಳು ಈ ಸೋಂಕು ಹೊಂದಿರಲು ಸಾಧ್ಯ. ಗರ್ಭಿಣಿ ಮಹಿಳೆಯ ರಕ್ತ ಪರೀಕ್ಷೆ ಮಾಡಿದಾಗ ಅದು ತಿಳಿದು ಬರಲು ಸಾಧ್ಯ. ಈ ಪರೀಕ್ಷೆ ಸೌಲಭ್ಯ ಎಲ್ಲೆಡೆಯೂ ಇರುವುದರಿಂದ, ಲಸಿಕೆ ಬೆಲೆ ಕಡಿಮೆಯಾಗಿರುವುದರಿಂದ (500 ರಿಂದ 50.ರೂಗಳು) ಈ ಲಸಿಕೆ ಹಾಕಲು ವೈದ್ಯರು ಮುಂದಾಗಿದ್ದಾರೆ.

ಲಸಿಕೆಯಿಂದ ದುಷ್ಪರಿಣಾಮ ಗಳಾಗಲು ಸಾಧ್ಯ. ಆದ್ದರಿಂದ ಈ ವಿಷಯವನ್ನು ಎಷ್ಟು ಜನರಿಗೆ ತಿಳಿಸಿ, ಲಸಿಕೆ ಹಾಕಿಸುತ್ತಾರೆ. ಕ್ಯಾಂಪ್‌ಗಳಲ್ಲಿ, ವೈದ್ಯಕೀಯ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಈ ಲಸಿಕೆಯನ್ನು ಹಾಕುವುದು(ಕ್ಯಾಂಪ್) ಅಪರಾಧವೆಂದರೂ ತಪ್ಪಾಗಲಾರದು!

ಈ ಲಸಿಕೆಯನ್ನು ಸರ್ಕಾರಿ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗುತ್ತಿಯಲ್ಲ! ಇದು ಒಳ್ಳೆಯ ಹೆಜ್ಜೆಯೇ?

ಸರ್ಕಾರಿ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗುತ್ತದೆ. ಲಸಿಕೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆಗೆ ಹಾಕಲಾಗುತ್ತಿದೆಯೇ? ಆರೋಗ್ಯ ಸಮಸ್ಯೆ ಭೀಕರವಾಗಿದೆಯೇ? ಭೀಕರತೆ ಎಷ್ಟು? ಎಷ್ಟು ಜನರಲ್ಲಿ ಇದು ಕಂಡು ಬರುತ್ತದೆ? ಲಸಿಕೆಯು ದುಬಾರಿಯೇ? ಸಾವುಗಳನ್ನು ತಡೆಗಟ್ಟಲು ಸಾಧ್ಯವೇ? ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಯನ್ನು ಕಡ್ಡಾಯವಾಗಿ ಎಲ್ಲರಿಗೂ ಹಾಕಲು ಆದೇಶ ನೀಡುತ್ತದೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ 'ಇಲ್ಲ'.

ಭಾರತದಲ್ಲಿ ದೀರ್ಘಕಾಲದ ಹೆಪಟೈಟಿಸ್ ಬಿ ಪ್ರಮಾಣ ಶೇ.2 ಕ್ಕಿಂತಲೂ ಕಡಿಮೆ ಜನರಲ್ಲಿ ಇರುವುದರಿಂದ, ಈ ಲಸಿಕೆಯನ್ನು ಅಗತ್ಯವಿದ್ದ ಕೆಲವರಿಗೆ ಮಾತ್ರ ಕೊಡಲು ವಿಶ್ವ ಆರೋಗ್ಯ ಸಂಸ್ಥೆ ಆದೇಶ ನೀಡುತ್ತದೆ. ಎಲ್ಲ ಮಕ್ಕಳಿಗೂ ಕೊಡುವ ಅಗತ್ಯವಿಲ್ಲ. ಜಪಾನ್, ಇಂಗ್ಲೆಂಡ್, ನೆದರ್‌ಲ್ಯಾಂಡ್ ದೇಶಗಳು ಈ ಲಸಿಕೆಯನ್ನು ಹುಟ್ಟಿದ ಎಲ್ಲ ಮಕ್ಕಳಿಗೆ ಹಾಕುವ ಸಾಮರ್ಥ್ಯವಿದ್ದರೂ, ಕೇವಲ ಅಗತ್ಯವಿದ್ದ ಕೆಲವೇ ಮಕ್ಕಳಿಗೆ ಈ ಲಸಿಕೆಯನ್ನು ಹಾಕುತ್ತಿದ್ದಾರೆ.

ಭಾರತದಲ್ಲಿ ಈ ಲಸಿಕೆ ಎಲ್ಲ ಮಕ್ಕಳಿಗೂ ಹಾಕಿದರೆ 250 ಕೋಟಿ ರೂ. ಖರ್ಚಾಗುತ್ತದೆ. ಈ ವೆಚ್ಚ ನಾವು ಈಗ ಕ್ಷಯರೋಗ ಹತೋಟಿಗೆ ಮಾಡುತ್ತಿರುವ ವೆಚ್ಚದ ಎರಡು ಪಟ್ಟು(ಪ್ರತಿ ವರ್ಷ 5 ಲಕ್ಷ ಭಾರತೀಯರು, ಕ್ಷಯ ರೋಗದಿಂದ ಮೃತ ಪಡುತ್ತಾರೆ) ಹಾಗೂ ಎಲ್ಲಾ ಇತರೆ 6 ಲಸಿಕೆ ಗಳಿಗೆ ಮಾಡುತ್ತಿರುವ ವೆಚ್ಚಕ್ಕಿಂತ ಹೆಚ್ಚಾಗಿದೆ.

ಈಗ ಈ ಲಸಿಕೆ ಬೆಲೆ ಕಡಿಮೆಯಾಗಿರುವುದರಿಂದ ಈ ಲಸಿಕೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಅಳವಡಿಸಿದರೆ ತಪ್ಪೇನು?

ಹುಟ್ಟಿದ ಮಕ್ಕಳಲ್ಲಿ ಹೆಪಟೈಟಿಸ್ ಬಿ ಸೋಂಕು ಕಂಡು ಬಂದರೆ, ಅದು ದೀರ್ಘಕಾಲದವರೆಗೂ ಮುಂದು ವರೆಯುವುದಲ್ಲದೇ ಯಕೃತ್ತಿನ (LIVER) ಮೇಲೆ ಪರಿಣಾಮ ಬೀರುವುದು. ಇದನ್ನು ತಡೆಯಲು, ಮಗು ಹುಟ್ಟಿದ 48 ಗಂಟೆಗಳಲ್ಲಿಯೇ ಈ ಲಸಿಕೆ ಹಾಕಬೇಕಾಗಿದೆ. ಆದರೆ ಭಾರತದಲ್ಲಿ ಶೇ.77 ಹೆರಿಗೆಗಳು ಮನೆಯಲ್ಲೇ ಜರುಗುತ್ತವೆ. ಆದ್ದರಿಂದ ಶೇ.77ರಷ್ಟು ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದಿಲ್ಲ. ಆದ್ದರಿಂದ ಈ ಲಸಿಕೆ ಹಾಕಲು ಆದೇಶ ನೀಡಿದರೂ, ಹಾಕಲಾಗದು.

ಜಾಗತಿಕ ಲಸಿಕಾ ಕಾರ್ಯಕ್ರಮವನ್ನು ಶಿಫಾರಸ್ಸು ಮಾಡುವ ತಜ್ಞರಿಗೆ ಯಾಕೆ ಮೇಲೆ ತಿಳಿಸಿದ ಸತ್ಯಾಂಶ ಗೊತ್ತಾಗಲಿಲ್ಲ?

ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದಾಗಿ ಇವರಲ್ಲಿ ಕೆಲವರಿಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಕೋನದ ಕೊರತೆ ಇರುವುದು. ಹೆಪಟೈಟಿಸ್ ಬಿ ಲಸಿಕೆಯನ್ನು ಮಕ್ಕಳಿಗೆ ಶಿಫಾರಸ್ಸು ಮಾಡುವವರು ಭಾರತೀಯ ಮಕ್ಕಳ ಅಕಾಡೆಮಿ. ಅವರಿಗೂ ಈ ದೃಷ್ಟಿಕೋನದ ಕೊರತೆ ಇದೆ. ಇಲ್ಲಿ ಇನ್ನೊಂದು ಅಂಶವನ್ನು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಅನಾವಶ್ಯವಾಗಿ ಹೆಪಟೈಟಿಸ್ ಬಿ ಲಸಿಕೆಗಳ ಕಂಪನಿಗಳ

ಪುಟ 12 ಕ್ಕೆ

ಕನ್ನಡಿ



ಆರೋಗ್ಯ 'ಭಾಗ್ಯ'

ಕೆ.ಎಸ್.ವಿಮಲ

"ಲೋಕಾಯುಕ್ತರು ಹೇಳಿದ್ರಾ? ಹಾಗಾದ್ರೆ ಅವರನ್ನೇ ಬರ್ಲಿಕ್ಕೆ ಹೇಳಿ" ಇದು ನಗರದ ಒಂದು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮರುಪರೀಕ್ಷೆಗಾಗಿ ಬಂದ ರೋಗಿಯೊಬ್ಬರಿಗೆ ಅವರ ಹಳೆಯ ದಾಖಲೆಗಳನ್ನು ತೆಗೆದುಕೊಡುವ ಪ್ರಶ್ನೆಗೆ ಸಿಕ್ಕ ಉತ್ತರ. ಯಾವುದೋ ದೂರದ ಊರಿನಿಂದ ಆರೋಗ್ಯ ಸುಧಾರಿಸಿಕೊಳ್ಳುವ, ಜೀವ ಹಿಂಡುತ್ತಿರುವ ರೋಗದಿಂದ ಮುಕ್ತಿ ಪಡೆಯಬೇಕೆಂಬ ನಿರೀಕ್ಷೆಯಿಂದ ಬಂದ ವ್ಯಕ್ತಿಗೆ ಹೇಗಾಗಬೇಡ. ಕಥೆ ಇಲ್ಲಿಗೇ ಮುಗಿಯಲಿಲ್ಲ. ಶತಾಯ, ಗತಾಯ ವೈದ್ಯರನ್ನು ನೋಡಲೇ ಬೇಕೆಂಬ ಹಠದಿಂದ ಮಾಡಿದ ಪ್ರಯತ್ನಕ್ಕೆ ಲೋಕಾಯುಕ್ತರು ಸಕಾರಾತ್ಮಕವಾಗಿ ಸ್ಪಂದಿಸಿ ಆಸ್ಪತ್ರೆಗೆ ಬಂದೇಬಿಡುವುದೇ? ಆದರೆ ಭ್ರಷ್ಟತೆಯೇ ಮೈವೆತ್ತ ಪ್ರದೇಶದಲ್ಲಿ ಲೋಕಾಯುಕ್ತರಿಗೂ ಫೈಲು ಕಳೆದುಹೋಗಿದೆ ಎಂಬ ಉತ್ತರ ಬಂತೆಂದರೆ ನಂಬುವರೇ? ಛಲ ಬಿಡದ ತ್ರಿವಿಕ್ರಮನಂತೆ 7 ವಿಭಾಗಗಳಿಗೆ ಅಲೆದು ನೋಡುವ ಹೊತ್ತಿಗೆ 'ಕಳೆದುದು ಸಿಕ್ಕಿದೆ' ಎಂಬಂತೆ ಫೈಲು ಬಂದು ಕುಳಿತಿತ್ತು ಎಂದು ವರದಿ ಓದಿದರೆ ನಿಮಗೆ ಹೇಗನಿಸಬಹುದು?

ಆರೋಗ್ಯ ಎಂಬುದು ಈಗ ಹಣ ಇಲ್ಲದವರ ಪಾಲಿಗೆ ಅತಿ ದುಬಾರಿ ಲಕ್ಷುರಿ. ಹಿಂದೆ ಇದ್ದಂತೆ ಪ್ರಾಥಮಿಕ, ಸಾರ್ವಜನಿಕ ಆರೋಗ್ಯ ಕೇಂದ್ರಗಳು ಕೇವಲ ನೆಪಮಾತ್ರಕ್ಕೆ. ಮುಂಚೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿತ್ತು . ಈಗ?

ಸುಧಾರಣಾ ಪ್ರಕ್ರಿಯೆ ಈ ದೇಶದ ಜನರಿಗೆ ತಂದಿತ್ತ ಹಲವಾರು ಕೊಡುಗೆಗಳಲ್ಲಿ ಇದೂ ಒಂದು. 2000 ದ ಇಸ್ವಿಯ ವೇಳೆಗೆ ಎಲ್ಲರಿಗೂ ಆರೋಗ್ಯವೆಂಬ ಅಲ್ಮಾ ಅಟ್ಟಾ ಘೋಷಣೆ (ಡಿಕ್ಲರೇಷನ್) ಹಳಸಲು ಪತ್ರವಾಗಿ ಮೂಲೆಗೆ ಬಿದ್ದಿದೆ. ಆದರೆ ಆರೋಗ್ಯವೆಂಬುದು ಮನುಷ್ಯನ ಮೂಲಭೂತ ಹಕ್ಕು ಎಂಬುದನ್ನು ಪ್ರತಿಪಾದಿಸುವ ಹಲವಾರು ಸಂಘಟನೆಗಳು ಆರೋಗ್ಯದ ಬೇಡಿಕೆಯನ್ನೇ ಒಂದು ಚಳುವಳಿಯಾಗಿ ರೂಪಿಸಿದ ಜನಾರೋಗ್ಯ ಆಂದೋಲನ ತನ್ನ ಹರಹನ್ನು ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿದೆ. ಸಂವಿಧಾನದ 21ನೇ ಕಲಮು ಬದುಕುವ ಹಕ್ಕಿನ ಕುರಿತು ಮಾತನಾಡುತ್ತದೆ ಎಂದರೆ "ಆರೋಗ್ಯ ಮತ್ತು ಸೂಕ್ತ ಚಿಕಿತ್ಸೆಗಳು ಬದುಕುವ ಹಕ್ಕಿನ ಭಾಗವೇ ಆಗಿ ನೋಡಬೇಕು". ಆದಕ್ಕಾಗಿ ಆಡಳಿತಾತ್ಮಕ ಸುಧಾರಣೆಗಳೂ ಸೇರಿದಂತೆ ಅಗತ್ಯವಾದ ವಾತಾವರಣ ನಿರ್ಮಾಣವಾಗಬೇಕು. ಹಾಗೆಂದು ಹೇಳಿದವರು ಕರ್ನಾಟಕದ ಲೋಕಾಯುಕ್ತರು ಕರ್ನಾಟಕ ಜನಾರೋಗ್ಯ ಆಂದೋಲನದ ಪರವಾಗಿ ಒಂದು ನಿಯೋಗ ಭೇಟಿ ಮಾಡಿದಾಗ ಒಟ್ಟು ಜನಸಮುದಾಯಕ್ಕೆ ಸಿಗಬೇಕಾದ ಆರೋಗ್ಯದ ಲಭ್ಯತೆ ಇಲ್ಲದಿರುವುದರ ಬಗ್ಗೆ ಕಳಕಳಿಯ ಮನವಿಗೆ ಕಾಳಜಿಯ ಉತ್ತರ, ಭರವಸೆ ಸಿಕ್ಕಿದ್ದು ಒಂದು ಆಶಾದಾಯಕ ಕ್ಷಣ.



ಆದರೆ, ಈ ಸದಾಶಯ. ನೆಲದಲ್ಲಿ ಜಾರಿಯಾಗಲು ಸುಲಭ ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿಲ್ಲವೇ?

ನಿಧಾನವಾಗಿ ಎಲ್ಲ ಸಮಾಜ ಕಲ್ಯಾಣ ಯೋಜನೆಗಳು ನಮ್ಮ ಕಣ್ಣೆದುರಿಂದ ಮರೆಯಾಗುತ್ತಿವೆ. ಸರ್ಕಾರಿ ಆಸ್ಪತ್ರೆಗಳ ಕಟ್ಟಡಗಳು ಇದ್ದಲ್ಲಿಯೇ ಕಣ್ಮರೆಯಾಗುತ್ತಿವೆ. ಬೆಂಗಳೂರು ನಗರದ ಹೃದಯಭಾಗದಲ್ಲಿ ಇದ್ದ ಸಾರ್ವಜನಿಕ ಕ್ಷಯರೋಗದ ಆಸ್ಪತ್ರೆ ಎಲ್ಲರ ಕಣ್ಣೆದುರಿಗೇ ನೆಲಕ್ಕುರುಳಿ ಈಗ ಹಿಂದೊಂದು ಆಸ್ಪತ್ರೆ ಇತ್ತು ಎಂಬ ನಿಶಾನೆಯೂ ಇಲ್ಲದಂತೆ ಅತ್ಯಾಧುನಿಕ ಮಹಲುಗಳು ಬಂದಿವೆ. ಇನ್ನು ತಾಲ್ಲೂಕು ಕೇಂದ್ರ, ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ಪತ್ರೆಗಳು ಹೆಸರಿಗೆ ಮಾತ್ರ. ಮುಂಚೆ ಇದ್ದ "ಉಚಿತ" ಎಂಬುದು ಎಂದೋ ಕಡತದಿಂದ ಮರೆಯಾಗಿವೆ. ಸರ್ಕಾರವೇ ಶುಲ್ಕ ನಿಗದಿ ಪಡಿಸುತ್ತಿದೆ. ಬಿಪಿಎಲ್ ಕಾರ್ಡುದಾರರಿಗೆ ಕೂಡ ಉಚಿತವಾಗಿ ಏನೂ ದೊರೆಯದ ಸ್ಥಿತಿ. ಔಷಧಿಗಳಂತೂ ಲಭ್ಯವಿರುವ ಸಾಧ್ಯತೆಗಳೇ ಇಲ್ಲ. ಎಲ್ಲವೂ ಚೀಟಿಗಳೇ.

ಇನ್ನು ಇಂಜಕ್ಷನ್ ತೆಗೆದುಕೊಂಡು ಹೋದರೆ ಚುಚ್ಚಲೂ ಹಣ ಕೊಡಬೇಕು. ಹಣದ ಆಸೆ ಮನುಷ್ಯರನ್ನು ಎಷ್ಟು ನಿರ್ದಯರನ್ನಾಗಿಸುತ್ತಿದೆ ಎಂದರೆ ದಾವಣಗೆರೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದ ಘಟನೆ ತುಂಬು ಗರ್ಭಿಣಿ - ಹೆರಿಗೆ ನೋವುಪ್ರಾರಂಭವಾದ ಮೇಲೆ ಆಸ್ಪತ್ರೆಗೆ ಬಂದಿದ್ದಾಳೆ. 500/- ಶುಲ್ಕ ತುಂಬಿದರೆ ಮಾತ್ರ ಒಳಗೆ ಪ್ರವೇಶವೆಂಬ ಕಟ್ಟಪ್ಪಣೆ. ಹತ್ತಿರದಲ್ಲೇ ಇರುವ ಗಿರವಿ ಅಂಗಡಿಯಲ್ಲಿ ಬೆಂಡೋಲೆ ಅಡವಿಟ್ಟು 500/- ತಂದು ಆಸ್ಪತ್ರೆಗೆ ಬರುವಾಗ ಬಾಗಿಲಲ್ಲೇ ಹೆರಿಗೆಯಾಗಿದೆ. ಎಂತಹ ನಿರ್ದಯಿಗಳೆಂದರೆ ಆ ಸಮಯದಲ್ಲೂ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ. ದಾರಿ ಹೋಕರು ಅವಳಿಗೆ ಸಹಾಯ ಮಾಡಿ ಮನೆ ತಲುಪಿಸುವ ವ್ಯವಸ್ಥೆ ಮಾಡಿದರೆಂದರೆ......

ಇಂತಹ ಸ್ಥಿತಿಗೆ ಯಾರನ್ನು ದೂಷಿಸುವುದು ಸರ್ಕಾರ ತನ್ನ ಜವಾಬ್ದಾರಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದೆಯಲ್ಲದೇ, ತನ್ನ ಆಯ-ವ್ಯಯದಲ್ಲಿ ಕೂಡ ಆರೋಗ್ಯ ತನ್ನ ಆದ್ಯತೆಯಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಏಡ್ಸ್‌ನ್ನೊಂದು ದೊಡ್ಡ ವಿಪತ್ತು ಎಂದು ಭಾವಿಸಿ 274 ಕೋಟಿ ರೂ.ಗಳನ್ನು ಆದಕ್ಕಾಗಿ ಇಟ್ಟರೆ ಉಳಿದಂತೆ ಮತ್ತೆಲ್ಲ ರೋಗ ನಿರೋಧಕ ಕಾರ್ಯಕ್ರಮಗಳಿಗೆ ಸೇರಿ 186 ಕೋಟಿ ಇಡಲಾಗಿದೆ. ಟಿ.ಬಿ, ಮಲೇರಿಯಾ, ಚಿಕುನ್ ಗುನ್ಯಾದಂತಹ ರೋಗಗಳು ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಿರುವಾಗಲೂ ಸರ್ಕಾರದ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಖಾಸಗೀ ಆಸ್ಪತ್ರೆಗಳಿಗೆ ಬಜೆಟ್‌ನಲ್ಲಿ ನೀಡುವ ತೆರಿಗೆ ವಿನಾಯ್ತಿಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಗಳಿಗೆ ಮೀಡಲಿಟ್ಟ ಹಣ ಅತ್ಯಲ್ಪ.

ಏಡ್ಸ್ ನಿವಾರಣೆಗೆ ಇಷ್ಟೊಂದು ಹಣ ಸರ್ಕಾರ ಕೊಡುತ್ತದೆ. ಆದರೆ ಒಬ್ಬ ಏಡ್ಸ್ ಪೀಡಿತ ಮಹಿಳೆ ತನ್ನ ಮಕ್ಕಳಿಗೂ ಈ ವ್ಯಾಧಿ ಹಬ್ಬುತ್ತದೆ ಎಂಬ ಕಾರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಬೇಕೆಂದು ಕೇಳಿದರೆ!... ಶಸ್ತ್ರಚಿಕಿತ್ಸೆ ಮಾಡಿದರೆ ತನಗೆ ಆರೋಗ ತಗುಲುತ್ತದೆ ಎಂಬ ಭಾವನೆಯಿಂದ ಶಸ್ತ್ರ ಚಿಕಿತ್ಸೆಗೆ ಮುಂದಾಗದ ವೈದ್ಯರೂ ಇದ್ದಾರೆ ಎಂದರೆ ಅಚ್ಚರಿಯಾಗುವುದಲ್ಲ!

ಭ್ರಷ್ಟತೆ, ನಿರ್ಲಜ್ಜತೆ, ನಿರ್ಲಕ್ಷತನಗಳೆಲ್ಲದರಿಂದ ಜನರನ್ನು ಹೊರತರುವತ್ತ ಜನಾಂದೋಲನದ ಅಗತ್ಯ ಹಿಂದೆಂದಿಗಿಂತಲೂ ಇನ್ನು ಮುಂದೆ ಹೆಚ್ಚಾಗಿ ಕಾಣುತ್ತದೆ.

ಸರ್ಕಾರ ಒಂದೆಡೆ ಮಡಿಲು, ಜನನಿ ಸುರಕ್ಷಾ ಇತ್ಯಾದಿಗಳನ್ನೆಲ್ಲ ಘೋಷಣೆ ಮಾಡುತ್ತಿದೆ. ಆದರೆ ಅದು ಜಾರಿಗೆ ತರುವ ವ್ಯಕ್ತಿಗಳನ್ನು ಜನರಿಗೆ ತಲುಪಿಸುವ ವಾಹಕರನ್ನು ಸಮಾಜಮುಖಿ ಸಂವೇದನಾಶೀಲರನ್ನಾಗಿಸುವ ಹೊಣೆ ನಮ್ಮೆಲ್ಲರದು. ○

ಒಂದು ಸಮುದಾಯ ಭವನದ ವ್ಯಥೆಯ ಕಥೆ

ಬೆಂಗಳೂರಿನ ಜಯನಗರ ವಲಯಕ್ಕೆ ಬರುವ ಯಾರಬ್ ನಗರ ಸಮುದಾಯ ಭವನವನ್ನು ಪಾಳು ಬಿಟ್ಟು ಈಗ ಬಿಡಿಎ ಕಡೆಯಿಂದ ಆಕ್ಷೇಪಣಾ ರಹಿತ ಪತ್ರ ಪಡೆದು ತಮ್ಮದಾಗಿಸಿಕೊಳ್ಳಲು ಹೊರಟಿರುವ ಭಾರತೀಯ ಜನತಾಪಕ್ಷದ ರಾಷ್ಟ್ರ ಮುಖಂಡರು ಹಾಗೂ ಮಾಜಿ ಕೇಂದ್ರ ಸಚಿವರೂ ಹಾಲಿ ಸಂಸದರಾದ ಶ್ರೀಯುತ ಅನಂತಕುಮಾರ್‌ರವರ ಪತ್ನಿ ನಡೆಸುತ್ತಿರುವ ಅದಮ್ಯ ಚೇತನ ಸ್ವಯಂ ಸೇವಾ ಸಂಸ್ಥೆಗೆ ಜಾಗಬೇಕಂತೆ.

ಸಮುದಾಯದ ಅನುಕೂಲಕ್ಕಾಗಿ ಸಮುದಾಯ ಭವನವನ್ನು ಬಡ ಜನರ ಕಲ್ಯಾಣಕ್ಕಾಗಿ ನೀಡಬೇಕಿರುವ ಸಾರ್ವಜನಿಕ ಸ್ವತ್ತುಗಳನ್ನು ಖಾಸಗಿಯವರು ಅದರಲ್ಲೂ ರಾಜಕೀಯವಾಗಿ ಪ್ರಭಾವಿತರಾಗಿರುವ ಬಿಜೆಪಿಯ ಪ್ರತಿಷ್ಠತರು ಹೇಗೆ ಲಪಟಾಯಿಸುತ್ತಿರೆನ್ನುವುದಕ್ಕೆ ಇದೊಂದು ಚಿಕ್ಕ ಸ್ಯಾಂಪಲ್ ಅಷ್ಟೇ!

ಯಾರಬ್‌ನಗರದಲ್ಲಿರುವ ಸಮುದಾಯ ಭವನವು ಕಳೆದ ಏಳೆಂಟು ವರ್ಷಗಳಿಂದ ಉಪಯೋಗಕ್ಕೆ ಲಭ್ಯವಿಲ್ಲದೆ ಹಾಳುಬಿದ್ದು ಕಟ್ಟಡವು ಶಿಥಿಲಗೊಂಡಿತ್ತು. ಅಲ್ಲಿಯ ಸುತ್ತಮುತ್ತಲಿನ ಅನೇಕ ಪ್ರದೇಶಗಳಾದ ಬೇಂದ್ರೆನಗರ, ಕದಿರೇನಹಳ್ಳಿ, ಕಾವೇರಿನಗರ, ಇಲಿಯಾಸ್‌ನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪ್ರಗತಿಪುರ, ಇತ್ಯಾದಿ ಬಡಜನರು, ಸಾಮಾನ್ಯರಿಗೆ ಮದುವೆ ಮುಂಜಿ ಸಮಾರಂಭಗಳಿಗೆ ಉಪಯೋಗಿಸಿಕೊಳ್ಳಲಾಗದ ದುಃಸ್ಥಿತಿ ಉಂಟಾಗಿತ್ತು.

ಬಹಳ ಹಿಂದಿನಿಂತಲೂ ಈ ಸರ್ಕಾರದ ಸಮುದಾಯಭವನವಿದೆ. ಅದನ್ನು ಮುಚ್ಚಿ ಹಾಳುಗೆಡವಿದ್ದರಿಂದ ಸರ್ಕಾರಕ್ಕೆ ಎಷ್ಟೊಂದು ನಷ್ಟವಾಗುತ್ತಿದೆ. ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತಿರುವ ಪರಿ ಇದು ಎಂಬುದಕ್ಕೆ ಇದೊಂದು ಮಾದರಿ. ಅಷ್ಟೆ ಅಲ್ಲದೆ ಹಾಳುಪಟ್ಟಂತಹ ಈ ಸಮುದಾಯ ಭವನವನ್ನು ಶ್ರೀಯುತ ಅನಂತಕುಮಾರ್ ರವರ ಪತ್ನಿ ನಡೆಸುತ್ತಿರುವ ಅದಮ್ಯ ಚೇತನ ಎಂಬ ಸಂಸ್ಥೆಗೆ ದಾನ ಕೊಡಲು ಹೊರಟಿರುವ ಪರಿಯಂತೂ, ಬನಶಂಕರಿ ಬಿ.ಡಿ.ಎ. ಗೆ ನಾಚಿಕೆಗೇಡು.

ಈ ಸಮುದಾಯ ಭವನದ ರಿಪೇರಿಗೆಂದು ಆಟೋರಿಕ್ಷಾ ಚಾಲಕರ ಸಂಘ(ಎಆರ್‌ಡಿಯು) ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ)ಗಳ ನೇತೃತ್ವದಲ್ಲಿ ಬನಶಂಕರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕಚೇರಿಗೆ ಮನವಿ ಪತ್ರ ನೀಡಿದ್ದು ಅದೂ ಉಪಯೋಗವಾಗದೆ 2ನೇ ಹಂತವಾಗಿ ಯಾರಬ್‌ನಗರದ ಸಾರ್ವಜನಿಕ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಎರಡೂ ಸಂಘಟನೆಗಳ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಕಾರ್ಯನಿರತ ಅಭಿಯಂತರರಿಗೆ ಜೂನ್ 26 ರಂದು ಮನವಿ ಪತ್ರ ನೀಡಿದ್ದು, ಇದಕ್ಕೆ ಬಿ.ಡಿ.ಎ. ಅಧಿಕಾರಿಗಳಿಂದ 'ಸದರಿ ಸಮುದಾಯಭವನವನ್ನು' ಖಾಸಗಿ ಸಂಸ್ಥೆಯಾದ ಅದಮ್ಯ ಚೇತನ ಸಂಸ್ಥೆ ಶಾಲೆಗಳಿಗೆ ಉಪಹಾರ ತಯಾರಿಸಲು ಕೇಳಿಕೊಂಡಿದ್ದಾಗಿಯೂ ಮತ್ತು ಈ ಬಗ್ಗೆ ಕಾರ್ಯನಿರತ ಅಭಿಯಂತರರು ಆಕ್ಷೇಪಣಾ ರಹಿತಪತ್ರವನ್ನು ಬಿ.ಡಿ.ಎ. ಆಯುಕ್ತರಿಗೆ ಕಳುಹಿಸಿದ್ದು, ಅಲ್ಲಿಂದ ಆಯುಕ್ತರು ಕ್ರಮ ಕೈಗೊಳ್ಳುವ ಮುಂಚೆ ಸೂಚನಾ ಪತ್ರ ಪ್ರಕಟಿಸುವುದಾಗಿ ತಿಳಿದುಬಂತು. ಈ ಅದಮ್ಯ ಚೇತನವೇನೂ ಮಕ್ಕಳಿಗೆ ಪುಕ್ಕಟೆ ಊಟ ನೀಡುತ್ತಿಲ್ಲ. ಇದನ್ನು ಗಮನಿಸಬೇಕು.

ಇದನ್ನು ತಡೆಗಟ್ಟಲು ಈ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಮುಖಂಡರು ಆಯುಕ್ತರನ್ನು ಭೇಟಿ ಮಾಡಿ ಅಲ್ಲಿಂದ ಸಮುದಾಯಭವನ ರಿಪೇರಿಗಾಗಿ ಹಣ ಮಂಜೂರು ಮಾಡುವ ಕುರಿತು ಆಯುಕ್ತರಿಂದ ಆಶ್ವಾಸನೆ ಬಂದಿದೆ, ಸಂಘಟನೆಗಳ ಅಡಿಯಲ್ಲಿ ಸಾರ್ವಜನಿಕರಿಗಾಗಿ ಸಮುದಾಯಭವನ ಸಿಗುವುದಕ್ಕೆ ನಾಂದಿಯಾದ ಹೋರಾಟಗಳೂ ಫಲಪ್ರದವಾಗಿದೆ.

ಅಂಗವಿಕಲರ ಶಿಕ್ಷಣ ನೀತಿಯಲ್ಲಿ ಏನೆಲ್ಲಾ ದೋಷಗಳಿವೆ. ಶಿಕ್ಷಣ ವ್ಯವಸ್ಥೆಯೇ ಹೇಗೆ ವೈಕಲ್ಯಕ್ಕೆ ಗುರಿಯಾಗಿದೆ ಎಂದು ಈ ಹಿಂದೆ ಪತ್ರಿಕೆಯಲ್ಲಿ ಓದಿದ್ದೀರಿ. ಈಗ ಅದೇ ಹೆಸರಿನಲ್ಲಿ ನಿರುದ್ಯೋಗಿ ಶಿಕ್ಷಕರನ್ನು ಹೇಗೆ ಶೋಷಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ದುಡುಕೊಂಡು ತಿನ್ನೋ ನಿರುದ್ಯೋಗಿ ಶಿಕ್ಷಕರನ್ನು ಹರಕೊಂಡು ತಿಂದ ಎನ್‌ಜಿಓ ಗಳು

ಸುರೇಶ್ ಕುಷ್ಟಗಿ

ಸರ್ವ ಶಿಕ್ಷಣ ಅಭಿಯಾನದ ಮೂಲಕ ಐಇಡಿಸಿ ಯೋಜನೆಯ ಮಂಜೂರಾತಿ ಪಡೆದ ಎನ್‌ಜಿಓಗಳು 1992ರಿಂದ, ಇದುವರೆಗೆ 3,300ರಿಂದ 6000/ ರೂ.ಗಳ ವೇತನ ಶ್ರೇಣಿಯ ಶಿಕ್ಷಕರನ್ನು 20ರಿಂದ 50 ಸಾವಿರ ರೂ.ಗಳ ಲಂಚ ಪಡೆದು ನೇಮಕಾತಿ ಮಾಡಿಕೊಂಡ ಎನ್‌ಜಿಓಗಳು ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಿ ಅನುದಾನ ಬಿಡುಗಡೆಯವರೆಗೆ ಶಿಕ್ಷಕರಿಂದ ಲಂಚ ಪಡೆದ ಹಣದಲ್ಲಿಯೇ, 1000ರಿಂದ 1,500/ ರೂ.ಗಳ ಸಂಬಳ ನೀಡಿ, ಅನುದಾನ ಬಂದ ಮೇಲೆ, ಅವರಿಂದ, 6000 ಸಾವಿರಕ್ಕೆ ವೇತನ ಪಾವತಿಗೆ, ಸಹಿ ಪಡೆದು, ಅದೇ ಕನಿಷ್ಟ 1,500 ರೂ. ಸಂಬಳ ನೀಡಿ, ತಮ್ಮ ಹೊಟ್ಟೆ ದುಂಡಗಾಗಿಸಿಕೊಂಡಿವೆ. ಅನೇಕ ಎನ್‌ಜಿಓಗಳು ವರ್ಷಕ್ಕೊಮ್ಮೆ ಅನುದಾನ ಬಂದಾಗ ಬದ್ನೆಕಾಯಿ ತೋಟದ ಗುತ್ತಿಗೆಯಂತೆ ವಾರ್ಷಿಕ 15,000 ರೂ.ಗಳನ್ನು 20,000 ಸಾವಿರಗಳನ್ನು ನೀಡಿ ಕೈ ತೊಳೆದುಕೊಂಡಿವೆ. ಇನ್ನೂ ಕೆಲ ಖದೀಮ ಎನ್‌ಜಿಓಗಳು, ಶಿಕ್ಷಕರ ಬ್ಯಾಂಕ್ ಖಾತೆ ತೆಗೆಸಿ ಅವರಿಂದ ಮುಂಗಡ ಚೆಕ್ ಪಡೆದು, ಅನುದಾನವನ್ನು ಅವರ ಖಾತೆಗೆ ಜಮಾ ಮಾಡಿದ ಮರುಕ್ಷಣವೇ ತಮ್ಮಲ್ಲಿದ್ದ ಖಾಲಿ ಚೆಕ್ಕಿನಿಂದ ಹಣ ಡ್ರಾ ಮಾಡಿ ಶಿಕ್ಷಕರಿಗೆ, ಅದೇ 1,500 ರೂ.ಗಳನ್ನು ಅವರ ಖಾತೆಯಲ್ಲುಳಿಸಿ, ಸರ್ಕಾರಕ್ಕೆ ಬ್ಯಾಂಕ್ ರಿಕೌನ್ಸಿಲಿಯೇಷನ್ ಸಹಿತ ವರದಿ ಸಲ್ಲಿಸಿ ತಮ್ಮ ಕಪಟ ಸಾಚಾತನ ಮೆರೆದಿದ್ದಾರೆ.

ಈ ಮೇಲಿನೆಲ್ಲಾ ಅಕ್ರಮಗಳನ್ನುಜೂನ್ 2008 ರಲ್ಲಿ ಹೊಸಪೇಟೆಯಲ್ಲಿ ಸಭೆ ಸೇರಿದ ಐಇಡಿ ಶಿಕ್ಷಕರ ಸಂಘದ ಸಮಾವೇಶದಲ್ಲಿ ಬಡಪಾಯಿ ಶಿಕ್ಷಕರು, ತಮ್ಮ ಸಂಕಟ ತೋಡಿಕೊಳ್ಳುತ್ತಾ ಹೊರಗೆಡಹಿದರು. ಭಯಾನಕ ಸತ್ಯಗಳಿವು.

ಮನೆ ಆಧಾರಿತ ಶಿಕ್ಷಣವೆಂಬ ಕಪಟ ನಾಟಕ

ಇದೇ ಸರ್ವ ಶಿಕ್ಷಣ ಅಭಿಯಾನದ ಭಾಗವಾಗಿ ಗೃಹ ಆಧಾರಿತ ಶಿಕ್ಷಣವೆಂಬ ಕಪಟ ನಾಟಕವೂ, ಸರ್ಕಾರದ ಹಾಗೂ ಎನ್‌ಜಿಓಗಳ ಕೃಪಾಪೋಷಿತ ನಾಟಕ ಮಂಡಳಿಯಿಂದ ನಡೆಯುತ್ತಿದೆ. ಈ ಗೃಹ ಶಿಕ್ಷಣದ ವೈಖರಿ ಈ ಕೆಳಗಿನಂತಿದೆ.

ಯಾವುದೇ ನೊಂದಣಿ ಪಡೆದ ಎನ್‌ಜಿಓ, ಈ ಯೋಜನೆಗೆ ಅರ್ಜಿ ಗುಜರಾಯಿಸಿ, ಎಸ್‌ಎಸ್‌ಎಲ್‌ಸಿ ತೇರ್ಗಡೆಯಾದ ನಿರುದ್ಯೋಗಿಗಳನ್ನು ನೇಮಕ ಮಾಡಿಕೊಂಡರಾಯ್ತು. ಸಿರೆಬ್ರೆಲ್ ಪಾಲ್ಸಿಯುಳ್ಳ, ಅಂಧತ್ವವುಳ್ಳ, ಕಿವುಡ ಹಾಗೂ ಬುದ್ಧಿಮಾಂದ್ಯತೆಯುಳ್ಳ ಮಕ್ಕಳಿಗೆ ಶಿಕ್ಷಣ ನೀಡಲು, ಇಲಾಖೆಯ, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಐಇಆರ್‌ಟಿಗಳು, (ಇವರನ್ನು ಇಲಾಖೆ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕರು) ಎಂದು ಕರೆಯುತ್ತಾರೆ.

ಒಂದೇ ವಾರದಲ್ಲಿ ತರಬೇತಿಗೊಳಿಸಿ ಬಿಡುತ್ತಾರೆ!

ಜೊತೆಗೆ, ಶೈಕ್ಷಣಿಕ ತರಬೇತಿ ಸಾಮಗ್ರಿಗಳನ್ನು ಕೊಡುತ್ತಾರೆ. ಅಲ್ಲಿಗೆ ಸರ್ಕಾರದ ಜವಾಬ್ದಾರಿ ಮುಗಿದಂತೆ. ಕಾರ್ಯಕ್ರಮದ ಉಳಿದ ಜವಾಬ್ದಾರಿ ಎನ್‌ಜಿಓಗೆ ಸೇರಿದ್ದು ಈ ಗೃಹ ಆಧಾರಿತ ಶಿಕ್ಷಕರಿಗೆ ನೀಡುವ ಸಂಭಾವನೆ ಕೇವಲ ರೂ.750 ಮಾತ್ರ. ಇದರಲ್ಲಿ 250 ರಿಂದ 300 ರೂ.ಗಳನ್ನು ಎನ್‌ಜಿಓ ನುಂಗಿ ಉಳಿದಿದ್ದನ್ನು ಈ ಶಿಕ್ಷಕರಿಗೆ ನೀಡುವ ಪರಿಪಾಠವಿದೆ. ಇಷ್ಟು ಕಡಿಮೆ ಸಂಬಳ ನೀಡಿದ ಮೇಲೆ, ಕೆಲಸಕ್ಕಾಗಿ ಕಡ್ಡಾಯ ಮಾಡುವ ಪ್ರಶ್ನೆಯೇ ಇಲ್ಲ. ಹಳ್ಳಿಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿ, ಪಡ್ಡೆ ತಿರುಗುವ ಯುವಕರಿಗೆ ಚಹಾ ಚುಟ್ಟಾದ ಬಾಬತ್ತಾಗಿ ಈ ಹಣ, ಸ(ದು)ರುಪಯೋಗವಾಗುತ್ತಿದೆ. ಅಲ್ಲೊಂದು, ಇಲ್ಲೊಂದು ಎನ್‌ಜಿಓಗಳು ಅಂಗವಿಕಲರ ನೊಂದಾಯಿತ ಸಂಘಗಳು (ಉದಾ : ಕೊಪ್ಪಳದ ನವಶಕ್ತಿ ಅಂಗವಿಕಲರ ಸಂಸ್ಥೆ) ಗೃಹ ಆಧಾರಿತ ಶಿಕ್ಷಣಕ್ಕೆ ಶಿಕ್ಷಕರ ನೇಮಕಾತಿಗೆ ಕನಿಷ್ಠ ಬೆಂಗಳೂರು ವಿ.ವಿ.ಯ ಪೊರ್ಟೇಜ್ ಕೋರ್ಸ್ ಅಥವಾ ಡಿಪ್ಲೋಮಾ ಇನ ಸಿಬಿಆರ್ ಅನ್ನು ಕಡ್ಡಾಯ, ಕನಿಷ್ಟ ವಿದ್ಯಾರ್ಹತೆ ಎಂದು ಸ್ವಯಂ ನಿರ್ಬಂಧ, ನಿಯಮ ಹಾಕಿಕೊಂಡಿದೆ.

ಈ ಕನಿಷ್ಠ ಅರ್ಹತೆಯೂ ಇಲ್ಲದೆ, ಗೃಹ ಆಧಾರಿತ ಶಿಕ್ಷಣ ಕಾರ್ಯಕ್ರಮ ರೂಪಿಸಿದ ಸರ್ಕಾರದ ಬುದ್ಧಿವಿಕಲತೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ.

ಗೃಹ ಆಧಾರಿತ ಶಿಕ್ಷಣಕ್ಕೆ ಸರ್ಕಾರ ನೀಡುವ ಇನ್ನೊಂದು ಕಾರಣ ಯಾವ ಮಕ್ಕಳು ದೈಹಿಕವಾಗಿ ಶಾಲೆಯನ್ನು ತಲುಪಲು ಸಮರ್ಥರಾಗಿಲ್ಲವೋ ಅಂತಹ ಮಕ್ಕಳಿಗೆ ಈ ಯೋಜನೆ ಎನ್ನುತ್ತದೆ ಶಿಕ್ಷಣ ಇಲಾಖೆ.

ಹಾಗಾದರೆ, ಆ ಮಕ್ಕಳು ಶಾಲೆಗೆ ಬರಲು ಆಗದೆ ಇರಲು ಇರುವ ಅಡ್ಡಿ ಆತಂಕಗಳೇನು ಎಂದು ನೋಡಿದಾಗ ಈ ಕಾರಣವೇ ಮೂರ್ಖತನದ್ದಾಗಿ, ಸರ್ಕಾರದ ಬೇಜವಾಬ್ದಾರಿಯ ಪ್ರತಿಫಲವಾಗಿ ಗೋಚರಿಸುತ್ತದೆ.

ಉದಾಹರಣೆಗೆ, ಗೃಹ ಆಧಾಂತ ಶಿಕ್ಷಣಕ್ಕೆ ಒಳಪಡುವ ಅಂಗವಿಕಲ ಮಕ್ಕಳು, 1) ಸಿರೆಬ್ರಲ್ ಪಾಲ್ಸಿ ಈ ಮಕ್ಕಳಿಗೆ, ಸೂಕ್ತ ಫೂಸಿಯೋ ಥೆರಪಿ ಅಗತ್ಯವಿರುತ್ತದೆಯಲ್ಲದೆ, ದೈಹಿಕ ನ್ಯೂನ್ಯತೆಯಿಂದಾಗಿ ಸೂಕ್ತ ಕುರ್ಚಿಯ (ಸಿಟ್ಟಿಂಗ್ ಏಯ್ಡ್) ಅಗತ್ಯವಿದೆ. ಚಲಿಸಲು ಗಾಲಿ ಕುರ್ಚಿಯ ಅಗತ್ಯವಿದೆ. ಅವರ ದೈಹಿಕ ನ್ಯೂನ್ಯತೆಯನ್ನು ಸಾಧ್ಯವಾದ ಮಟ್ಟಿಗೆ ಸರಿಪಡಿಸಲು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ.

ಈ ಎಲ್ಲ ಅಗತ್ಯಗಳ ಪೂರೈಕೆಗಾಗಿ, ಸರ್ಕಾರದ ಕಾರ್ಯಕ್ರಮಗಳೂ ಇವೆ. ಇದಕ್ಕಾಗಿ ಕೇಂದ್ರದ ಹಾಗೂ ರಾಜ್ಯ ಸರ್ಕಾರಗಳ ಅನುದಾನವೂ ಲಭ್ಯವಿದೆ. ಇದಲ್ಲದೆ ಎನ್‌ಜಿಓಗಳು ಈ ಅಗತ್ಯಗಳ ಪೂರೈಕೆಗಾಗಿ ಅಂಗವಿಕಲರ ಪುನ:ಶ್ಚೇತನ ಕಾರ್ಯಕ್ರಮಕ್ಕಾಗಿ ವಿದೇಶಿ, ಸ್ವದೇಶಿ ಫಂಡ್‌ಗಳನ್ನು ಸಂಗ್ರಹಿಸುತ್ತಾರೆ. ಸರ್ಕಾರಿ ಅನುದಾನ ಕೂಡಾ ಎನ್‌ಜಿಓಗಳಿಗೆ ಲಭ್ಯವಿದೆ. ಆದರೂ ಅದು ಈ ನತದೃಷ್ಟ ಅಂಗವಿಕಲ ಮಕ್ಕಳಿಗೆ ದೊರೆತಿಲ್ಲ ಯಾಕೆ? ಇಷ್ಟೆಲ್ಲಾ ಯೋಜನೆ ಅನುದಾನ ಧಾರಾಳವಾಗಿದ್ದಾಗಲೂ ಈ ಕಂದಮ್ಮಗಳು ಶಾಲೆ ತಲುಪದ ಅಸಹಾಯಕ ಸ್ಥಿತಿಯಲ್ಲಿ ಮನೆಯ ನಾಲ್ಕು ಗೋಡೆಗೆ ಯಾಕೆ ಬಂಧಿಗಳಾಗಿದ್ದಾರೆ, ಅವರಿಗೂ ಇತರ ಮಕ್ಕಳೊಂದಿಗೆ ಶಾಲೆಯಲ್ಲಿ ಕೂಡಿ, ಆಡಿ, ಕಲಿಯುವ ಆಸೆ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳುವ ಹೊಣೆಗಾರಿಕೆ, ಸರ್ಕಾರವೆಂಬ ದೇವರು ಹಾಗೂ ಅಧಿಕಾರಿವರ್ಗವೆಂಬ ಅವರ ಪೂಜಾರಿ ಗಣದ ಮೇಲಿದೆ. ಆದರೆ ಅವರೋ ಹೊಣೆಗೇಡಿಗಳಾಗಿ ಒಂದರ ಮೇಲೊಂದರಂತೆ, ಶಿಕ್ಷಣ ಕಾರ್ಯಕ್ರಮಗಳನ್ನು ಬೇಕಾಬಿಟ್ಟಿಯಾಗಿ ರೂಪಿಸುತ್ತಾ ಎನ್‌ಜಿಓಗಳ ಸಹಭಾಗಿತ್ವದಲ್ಲೊಂದಿಷ್ಟು, ನೇರವಾಗಿ ಇಲಾಖೆಯ ಹೆಸರಲೊಂದಿಷ್ಟು ಮೇಯುತ್ತಾ ಜನರನ್ನು, ಅಂಗವಿಕಲರನ್ನು ಅವರ ಪಾಲಕರನ್ನು ದಾರಿ ತಪ್ಪಿಸುತ್ತಾ ನಡೆದಿದ್ದಾರೆ. ಇದಕ್ಕೆ ಇಲ್ಲೊಂದು ನಿದರ್ಶನವಿದೆ ನೋಡಿ.

ಪರ್ಸಂಟೇಜ್ ಗುಂಜಿದ್ದರು

2004ರಲ್ಲಿ ಕೇಂದ್ರದಿಂದ ಅಂಗವಿಕಲರ ಅಗತ್ಯ ಶಸ್ತ್ರ ಚಿಕಿತ್ಸೆಗೆಂದು ಸರ್ಜಿಕಲ್ ಅಸಿಸ್ಟೆನ್ಸ್ ಸ್ಕೀಮ್‌ನಡಿಯಲ್ಲಿ ಪ್ರತಿ ಶಸ್ತ್ರ ಚಿಕಿತ್ಸೆಗೆ 15,000 ರೂ.ಗಳ ಅನುದಾನದಂತೆ. ಎಲ್ಲ ಜಿಲ್ಲೆ ಹಾಗೂ ತಾಲ್ಲೂಕುಗಳಿಗೆ ಬಿಡುಗಡೆ ಮಾಡಲು, ಒಟ್ಟು 52 ಕೋಟಿ ರೂ.ಗಳ ಅನುದಾನ ಬಂದಿತ್ತು. 2005ರ ಮಾರ್ಚ್ 31ರವರೆಗೆ ಅವರ ವಿತರಣೆ ಮಾಡದೆ ಕೊನೆಗೆ, ಇಡೀ ಹಣವನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ವರ್ಗಾಯಿಸಿ ಅದರಲ್ಲಿ ಪರ್ಸೆಂಟೇಜ್ ಗುಂಜಿದ್ದರು. ಆದಿನ ಅಂಗವಿಕಲರ ನಿರ್ದೇಶನಾಲಯದ ನಿ(ದ್ರೇ)ರ್ದೇಶಕರ ಶ್ರೀಮಾನ್ ವೇದ ಮೂರ್ತಿ ಎಂಬ ಪೂಜಾರಿಗಳು ಈ ನತದೃಷ್ಟ ಅಂಗವಿಕಲ ಕಂದಮ್ಮಗಳು, ಹಳ್ಳಿಗಳಲ್ಲಿ ಪರಿತಪಿಸುತ್ತಾ ಗೃಹ ಆಧಾರಿತ ಶಿಕ್ಷಣದ ಕಪಟ ನಾಟಕಕ್ಕೆ ಆಹಾರವಾಗಿ ನರಳುತ್ತಿದ್ದಾರೆ.

ಇನ್ನು ಗೃಹ ಆಧಾರಿತ ಶಿಕ್ಷಣದ ಇತರ ಪಾತ್ರದಾರಿಗಳಾದ ಅಂಧತ್ವವುಳ್ಳ, ಶ್ರವಣದೋಷವುಳ್ಳ, ಬುದ್ಧಿಮಾಂದ್ಯತೆಯುಳ್ಳ ಮಕ್ಕಳಿಗೆ ಶಾಲೆಗೆ ಬರಲಾಗದ್ದು ಯಾಕೆ? ಎಂಬುದನ್ನು ಅಧಿಕಾರಿ ಎನ್.ಜಿ.ಓ ಬಕಾಸುರರೇ ವಿವರಿಸಬೇಕು. ಅವರನ್ನು ಸಮನ್ವಯಗೊಳಿಸಲಾರದ್ದು ಅದೆಂತಹ ಸಮನ್ವಯ ಶಿಕ್ಷಣ?

ಪ್ರಮಾಣಿಕ ಕಾಳಜಿ - ಅಧ್ಯಯನ ಅಗತ್ಯ

ವಿಶೇಷ ಮಕ್ಕಳ ಶಿಕ್ಷಣದ ಸವಾಲುಗಳು ಗಂಭೀರವಾಗಿದ್ದು, ಆ ಸವಾಲುಗಳನ್ನೆದುರಿಸಲು, ಮುಕ್ತ ಮನಸ್ಸಿನ ಪ್ರಾಮಾಣಿಕ ಕಾಳಜಿ, ಗಂಭೀರ ಅಧ್ಯಯನ ಅಗತ್ಯವಿದೆ. ಅಂತಹ ವಾತಾವರಣವಂತೂ ಸರ್ಕಾರಗಳ ಧೋರಣೆಯಲ್ಲಿ ಕಂಡುಬರುತ್ತಿಲ್ಲವೆಂದು ವಿಷಾದದಿಂದಲೇ ಹೇಳಬೇಕಾಗಿದೆ.

ಈ ದಿಶೆಯಲ್ಲಿ ಬೆರಳೆಣಿಕೆಯ, ಕೆಲವು, ಎನ್.ಜಿ.ಓ.ಗಳು ನಡೆಸುತ್ತಿರುವ ವಿಶೇಷ ಶಾಲೆಗಳಲ್ಲಿ ಪ್ರಾಮಾಣಿಕ ಪರಿಶ್ರಮ, ಕಂಡುಬರುತ್ತದೆ. ಇದರೊಂದಿಗೆ ಆ ಮಕ್ಕಳ, ಪಾಲಕರು (ಸಂಘ, ಪೆರೆಂಟ್ಸ್ ಅಸೋಸಿಯೇಷನ್) ರಚಿಸಿಕೊಂಡು, ಈ ವಿಶೇಷ ಶಾಲೆಗಳ ಪ್ರಯತ್ನದಲ್ಲಿ ಕೈಜೋಡಿಸಿದ್ದು ನಿರೀಕ್ಷಿತ ಪರಿಣಾಮ ಕಂಡುಬರಲು ಸಾಧ್ಯವಾಗಿದೆ. ಆದರೆ ಇಂತಹ ಎನ್‌ಜಿಓ ಆಶ್ರಯದ ಶಾಲೆ ಅಥವಾ ಪಾಲಕರ ಸಂಘಗಳು ಕೇವಲ ಬೃಹತ್ ನಗರಗಳಿಗೆ ಮಾತ್ರ ಸೀಮಿತವಾಗಿವೆ.

ಸರ್ಕಾರ ವಿಶೇಷ ಶಾಲೆಗಳನ್ನು ಪ್ರಾರಂಭಿಸದೇ ಕೇವಲ ಬೂಟಾಟಿಕೆ ಮಾಡುತ್ತಾ ನಡೆದಲ್ಲಿ ಜನರಿಂದ, ಅಂಗವಿಕಲರ ಸಂಘಗಳಿಂದ ದೊಡ್ಡಮಟ್ಟದ ಪ್ರತಿಭಟನೆಯನ್ನು ಹೋರಾಟವನ್ನು ಎದುರಿಸಬೇಕಾಗುತ್ತದೆ. ಈ ಹೋರಾಟ ರೂಪಿಸುವತ್ತ ಪರಿಶ್ರಮಿಸದೇ ಅಂಗವಿಕಲರ ಒಕ್ಕೂಟಗಳೂ ಹಾಗೂ ಪಾಲಕರ ಸಂಘಗಳೊಂದಿಗೆ ಕೈಜೋಡಿಸದೆ ಐಇಡಿಸಿ ಶಿಕ್ಷಕರ ಜ್ವಲಂತ ಸಮಸ್ಯೆಗೆ ವಿಮೋಚನೆಯ ದಾರಿ ಸಿಗಲಾರದು.

ಈ ದಿಶೆಯಲ್ಲಿ ಅಂಗವಿಕಲರ ಸಂಘಟನೆಗಳು ಪಾಲಕರ ಸಂಘಟನೆಗಳು ಶಿಕ್ಷಕರ ಸಂಘಟನೆಗಳು, ಕೊನೆಗಾಣದ ಬಾಳಿನ ಗೋಳಿಗೆ ಹೋರಾಟವೇ ದಾರಿ ಎಂಬ ಸತ್ಯವನ್ನರಿತು. ದೃಡ ಹೆಜ್ಜೆಗಳನ್ನಿಟ್ಟು ಮುನ್ನಡೆಯಬೇಕಿದೆ.

ಈ ದಿಶೆಯಲ್ಲಿ ಐಇಡಿಸಿ ಶಿಕ್ಷಕರ ರಾಜ್ಯ ಒಕ್ಕೂಟ, ತನ್ನ ಹೊಸಪೇಟೆ, ಸಮಾವೇಶದಲ್ಲಿ ಐಇಡಿ, ಗೃಹ ಆಧಾರಿತ, ವಿಶೇಷ ಶಾಲೆ, ಅಂಗವಿಕಲರ ಸಾಧನ ಸಲಕರಣೆ, ಅಡೆತಡೆರಹಿತ ವಾತಾವರಣ ಇತ್ಯಾದಿ ಸವಾಲುಗಳನ್ನೆದುರಿಸಲು, ಒಂದು ಸಮಗ್ರವಾದ ಅಂಗವಿಕಲರ ಶಿಕ್ಷಣ ನಿರ್ದೇಶನಾಲಯ ಆರಂಭಿಸುವತ್ತ ಸರಕಾರದ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಾಗಿ ಒತ್ತಾಯಿಸುವತ್ತ ತನ್ನ ದೂರದೃಷ್ಟಿಯ ಸಲಹೆಯನ್ನು ಸರ್ಕಾರದ ಮುಂದಿಡಲು ಸರ್ಕಾರದ ಪಾಲಿಸಿಯ ಮೇಲೆ ಪ್ರಭಾವ ಬೀರಲು ನಿರ್ಣಯ ಕೈಗೊಂಡಿದೆ. ಶಿಕ್ಷಕರ ಸಂಘದ ಈ ಸಕಾಲಿಕ ಬೇಡಿಕೆಗೆ ಪಾಲಕರ ಹಾಗೂ ಅಂಗವಿಕಲರ ಒಕ್ಕೂಟಗಳು ಪೂರಕವಾಗಿ ಸ್ಪಂದಿಸಿ ಜಂಟೀ ಹೋರಾಟ ರೂಪಿಸುವತ್ತ ಗಂಭೀರವಾಗಿ ಪ್ರಯತ್ನಿಸಬೇಕಿದೆ.

ಆಗ ಮಾತ್ರ ಗೊಂದಲದ ಗೂಡಾದ ಅಂಗವಿಕಲರ ಶಿಕ್ಷಣ ನೀತಿ, ಸರಿದಾರಿಗೆ ಬರಲು ಸಾಧ್ಯ. ಶಿಕ್ಷಣವಂಚಿತ ಅಂಗವಿಕಲ ಮಕ್ಕಳು, ಶಿಕ್ಷಣ ಪಡೆದು ಸಾಮಾಜಿಕ ಮುಖ್ಯವಾಹಿನಿಯತ್ತ ದಾಪುಗಾಲಿಕ್ಕಲೀ ಎಂಬ ಪಾಲಕರ ಕನಸು ನನಸಾಗಲು ಸಾಧ್ಯ.

ಜಗದಗಲ

ಶರತ್‌ಚಂದ್ರ

ನೇಪಾಳದಲ್ಲಿ ಪುನಃ ರಾಜಕೀಯ ಬಿಕ್ಕಟ್ಟು

ಅಧ್ಯಕ್ಷೀಯ ಚುನಾವಣೆಯಲ್ಲಿ ಮಾವೋವಾದಿ ಅಭ್ಯರ್ಥಿ ಎರಡನೇ ಸುತ್ತಿನಲ್ಲಿ ಸೋತು, ನೇಪಾಳೀ ಕಾಂಗ್ರೆಸ್ ನ ರಾಮ್ ಬರನ್ ಯಾದವ್ ಆಯ್ಕೆಯಾಗಿದ್ದು ನೇಪಾಳದಲ್ಲಿ ಹೊಸ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಹಿಂದುಳಿದ ಮಾಧೇಸಿ ಜನಾಂಗಕ್ಕೆ ಸೇರಿದ್ದ ಯಾದವ್ ಅಧ್ಯಕ್ಷರಾಗಿ ಆಯ್ಕೆ ಆದದ್ದು, ನೇಪಾಳದ ಯುವ ಪ್ರಜಾಪ್ರಭುತ್ವಕ್ಕೆ ಹೆಮ್ಮೆಯ ಸಂಗತಿ ಆಗಬೇಕಿತ್ತು. ಆದರೆ ನೇಪಾಳೀ ಕಾಂಗ್ರೆಸ್ ಯಾದವ್ ರನ್ನು ಅಭ್ಯರ್ಥಿ ಮಾಡಿದ ರೀತಿ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದೆ. ಮೊದಲ ಸುತ್ತಿನಲ್ಲಿ ಮಾವೋವಾದಿ ಅಭ್ಯರ್ಥಿ ಬಹುಮತ ಪಡೆದಿದ್ದು, ನಿಚ್ಚಳ ಬಹುಮತ ಪಡೆಯದ್ದರಿಂದ ಎರಡನೇ ಸುತ್ತು ಅಗತ್ಯವಾಗಿತ್ತು. ನೇಪಾಳೀ ಕಾಂಗ್ರೆಸ್ ಮಾದೇಸಿ ಅಭ್ಯರ್ಥಿ ನಿಲ್ಲಿಸಿ, ಮಾದೇಸೀ ಜನಾಧಿಕಾರ ಫೋರಂ ಪಕ್ಷಕ್ಕೆ ಉಪಾಧ್ಯಕ್ಷ ಪದವಿ ಕೊಟ್ಟು ಆ ಪಕ್ಷದ ಬೆಂಬಲ ಗಳಿಸಿತು. ಆ ಮೂಲಕ



ಮಾವೋವಾದಿಗಳನ್ನು ಒಂಟಿಯಾಗಿಸಿ ಸೋಲಿಸುವುದು ಸಾಧ್ಯವಾಯಿತು. ಮಾದೇಸಿ ಜನಾಧಿಕಾರ ಫೋರಂ ನ ಪರಮಾನಂದ ಝಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ, ಪ್ರದಾನ ಮಂತ್ರಿ, ಸಂವೈಧಾನಿಕ ಸಭೆಯ ಸ್ಪೀಕರ್ - ಈ ನಾಲ್ಕು ಹುದ್ದೆಗಳನ್ನು ನಾಲ್ಕು ಪ್ರಮುಖ ಪಕ್ಷಗಳು ಹಂಚಿಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಆದರೆ ನಿರ್ದಿಷ್ಟ ಅಭ್ಯರ್ಥಿಗಳ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಸಹಮತ ಮುರಿದು ಬಿದ್ದು ಈಗಿನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾವೋವಾದಿಗಳು ತಮ್ಮನ್ನು ಇತರ ಮೂರು ಪಕ್ಷಗಳು ಸೇರಿ ಒಂಟಿ ಮಾಡುವ ಪ್ರಯತ್ನ ಮಾಡುವುದಾದರೆ, ತಾವು ಹೊಸ ಸರ್ಕಾರ ರಚಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದು ಹಿಂದಿನ ಬಾಗಿಲಿಂದ ಪ್ರಧಾನಿ ಪಟ್ಟ ಪಡೆಯುವ ಪ್ರಯತ್ನ ಎಂದು ಮಾವೋವಾದಿಗಳು ನೇಪಾಳೀ ಕಾಂಗ್ರೆಸನ್ನು ಆಪಾದಿಸಿದ್ದಾರೆ. ಮಾವೋವಾದಿಗಳನ್ನು ಹೊರಗಿಟ್ಟು (ಅಥವಾ ಅವ[ರ] ಸಹಕಾರವಿಲ್ಲದೆ) ಸರ್ಕಾರ ನಡೆಸುವುದು ಅಥವಾ ಸಂವಿಧಾನ ರಚನೆ ಮಾಡುವುದು ಪ್ರಜಾಪ್ರಭುತ್ವ[ಕ್ಕೆ] ಪೂರಕವೂ ಅಲ್ಲ. ಬಹುಶಃ ಸಾಧ್ಯವೂ ಇಲ್ಲ. ಇದನ[್ನು] ಮನಗಂಡು ಎಲ್ಲಾ ಪಕ್ಷಗಳು ಈ ಬಿಕ್ಕಟ[್ಟು] ಪರಿಹರಿಸುವ ದಿಕ್ಕಿನಲ್ಲಿ ಮಾತುಕತೆ ನಡೆಸಿವೆ.

ಮಂಡೇಲಾ 90 ನಾಟೌಟ್ !

ದಕ್ಷಿಣ ಆಫ್ರಿಕಾದ ವರ್ಣಭೇಧದ ವಿರುದ್ಧ ಹೋರಾಟದಲ್ಲಿ ದಂತಕಥೆಯಾದ ನೆಲ್ಸನ್ ಮಂಡೇಲಾಗೆ 90 ರ ಹರೆಯ. 27 ವರ್ಷಗಳ ದೀರ್ಘಕಾಲ ರಾಬ್ಬಿನ್ ದ್ವೀಪದ ಸೆರೆಮನೆಯಲ್ಲಿ ಕಠಿಣ ಶಿಕ್ಷೆಗೆ ಒಳಗಾಗಿದ್ದ ಅವರು 90 ರ ಹರೆಯದಲ್ಲೂ ಆರೋಗ್ಯವಾಗಿರುವುದು ಆಶ್ಚರ್ಯದ ಸಂಗತಿ. ವರ್ಣಬೇಧದ ಸರ್ಕಾರದ



ವಿರುದ್ಧ ದೀರ್ಘ ಗೆರಿಲ್ಲಾ ಹೋರಾಟ ಮತ್ತು ಶಾಂತಿ ಮಾತುಕತೆ ಎರಡರಲ್ಲೂ ಅವರ ಪಾತ್ರ ಮಹತ್ವದ್ದಾಗಿತ್ತು. ಬಿಡುಗಡೆ ನಂತರ ಮೊದಲ ಸಂದಿಗ್ಧ ಅವಧಿಯಲ್ಲಿ 5 ವರ್ಷಗಳ ಕಾಲ ದೇಶದ ನಾಯಕತ್ವವನ್ನು ಸಮರ್ಥವಾಗಿ ನಿರ್ವಹಿಸಿದ ಮಂಡೇಲಾ, ಸ್ವಯಂ ಸ್ಫೂರ್ತಿಯಾಗಿ ನಿವೃತ್ತರಾದ ಅಪರೂಪದ ಹಿರಿಯ ಜಾಗತಿಕ ನಾಯಕ.

ಕಳೆದ ವಾರ ದಕ್ಷಿಣ ಆಫ್ರಿಕಾ ಮತ್ತು ಜಗತ್ತಿನ ಹಲವು ಕಡೆ ಮಂಡೇಲಾಗೆ 90 ನೇ ಹುಟ್ಟು ಹಬ್ಬವನ್ನು ವಿಶಿಷ್ಟ ಮತ್ತು ವೈವಿಧ್ಯಮಯ ವಾಗಿ ಆಚರಿಸಲಾಯಿತು. ಮಂಡೇಲಾ ಸೆಂಚುರಿ ಬಾರಿಸಿ ಸದಾ 21 ನೇ ಶತಮಾನದ ನಾಯಕರಿಗೆ ಮಾದರಿಯಾಗಲಿ ಮತ್ತು ಸ್ಫೂರ್ತಿ ಕೊಡುತ್ತಿರಲಿ.

ಯುಗೋಸ್ಲಾವಿಯಾ ಯುದ್ಧದ ಅಪರಾಧಿಗಳು ಯಾರು ?

ಸರ್ಬಿಯನ್ ಯುದ್ಧದ ಅಪರಾಧಿ ಎಂದು ಪಾಶ್ಚಿಮಾತ್ಯ ನಾಯಕ ಮತ್ತು ಅಂತರ್‍ರಾಷ್ಟ್ರೀಯ ಯುದ್ಧ ಅಪರಾಧಗಳ ಕೋರ್ಟಿನಿಂದ ಘೋಷಿಸಲ್ಪಟ್ಟ ಬೋಸ್ನಿಯನ್ ಸರ್ಬ ನಾಯಕ ರಾಡೊವನ್ ಕಾರ್ಡಾಜಿಕ್ ಅವರನ್ನು ಬಂಧಿಸಲಾಗಿದೆ. ಅವರ ಮೇಲೆ ಸರ್ಬಿಯನ್ ಯುದ್ಧದಲ್ಲಿ ಹಲವು ಯುದ್ಧ ಅಪರಾಧಗಳ ಆರೋಪ ಹೋರಿಸಲಾಗಿದೆ. ಅವರನ್ನು ಅಂತರ್‍ರಾಷ್ಟ್ರೀಯ ಯುದ್ಧ ಅಪರಾಧಗಳ ಕೋರ್ಟು ವಿಚಾರಣೆ ನಡೆಸಲಿದೆ.

ಆದರೆ ಸರ್ಬಿಯನ್ ಯುದ್ಧ ಯುಗೊಸ್ಲಾವಿಯನ್ ಅಂತಯುದ್ಧ ಭಾಗವಾಗಿತ್ತು. ಯುಗೊಸ್ಲಾವಿಯ ಅಂತರ್ಯುದ್ಧದಲ್ಲಿ ಅಮೆರಿಕ ಮತ್ತು ಯುರೋಪಿನ ದೊಡ್ಡ ಸಾಮ್ರಾಜ್ಯಶಾಹಿ ಶಕ್ತಿಗಳೂ ಭಾಗವಹಿಸಿದ್ದವು. ಸಣ್ಣ ದೇಶಗಳ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗಳಿಗೆ ತಿಲಾಂಜಲಿ ಕೊಟ್ಟು, 'ಮಾನವತಾ ಕಾರಣಗಳಿಗೆ ಮಧ್ಯಪ್ರವೇಶ ಮತ್ತು ಯುದ್ಧ' ಎಂಬ ಹೊಸ ಪರಿಕಲ್ಪನೆಯನ್ನು ಚಲಾವಣೆಗೆ ತಂದದ್ದು ಯುಗೊಸ್ಲಾವಿಯಾ ಅಂತರ್ಯುದ್ಧದಲ್ಲಿ. ಹಲವು ಜನಾಂಗ, ಧರ್ಮ, ಭಾಷೆಗಳ ಆಧಾರದ ಮೇಲೆ ಸಂಘಟಿತವಾಗಿದ್ದ ಮಿಲಿಟರಿ, ಅರೆ-ಮಿಲಿಟರಿ, ಭಯೋತ್ಪಾದಕ ಗುಂಪುಗಳಿಗೆ ನೇರ-ಪರೋಕ್ಷ ಮಿಲಿಟರಿ, ಇತರ ಸಂಪನ್ಮೂಲಗಳ ಬೆಂಬಲ ನೀಡಿದ್ದು ಅಮೆರಿಕನ್ ಮತ್ತು ಯುರೋಪಿಯನ್ ಸಾಮ್ರಾಜ್ಯಶಾಹಿ ದೇಶಗಳು.

ಹಲವು ಜನಾಂಗ, ಧರ್ಮ, ಭಾಷೆಗಳ ಸಂಕರಗಳ ದೇಶವಾಗಿದ್ದ ಸಮಾಜವಾದಿ ಯುಗೊಸ್ಲಾವಿಯಾವನ್ನು ವಿಚ್ಛಿದ್ರಗೊಳಿಸಿದ್ದು ಸಾಮ್ರಾಜ್ಯಶಾಹಿಯು ದೊಡ್ಡ 'ಸಾಧನೆ'. ಸಾಮ್ರಾಜ್ಯಶಾಹಿಯ ಮಸಲತ್ತಿನಲ್ಲಿ ಸಿಕ್ಕಿದ ಯುಗೊಸ್ಲಾವಿಯಾ, ಜನಾಂಗ, ಧರ್ಮ, ಭಾಷೆಗಳ ಆಧಾರದ ಮೇಲೆ ಅಂತರ್ಯುದ್ಧಗಳ ಗೂಡಾಯಿತು. ಹಲವು ಶತಮಾನಗಳ ಜನಾಂಗ, ಧರ್ಮ, ಭಾಷೆ, ಪ್ರದೇಶ ಆಧಾರಿತ ಪೂರ್ವಗ್ರಹ, ದ್ವೇಷಗಳನ್ನು ಹರಿಯಬಿಟ್ಟಾಗ ಸಾಮಾನ್ಯವಾಗಿ ಆಗುವಂತೆ ಅಗಾಧ ಕ್ರೌರ್ಯ, ಯಾದವೀ ಕಲಹ ಯುಗೊಸ್ಲಾವಿಯಾವನ್ನು ರಾಜಕೀಯವಾಗಿ ಮಾತ್ರವಲ್ಲ, ಇನ್ನೆಲ್ಲಾ ರೀತಿಯಲ್ಲೂ ಛಿದ್ರಗೊಳಿಸಿತು. ಹಲವು ಯುದ್ಧ ಅಪರಾಧಗಳಿಗೆ ಕಾರಣವಾಯಿತು. ಇಂತಹ ಯುದ್ಧ ಅಪರಾಧಗಳಿಗೆ ಯಾರು ಹೊಣೆ ಎಂಬ ವಿಚಾರಣೆ ನಡೆಸಿದರೆ ಅಮೆರಿಕ ಮತ್ತು ಯುರೋಪಿನ ಎಲ್ಲಾ ಪ್ರಮುಖ ಶಕ್ತಿಗಳು, ಯುಗೊಸ್ಲಾವಿಯಾದ ಎಲ್ಲಾ ರಾಜಕೀಯ ಶಕ್ತಿಗಳು ಭಾಗಿಗಳಾಗಿವೆ.

ಆದರೆ 'ಗೆದ್ದವರ ನ್ಯಾಯ'ದ ಆಧಾರದ ಮೇಲೆ ಮಾಜೀ ಕಮ್ಯುನಿಸ್ಟರೂ, ಸಮಾಜವಾದಿಗಳೂ ಮತ್ತು ಸರ್ಬಿಯನ್ನರನ್ನು ಮಾತ್ರ 'ಯುದ್ಧ ಅಪರಾಧಿ'ಗಳು ಎಂದು ಸಾಮ್ರಾಜ್ಯಶಾಹಿ ಗೂಬೆ ಕೂರಿಸುತ್ತಿವೆ. ಸರ್ಬಿಯನ್ ಸಮಾಜವಾದಿ ನಾಯಕ ಮಿಲೊಸೊವಿಕ್‌ರನ್ನು 'ಯುಧ್ಧ ಅಪರಾಧಿ' ಎಂದು ವಿಚಾರಣೆಗೆ ಗುರಿ ಮಾಡಿತ್ತು. ಅವರು ಮಾಡಿದ್ದ ದೊಡ್ಡ ಅಪರಾಧ ಎಂದರೆ ಜನಾಂಗ, ಧರ್ಮ, ಭಾಷೆಗಳ ಆಧಾರದ ಮೇಲೆ ಸಮಾಜವಾದಿ ಯುಗೊಸ್ಲಾವಿಯಾವನ್ನು ವಿಚ್ಛಿದ್ರಗೊಳಿಸುವ ಪ್ರಯತ್ನದ ವಿರುದ್ಧ ಪ್ರತಿರೋಧ ಒಡ್ಡಿದ್ದು.

ಯುಗೊಸ್ಲಾವಿಯಾದ ಸಮಗ್ರತೆ, ಐಕ್ಯತೆ, ಸೆಕ್ಯುಲರ್ ಮತ್ತು ಸಮಾಜವಾದಿ ವ್ಯವಸ್ಥೆ ಕಾಪಾಡುವ ಹೋರಾಟವನ್ನು, ದೇಶದ ಪ್ರಮುಖ ಜನಾಂಗವಾದ ಸರ್ಬಿಯನ್ ಜನಾಂಗದ ಹೋರಾಟ ಎಂದು ಪ್ರಚಾರ ಮಾಡಲಾಯಿತು. ಆ ದೇಶದ ಎಲ್ಲಾ ಅಲ್ಪಸಂಖ್ಯಾತರನ್ನು ದಮನ ಮಾಡುವ ಹೋರಾಟ ಎಂದು ಬಿಂಬಿಸಲಾಯಿತು. ಯುಗೊಸ್ಲಾವಿಯಾದಲ್ಲಿ ಸಾಮ್ರಾಜ್ಯಶಾಹಿ ಸೃಷ್ಟಿಸಿದ ವಿಶಿಷ್ಟ ಸಂದರ್ಭದಲ್ಲಿ, ಹಲವು ಬಾರಿ ಜನಾಂಗ, ಧರ್ಮ, ಭಾಷೆ, ಪ್ರದೇಶಗಳನ್ನು ಮೀರಿ ನಿಂತು ಸಮಾಜವಾದಿಗಳೂ ಅದರ ವಿರುದ್ಧ ಹೋರಾಡದೆ ಹೋದರು. ಜನಾಂಗ, ಧರ್ಮ, ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಸಮಾಜವಾದಿ ವ್ಯವಸ್ಥೆ ನಿರ್ವಹಿಸುವಲ್ಲಿದ್ದ ಕೆಲವು ನ್ಯೂನ್ಯತೆಗಳನ್ನು ಅತಿರಂಜಿತಗೊಳಿಸಿ ಅದರ ದುರ್ಬಳಕೆ ಮಾಡಲಾಯಿತು.

ಯುಗೊಸ್ಲಾವಿಯನ್ ಯುದ್ಧದ ನಿಜವಾದ ಅಪರಾಧಿಗಳು ಯಾರು ಎಂದು ಖಂಡಿತ ವಿಚಾರಣೆ ಅಗತ್ಯ. ಆದರೆ ಅದು ಒಂದು ಜನಾಂಗ, ಧರ್ಮ, ಭಾಷೆಯ ಜನರನ್ನು ಗುರಿ ಮಾಡಿದರೆ, ಅದು ಇನ್ನೊಂದು ಇನ್ನೂ ಭೀಕರ ಪ್ರತೀಕಾರ, ಯುದ್ಧ, ಯುದ್ಧ ಅಪರಾಧಗಳಿಗೆ ಕಾರಣವಾಗುತ್ತದೆ ಎಂಬುದು ಚಾರಿತ್ರಿಕ ಅನುಭವ. ಈ ಯುದ್ಧದ ನಿಜವಾದ ಅಪರಾಧಿಗಳು ಅಮೆರಿಕ ಮತ್ತು ನ್ಯಾಟೋ ಕೂಟ. ಅದೇ ಅಂತರ್‍ರಾಷ್ಟ್ರೀಯ ಯುದ್ಧ ಅಪರಾಧಗಳ ಕೋರ್ಟು, ಇನ್ನಷ್ಟು ಹೆಚ್ಚು ಸಾವು-ನೋವುಗಳಿಗೆ ಕಾರಣವಾದ ಅಫ್ಘಾನಿಸ್ತಾನ, ಇರಾಕ್ ಯುಧ್ಧದ ಅಪರಾಧಗಳ ಬಗ್ಗೆ ಯಾಕೆ ವಿಚಾರಣೆ ಮಾಡುವುದಿಲ್ಲ?

ಬ್ರಿಕ್ ದೇಶಗಳಿಂದ ವಿಶ್ವ ಬ್ಯಾಂಕ್-ಐಎಂಎಫ್ ಗೆ ಬದಲಿ ?

ಈಗ ವಿಶ್ವ ಬ್ಯಾಂಕ್-ಐಎಂಎಫ್ ಗೆ ಬದಲಿ ಬಗ್ಗೆ ಮಾತನಾಡುವುದು ಚವೇಜ್ ಮತ್ತು ಲ್ಯಾಟಿನ್ ಅಮೆರಿಕದ ಎಡಪಂಥೀಯ ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಜಪಾನಿನಲ್ಲಿ ಇತ್ತೀಚೆಗೆ ನಡೆದ ಜಿ-8 ಶೃಂಗ ಸಭೆಯ ಸಂದರ್ಭದಲ್ಲಿ ಬ್ರಿಕ್ (ಬ್ರೆಜಿಲ್-ರಶ್ಯಾ-ಇಂಡಿಯಾ- ಚೀನಾ) ದೇಶಗಳು ಮಹತ್ವದ ನಿರ್ಣಯವನ್ನು ಪ್ರಕಟಿಸಿದವು. ವಿಶ್ವ ಬ್ಯಾಂಕ್-ಐಎಂಎಫ್ ಗೆ ಬದಲಿಯಾಗಿ ಒಂದು ಹೊಸ ಅಂತರರಾಷ್ಟ್ರೀಯ ಆರ್ಥಿಕ ಸಂಘಟನೆ ಸ್ಥಾಪಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಇದೇ ವರ್ಷದಲ್ಲಿ ಇಂತಹ ಸಂಘಟನೆ ಸ್ಥಾಪಿಸುವತ್ತ ನಾಲ್ಕು ದೇಶದ ಆರ್ಥಿಕ ಮಂತ್ರಿಗಳು ಸದ್ಯದಲ್ಲೇ ಮಾಸ್ಕೋದಲ್ಲಿ ಸಭೆ ಸೇರಲಿದ್ದಾರೆ.

ಇದ್ದದ್ದು ಇದ್ದಾಂಗ...

ಉಚಿತ ವಿದ್ಯುತ್ ಕಷ್ಟ

"ಹತ್ತು ಅಶ್ವಶಕ್ತಿ ಕೃಷಿ ಪಂಪ್‌ಸೆಟ್‌ಗಳಿಗೆ ಆಗಸ್ಟ್ 1 ರಿಂದ ಉಚಿತ ವಿದ್ಯುತ್ ಯೋಜನೆ ಅನುಷ್ಠಾನಗೊಳ್ಳುವುದು ಕಷ್ಟ. ಶುಲ್ಕ ಬಾಕಿ ಉಳಿಸಿಕೊಂಡ ರೈತರ ಪಂಪ್‌ಸೆಟ್‌ಗಳನ್ನು ಉಚಿತ ವಿದ್ಯುತ್ ಯೋಜನೆಗೆ ಸೇರಿಸಿಕೊಳ್ಳಲಾಗುವುದು. ಈ ವಿಷಯದಲ್ಲಿ ರೈತರನ್ನು ವಿಭಜಿಸುವುದಿಲ್ಲ. ಹಳೇ ಬಾಕಿಯನ್ನು ಕುರಿತು ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ರಾಜ್ಯದಲ್ಲಿ 17.21 ಲಕ್ಷ ಐಪಿ ಸೆಟ್‌ಗಳಿವೆ. ಆ ಪೈಕಿ 2.21 ಲಕ್ಷ ಐಪಿ ಸೆಟ್‌ಗಳು ತೆರಿಗೆ ಪಾವತಿ ಮಾಡುವ ವರ್ಗದ ಮಾಲೀಕತ್ವದಲ್ಲಿವೆ. ಇವರಿಗೆ ಉಚಿತ ವಿದ್ಯುತ್ ಒದಗಿಸುವುದಿಲ್ಲ. ಇದುವರೆಗೆ ರಾಜ್ಯದಲ್ಲಿ ಶೇ.25.96 ರಷ್ಟು ಪಂಪ್‌ಸೆಟ್‌ಗಳ ಸಕ್ರಮದ ಬಗ್ಗೆಯೂ ಸದ್ಯಕ್ಕೆ ಯಾವುದೇ ತೀರ್ಮಾನವಾಗಿಲ್ಲ".

– ಈಶ್ವರಪ್ಪ

★

ವ್ಯತ್ಯಾಸ

"ಐಎಇಎಗೆ ಒಪ್ಪಿಸಿರುವ ಸುರಕ್ಷತಾ ನಿಯಮಗಳ ಕರಡು ಪತ್ರವು ಭಾರತವನ್ನು ಅಣ್ವಸ್ತ್ರ ಹೊಂದಿರದ ರಾಷ್ಟ್ರವೆಂದು ವಿವರಿಸುತ್ತದೆ. ಆದರೆ ಚೀನಾ ಅಣ್ವಸ್ತ್ರ ರಾಷ್ಟ್ರ. ಹಾಗಾಗಿ ಎರಡು ರಾಷ್ಟ್ರಗಳನ್ನು ಹೋಲಿಸುವ ಮೂಲಕ ವಿತ್ತ ಸಚಿವ ಚಿದಂಬರಂ ದಾರಿ ತಪ್ಪಿಸುತ್ತಿದ್ದಾರೆ."

– ಸೀತಾರಾಮ ಯೆಚೂರಿ, ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರು

★

ಸವಾರಿ ಶುರು....

"ಯುಪಿಎ ಸರ್ಕಾರ ಬಹುಮತ ಸಾಬೀತು ಮಾಡಿದ್ದಕ್ಕಿಂತ ಭಾರತದ ಮೇಲೆ ಅಮೇರಿಕಾ ಸವಾರಿ ಎಲ್ಲಿ ಶುರು ಆಗುತ್ತದೋ ಎಂಬ ಆತಂಕ ಕಾಡುತ್ತಿದೆ"

– ಎ.ಎನ್.ಯಲ್ಲಪ್ಪರೆಡ್ಡಿ, ಪರಿಸರವಾದಿಗಳು

★

"ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿದ್ದೇನೆ. ದೇವೇಗೌಡರು ಕಾಂಗ್ರೆಸ್ ಒಟ್ಟಿಗೆ ಜೋಡಿಸಿದ್ದರೆ ನನ್ನ ಕ್ಷೇತ್ರವಾದ ಚಾಮರಾಜನಗರದಲ್ಲಿ ನನಗೆ ಅನುಕೂಲವಾಗುತ್ತಿತ್ತು. ಜೊತೆಗೆ ಕೇಂದ್ರದಲ್ಲಿ ಸಚಿವನಾಗುವ ಅವಕಾಶವೂ ನನಗೆ ಸಿಗುತ್ತಿತ್ತು. ದೇವೇಗೌಡರ ನಡೆ ಇದೆಲ್ಲ ಅವಕಾಶ ತಪ್ಪಿಸಿತು. ನನ್ನ ಆತ್ಮಸಾಕ್ಷಿ, ದೇಶದ ಹಿತ ಹಾಗೂ ನನ್ನ ಭವಿಷ್ಯದ ದೃಷ್ಟಿಯಿಂದ ಯುಪಿಎ ಪರವಾಗಿ ಮತ ಚಲಾಯಿಸಿದೆ."

–ಶಿವಣ್ಣ, ಚಾಮರಾಜನಗರ ಕ್ಷೇತ್ರದ ಜೆಡಿ(ಎಸ್) ಸಂಸದ

★

"ದೇಶದ ವಿದೇಶಾಂಗ ನೀತಿಯನ್ನು ಯುಪಿಎ ಹೊರ ಗುತ್ತಿಗೆ ನೀಡುತ್ತಿದೆ. ಅಮೇರಿಕಾದ ತೊಡೆಯ ಮೇಲೆ ಕುಳಿತು ಕೆಲಸ ಸಾಧಿಸಬಹುದು ಎಂಬುದು ಸರ್ಕಾರದ ಭ್ರಮೆ"

–ಮಹಮದ್ ಸಲೀಂ, ಸಿಪಿಐ(ಎಂ) ಸಂಸದರು

★

ಒಪ್ಪಂದ

"ಉತ್ತರ ಅಮೇರಿಕಾ ಸಾಮ್ರಾಜ್ಯವು ವೆನೆಜುವೆಲಾರ ಮೇಲೆ ಆಕ್ರಮಣ ನಡೆಸಿ ಅದನ್ನು ದುರ್ಬಲಗೊಳಿಸಬೇಕೆಂದು ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ವೆನೆಜುವೆಲಾ ರಷ್ಯಾದ ಜೊತೆ ಹೊಸ ಶಸ್ತ್ರ ಒಪ್ಪಂದವೊಂದಕ್ಕೆ ಮುಂದಾಗಿದೆ."

– ಚವೇಜ್, ವೆನೆಜುವೆಲಾ ಅಧ್ಯಕ್ಷರು

★

ದುಃಖದ ದಿನ

"ಭಾರತದ ಹಿತಾಸಕ್ತಿಗೆ ವಿರುದ್ಧವಾಗಿರುವ ಅಣು ಒಪ್ಪಂದಕ್ಕಾಗಿ ಎಲ್ಲ ನೀತಿ ಸಂಹಿತೆಗಳನ್ನು ಬಲಿ ನೀಡಿದ ಈ ದಿನ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದುಃಖದ ದಿನ"

– ಪ್ರಕಾಶ್‌ಕಾರಟ್, ಪ್ರಧಾನ ಕಾರ್ಯದರ್ಶಿ, ಸಿಪಿಐ(ಎಂ)

★

ಅಲ್ಪಮತವಿದ್ದರೂ

"ಅಣು ಒಪ್ಪಂದವನ್ನು ಪೂರ್ಣಗೊಳಿಸಲು ತಾನು ಬದ್ಧವಾಗಿದ್ದು, ದಿಲ್ಲಿಯಲ್ಲಿ ಅಲ್ಪಮತದ ಸರ್ಕಾರವಿದ್ದರೂ ಒಪ್ಪಂದ ಪ್ರಕ್ರಿಯೆ ಮುಂದುವರೆಸುವೆವು. ಅಲ್ಪಮತದ ಸರ್ಕಾರಗಳು ಜಗತ್ತಿನ ನಾನಾ ಕಡೆ ಅಧಿಕಾರದಲ್ಲಿವೆ. ಅವುಗಳ ಜೊತೆ ವ್ಯವಹಾರ ನಡೆಸುವುದರಲ್ಲಿ ತಪ್ಪಿಲ್ಲ. ಮತ್ತೆ ಚುನಾವಣೆ ನಡೆದು ಜನಪ್ರಿಯ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಒಪ್ಪಂದವನ್ನು ಕೈಬಿಡುತ್ತೇನೆ ಎಂದು ಅಮೇರಿಕಾ ಹೇಳುವುದಿಲ್ಲ. ಅಣು ಒಪ್ಪಂದ ಪೂರ್ಣಗೊಳಿಸಲು ಅಮೇರಿಕಾ ಪ್ರಯತ್ನಿಸಲಿದೆ."

–ಮಾರ್ಕ್ ಬೌಷರ್, ದಕ್ಷಿಣ ಹಾಗೂ ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ, ಯುಪಿಎ ಸರ್ಕಾರಕ್ಕೆ ಬಹುಮತ ಸಿಗುವ ಮುಂಚೆ ಹೇಳಿದ್ದು

★

ಇಲ್ಲಿ ರಹಸ್ಯ-ಅಲ್ಲಿ ಬಹಿರಂಗ

"...... ಅಮೇರಿಕಾ ಯಾವುದೇ ದೇಶದ ಜನತೆಗೆ ನಾಗರೀಕ ಅಣುಶಕ್ತಿಯಂಥ ಒಪ್ಪಂದವನ್ನು ಮಾಡಿಕೊಳ್ಳಬೇಕಿದ್ದರೆ ತನ್ನ ಕಾಂಗ್ರೆಸ್‌ನಲ್ಲಿ ಮಸೂದೆಯನ್ನಾಗಿ ಮಂಡಿಸಿ ಚರ್ಚಿಸುತ್ತದೆ. ಈ ಮಸೂದೆಯನ್ನು ಕಾಯ್ದೆಯಾಗಿಸಿಕೊಂಡ ನಂತರ ಅದು ಮುಂದುವರಿಯುತ್ತದೆ. ಭಾರತದ ಜತೆಗಿನ 123 ಒಪ್ಪಂದ ಕೂಡಾ ಹೀಗೆ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ರೂಪುಗೊಂಡಿತು. ಆದರೆ ಭಾರತದಲ್ಲಿ ನಡೆದದ್ದು ಇದಕ್ಕೆ ನೇರ ವಿರುದ್ಧದ ಕ್ರಿಯೆ. ಈಗ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿಯೊಂದಿಗೆ ಮಾಡಿಕೊಳ್ಳುವ ಕರಾರಿನ ಕರಡನ್ನು ಭಾರತ ಸರ್ಕಾರದ ಸಂಸತ್ತಿನ ಮುಂದಿಡುತ್ತಿಲ್ಲ. ಪ್ರಜಾಪ್ರಭುತ್ವದ ಸರ್ವೋನ್ನತ ಸಂಸ್ಥೆಯ ಸದಸ್ಯರೂ ನೋಡಬಾರದು. ಈ ಒಪ್ಪಂದವನ್ನು ಅಂತರ ರಾಷ್ಟ್ರೀಯ ಅಣು ಶಕ್ತಿ ಏಜೆನ್ಸಿಯ ಸದಸ್ಯರಾಗಿರುವ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ನೋಡುತ್ತಾರೆ. ಭಾರತದಲ್ಲಿ ರಹಸ್ಯವಾಗಿಯಷ್ಟೇ ಇರಬೇಕಾದುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗಗೊಳ್ಳಬಹುದಾದ ಕ್ರಿಯೆಯೇ ಪ್ರಜಾಪ್ರಭುತ್ವದ ಅಣಕವಲ್ಲವೇ...?

–ಉದಯವಾಣಿ, ಸಂಪಾದಕೀಯದಿಂದ

★

ಬ್ರಾಹ್ಮಣ ಸಮುದಾಯದ 'ವಿಶೇಷ ಶಕ್ತಿ'

"ಸಮಾಜದಲ್ಲಿ. ಮೌಲ್ಯ, ಆದರ್ಶ ಕಳೆಗುಂದುತ್ತಿರುವ ಹೊತ್ತಿನಲ್ಲಿ ಅದನ್ನು ಪುನರ್‌ಸ್ಥಾಪಿಸುವ ಹೊಣೆಗಾರಿಕೆಯನ್ನು ಬ್ರಾಹ್ಮಣ ಸಮುದಾಯ ಹೊರಬೇಕಿದೆ. ರಾಜ್ಯ-ರಾಷ್ಟ್ರ ರಾಜಕಾರಣ ಗಮನಿಸಿದರೆ ಯಾರೂ ಸಮಾಧಾನಪಡುವ ಸ್ಥಿತಿಯಲ್ಲಿಲ್ಲ. ಕಾರ್ಯಾಂಗ, ನ್ಯಾಯಾಂಗ ಹಾಗೂ ನಮ್ಮನ್ನು ತಿದ್ದಬಹುದಾದ ಪತ್ರಿಕಾರಂಗದ ಸ್ಥಿತಿಯ ಬಗ್ಗೆ ಯಾರೂ ಸಮಾಧಾನವಾಗಿರಲಾರರು. ಇದನ್ನು ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸುವ ಕೆಲಸವನ್ನು ಬ್ರಾಹ್ಮಣ ಸಮಾಜ ಮಾತ್ರ ಮಾಡಬಲ್ಲದು. ನಮ್ಮ ಸಮುದಾಯ ಇದಕ್ಕೆ ಮನಸ್ಸು ಮಾಡಬೇಕು.

ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ನಾವು ಎದೆಗುಂದಬೇಕಿಲ್ಲ. ಗಾಯಿತ್ರಿಯನ್ನು ನಂಬಿರುವ ನಮಗೆ ವಿಶೇಷ ಶಕ್ತಿಯಿದೆ. ಸಂಸ್ಕಾರವಂತ ಗುಣವನ್ನು ಅದು ಪ್ರಕಟಿಸಲಿದ್ದು, ನಮ್ಮತನವನ್ನು ನಾವು ಜಾಗೃತಗೊಳಿಸಿಕೊಳ್ಳುವ ಕೆಲಸ ಮಾಡಬೇಕಿದೆ....

ಬ್ರಾಹ್ಮಣ ಸಮುದಾಯ ಅಪೇಕ್ಷಿಸುವ ಎಲ್ಲವನ್ನೂ ಈಡೇರಿಸುವ ಭರವಸೆಯನ್ನು ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಸೂಚಿಸಿದ್ದಾರೆ...."

–ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಪ್ರ ಸಚಿವರುಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ,

★

ವ್ಯಾಮೋಹ

"........ ಯುಪಿಎ ಬಹುಮತ ಸಾಬೀತಾದ ಬೆನ್ನಿಗೇ ಸ್ಪೀಕರ್ ಹುದ್ದೆಯಿಂದ ಚಟರ್ಜಿ ಕೆಳಗಿಳಿದಿದ್ದರೆ ಅದು ಅವರಿಗೆ ಇನ್ನೂ ಹೆಚ್ಚು ಗೌರವವನ್ನು ತಂದುಕೊಡುತ್ತಿತ್ತು. ಆದರೆ ದುರದೃಷ್ಟವಶಾತ್ ಹಾಗಾಗಲಿಲ್ಲ. ರಾಜಕೀಯ ಜೀವನದ ಮುಸ್ಸಂಜೆಯಲ್ಲಿ ಚಟರ್ಜಿಗೆ ಕುರ್ಚಿಯ ವ್ಯಾಮೋಹ ಅಂಟಿಕೊಂಡು ಬಿಟ್ಟಿತು...."

'ವಾರ್ತಾಭಾರತ' ಸಂಪಾಕೀಯದಿಂದ

ಕಾಮಾಲೆ ಲಸಿಕೆ....

ಪುಟ 11 ರಿಂದ

ಪ್ರಚಾರ(ಬಹುರಾಷ್ಟ್ರೀಯ ಕಂಪನಿ) ಈ ಕಂಪನಿಯು ಒಂದು ರಾಷ್ಟ್ರೀಯ ಕಾರ್ಯಾಗಾರ ಮಾಡಿ ಅದರಲ್ಲಿ 'ಭಾರತದಲ್ಲಿ ಹೆಪಟೈಟಿಸ್' 'ಬಿ' ಎಂಬ ಪುಸ್ತಕವನ್ನು ಹೊರತಂದಿದೆ. ಈ ಪುಸ್ತಕದಲ್ಲಿ ಭಾರತದಲ್ಲಿ ಹೆಪಟೈಟಿಸ್ ಶೇ.4.7 ಎಂದು ನಮೂದಿಸಲಾಗಿದೆ. ಆದರೆ ಅದು 1.42 ಕ್ಕಿಂತ ಹೆಚ್ಚಿಲ್ಲ ಎಂದು ಅಂದಾಜು ಮಾಡಲಾಗಿದೆ. ಈ ವಿಷಯವನ್ನು ಸೂಕ್ತ ಅಧಿಕಾರಿಗಳಿಗೆ ತಿಳಿಸಿದರೂ ಸತ್ಯವನ್ನು ಒಪ್ಪಿಕೊಂಡಿಲ್ಲ. ಭಾರತದಲ್ಲಿ ಇತರೇ ಅಧ್ಯಯನಗಳು ಹೆಪಟೈಟಿಸ್ ಬಿ ಪ್ರಮಾಣ 2 ಕ್ಕಿಂತ ಕಡಿಮೆಯೆಂದು ಸಿದ್ಧಪಡಿಸಿದೆ.

ವೈದ್ಯ-ಬಹುರಾಷ್ಟ್ರೀಯ ಕಂಪನಿ -ಅಧಿಕಾರಿಗಳ ಕೂಟ ಇದೇ ತರಹದ ಹಲವಾರು ಅನಗತ್ಯ, ಅಪಾಯಕರ ಔಷಧಿಗಳು ಭಾರತದಲ್ಲಿ ದೊರೆಯುವಂತೆ ಮಾಡಿವೆ.

ಈ ಲಸಿಕೆ ದುಬಾರಿ, ಆದರ ಬೆಲೆ ಕಡಿಮೆ ಮಾಡಲು ಸಾಧ್ಯವೇ?

ಈಗ ಲಸಿಕೆಯನ್ನು ಚುಚ್ಚುಮದ್ದು ರೂಪದಲ್ಲಿ ಸ್ನಾಯುಗಳಲ್ಲಿ ಸೇರಿಸಲಾಗುತ್ತಿದೆ. ಅದರ ಬದಲು ಚರ್ಮದ ಪದರಿನಲ್ಲಿ (INTRA DERMAL) ಈ ಚುಚ್ಚು ಮದ್ದು ಹಾಕುವ ವಿಧಾನ ಭಾರತದಲ್ಲಿ ಫಲಕಾರಿಯಾಗಿದೆಯೆಂದು ಅಧ್ಯಯನಗಳು ತಿಳಿಸುತ್ತದೆ. ಈ ವಿಧಾನದಿಂದ ಉಪಯೋಗಿಸುವ ಲಸಿಕೆಯ ಪ್ರಮಾಣ ಶೇ.80 ರಷ್ಟು ಕಡಿಮೆಯಾಗುತ್ತದೆ. ಆದರೆ ಔಷಧಿ ಕಂಪನಿಗಳು ಈ ವಿಧಾನವನ್ನು ಪ್ರಚಾರ ಮಾಡುತ್ತಿಲ್ಲ ಹಾಗೂ ವೈದ್ಯರು ಈ ವಿಧಾನವನ್ನು ಅರಿಯದವರಾಗಿದ್ದಾರೆ. ಔಷಧಿ ನಿಯಂತ್ರಣ ಈ ವಿಧಾನವನ್ನು ಗುರುತಿಸಿ ಶಿಫಾರಸ್ಸು ಮಾಡಿದರು. ಔಷಧಿ ಕಂಪನಿಗಳು ಹಾಗೂ ವೈದ್ಯ ಸಮುದಾಯ ಈ ವಿಧಾನವನ್ನು ಅಳವಡಿಸುತ್ತಿಲ್ಲ.

ವೈದ್ಯಕೀಯ ವಿಷಯದಲ್ಲಿ ಲಾಭಕೋರ ನೀತಿಗೆ ಮಹತ್ವವುಂಟು, ಜನಾರೋಗ್ಯಕ್ಕಲ್ಲ. ಇದು ಖಾಸಗೀಕರಣ ನೀತಿಯ ಮೂಲ ಉದ್ದೇಶ. ಇದನ್ನು ಎಲ್ಲ ಹಂತದಲ್ಲಿ ವಿರೋಧಿಸದಿದ್ದರೆ, ಎಲ್ಲರಿಗೂ ಆರೋಗ್ಯ ಮರೀಚಿಕೆಯಾದಂತಲ್ಲವೇ?

○

ಸುದ್ದಿಬಿಂಬ ಇದು ವಿಜಯಕರ್ನಾಟಕದಲ್ಲಿಕಂಡ ಸುದ್ದಿ

ಉಲ್ಫಾ ಹೆಸರಿನಲ್ಲಿ ಒತ್ತೆ ಹಣ : ಬಿಜೆಪಿ ನಾಯಕನ ಸೆರೆ

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಕಾಂಗ್ರೆಸ್ ಸಂಸದರೊಬ್ಬರ ಬಳಿ 25 ಲಕ್ಷ ರೂ ಒತ್ತೆ ಹಣದ ಬೇಡಿಕೆಯಿಟ್ಟಿದ್ದ ಶಂಕಿತ ಉಲ್ಫಾ ಉಗ್ರ ಎನ್ನಲಾದ ಬಿಜೆಪಿ ನಾಯಕನನ್ನು ಪೋಲೀಸರು ಬಂಧಿಸಿದ್ದಾರೆ.

ನಿಷೇಧಿತ ಉಲ್ಫಾ ಸಂಘಟನೆಯ ಉಗ್ರಗಾಮಿ ಎನ್ನಲಾದ ರಂಜನ್ ಬಿಕಾಶ್ ಬಾರ್ಗೋಹೆನ್ ಆಲಿಯಾಸ್ ರಾಮೆನ್ ಬರೂವಾನನ್ನು ಅಸ್ಸಾಂನ ದುಬಿಯಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಅನ್ವರ್ ಹುಸೇನ್ ಅವರ ಮನೆಗೆ ಜುಲೈ 19 ರಂದು 25 ಲಕ್ಷಕ್ಕೂ ಹಣ ಪಡೆಯಲು ಬಂದ ಸಮಯದಲ್ಲಿ ಬಂಧಿಸಲಾಯಿತು. 2 ದಿನ ಈ ವಿಷಯವನ್ನು ಮುಚ್ಚಿಟ್ಟಿದ್ದ ಪೋಲೀಸರು ಸೋಮವಾರ ಬರೂವಾನನ್ನು ಬಂದಿ ಹಣ ಪಡೆಯಲು ಬಂದಿದ್ದಾಗ ಹುಸೇನ್ ನಿವಾಸದಿಂದ ಬಂಧಿಸಿರುವುದಾಗಿ ಹೇಳಿದ್ದಾರೆ.

○

ಅಣು ಒಪ್ಪಂದದ ಪರಿಣಾಮ

'ಅಲ್ಲಿ ಉದ್ಯೋಗ ಇಲ್ಲಿ ಇನ್ನಷ್ಟು ನಿರುದ್ಯೋಗ'

ಮೈಸೂರು ವಿಚಾರಸಂಕಿರಣದಲ್ಲಿ ಜಿ.ವಿ.ಎಸ್.

ದಿನಾಂಕ 20.07.2008 ರ ಭಾನುವಾರದಂದು ಸಿಪಿಐ(ಎಂ) ಮತ್ತು ಸಿಪಿಐ ನ ಜಿಲ್ಲಾ ಸಮಿತಿ ವತಿಯಿಂದ ನಗರದ ಗೋವರ್ಧನ್ ಹೋಟೆಲ್‌ನಲ್ಲಿ ಭಾರತ-ಅಮೇರಿಕಾದ ನಡುವಿನ ನಾಗರೀಕ ಪರಮಾಣು ಒಪ್ಪಂದ ವಿರೋಧಿಸಿ ವಿಚಾರ ಸಂಕಿರಣ ನಡೆಯಿತು.



ಈ ವಿಚಾರ ಸಂಕಿರಣಧಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಿಪಿಐ(ಎಂ) ನ ಮಾಜಿ ಶಾಸಕ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ.ಜಿ.ವಿ.ಶ್ರೀರಾಮರೆಡ್ಡಿಯವರು ಮಾತನಾಡಿ ಈ ಅಣು ಒಪ್ಪಂದ ಜಾರಿಯಾದರೆ ಸಂಪೂರ್ಣ ನಿಯಂತ್ರಣಾಧಿಕಾರ ಅಮೇರಿಕಾಕ್ಕೆ ಹೋಗುತ್ತದೆ. ಇಲ್ಲಿ ಯಾವಯಾವ ಬೆಳವಣಿಗೆಗಳು ನಡೆದಿವೆ ಎಂಬುದನ್ನು ಭಾರತ ಅಮೇರಿಕಾದ ಅಧ್ಯಕ್ಷನಿಗೆ ಪ್ರತಿ ವರ್ಷ ವರದಿ ನೀಡಬೇಕಾಗುತ್ತದೆ. ಅಲ್ಲದೆ ಈ ಒಪ್ಪಂದದ ಪ್ರಸ್ತಾವನೆಯಲ್ಲಿ ಕಾನೂನಿನ ಬದ್ಧತೆ ಇರುವುದಿಲ್ಲ. ಈ ಒಪ್ಪಂದದಿಂದ ಅಮೇರಿಕಾದ 10 ಲಕ್ಷ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲಿದೆ. ಅಂದರೆ, ಭಾರತದ ಹಣದಲ್ಲಿ ಅಮೇರಿಕಾದ ನಿರುದ್ಯೋಗಿಗಳು ಉದ್ಯೋಗ ಪಡೆಯುತ್ತಾರೆ. ಆದರೆ ಭಾರತಕ್ಕೆ ಅಂತಹ ಯಾವ ಅವಕಾಶಗಳು ಇಲ್ಲವೆಂದು ತಿಳಿಸಿದರು. ಭಾರತಕ್ಕೆ 2020 ರ ವೇಳೆಗೆ ಅಗತ್ಯವಿರುವ ಇಂಧನ ಪ್ರಮಾಣದಲ್ಲಿ ಶೇ.20 ರಷ್ಟು ಮಾತ್ರ ಈ ಅಣು ಒಪ್ಪಂದದಿಂದ ಪೂರೈಸಿಕೊಳ್ಳಬಹುದು. ಇದಕ್ಕಾಗಿ ಭಾರತ ರಿಯಾಕ್ಟರ್ ನಿರ್ಮಾಣ ಮಾಡಲು ಅಮೇರಿಕಾಗೆ ಒಂದು ಲಕ್ಷ ಕೋಟಿ ರೂ.ಗಳನ್ನು ನೀಡಬೇಕಾಗುತ್ತದೆ. ತಮ್ಮ ಜೀವನದ ಬಹುಪಾಲನ್ನು ಸಂಶೋಧನೆಯಲ್ಲೇ ಕಳೆದ ವಿಜ್ಞಾನಿಗಳ ಜೊತೆ ಚರ್ಚೆಗೆ ಸಿದ್ಧವಿಲ್ಲದ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಶಿಕ್ಷೆಯಾಗಿ ಜೈಲಿನಲ್ಲಿರುವ ಸಂಸದರೊಂದಿಗೆ ಮಾತುಕತೆ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳ ಹೊರಟು ಕೆಟ್ಟ ಸಂಪ್ರದಾಯವನ್ನು ಹುಟ್ಟು ಹಾಕಿದೆ. ಆದ್ದರಿಂದ, ಅಮೇರಿಕಾ ಜೊತೆಗಿನ ಪರಮಾಣು ಒಪ್ಪಂದವನ್ನು ಭಾರತ ತಿರಸ್ಕರಿಸಬೇಕು. ಕೇಂದ್ರ ಸರ್ಕಾರವು ಜನ ವಿರೋಧಿ ನೀತಿಯನ್ನು ಕೈಬಿಡಬೇಕೆಂದು ಈ ದೇಶದ ಜನತೆ ಉತ್ತಾಯಿಸಬೇಕೆಂದು ತಿಳಿಸಿದರು.

ನಂತರ ಸಿಪಿಐ ನ ರಾಜ್ಯಸಮಿತಿ ಸದಸ್ಯರಾದ ಕಾಂ.ಕೆ.ಎಸ್.ಪಾರ್ಥಸಾರಥಿಯವರು ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಪಾಶ್ಚಿಮಾತ್ಯ ರಾಷ್ಟಗಳು ಭಾರತಕ್ಕೆ ಯಾವುದೇ ತಂತ್ರಜ್ಞಾನವನ್ನೂ ಕೊಡದ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟ ಕಬ್ಬಿಣ ಮತ್ತು ಉಕ್ಕಿನ ತಂತ್ರಜ್ಞಾನವನ್ನು ನೀಡಿದ್ದರ ಪರಿಣಾಮವಾಗಿ ಕೈಗಾರಿಕೀಕರಣ ಸಾಧ್ಯವಾಯಿತು. ಇದರೊಂದಿಗೆ ದೇಶದ ಒಳಗಿನ ವಿಜ್ಞಾನಿಗಳನ್ನು ಬಳಸಿಕೊಂಡು ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ರಂಗಗಳಲ್ಲಿ ಸ್ವಯಂಸಾಧನೆಯನ್ನು ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿದೆ. ಇದೇ ರೀತಿಯಲ್ಲಿ ಸ್ಥಳೀಯ ವಿಜ್ಞಾನಿಗಳು ನಡೆಸುವ ಸಂಶೋಧನೆಗೆ ಪ್ರೋತ್ಸಾಹ ನೀಡದ ಸರ್ಕಾರ ಅಮೇರಿಕಾದ ವಾಣಿಜ್ಯ ವ್ಯವಹಾರಕ್ಕೆ ಸಹಾಯವಾಗುವಂತೆ ಸಹಿ ಮಾಡಲು ಹೊರಟಿದೆ. ಅಮೇರಿಕಾದ ಸೆನೆಟ್ ಒಳಗೆ ನಡೆದ ಚರ್ಚೆಯಲ್ಲಿ ಅಮೇರಿಕಾಗಾಗುವ ಲಾಭದ ಬಗ್ಗೆ ಚರ್ಚಿಸಲಾಗಿದೆ. ಉದಾ: 123 ಒಪ್ಪಂದದಿಂದ ಅಮೇರಿಕಾ 126 ಯುದ್ಧ ವಿಮಾನಗಳನ್ನು ಭಾರತ ಖರೀದಿಸಬೇಕಾಗಿದೆ. ಹಾಗಾಗಿ ಈ ಒಪ್ಪಂದವು ಒಪ್ಪಂದದೊಳಗಿನ ಒಪ್ಪಂದವಾಗಿದ್ದು ದೇಶದ ಹಿತಾಸಕ್ತಿ ಮತ್ತು ಸಾರ್ವಭೌಮತೆಯನ್ನು ಅಮೇರಿಕಾಕ್ಕೆ ಒತ್ತೆ ಇಡುವಂತದ್ದಾಗಿದೆ. ಆದ್ದರಿಂದ, ಈ ಒಪ್ಪಂದದ ವಿರುದ್ಧ ರಾಷ್ಟವ್ಯಾಪಿ ಚಳುವಳಿ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಈ ವಿಚಾರ ಸಂಕಿರಣದಲ್ಲಿ 300 ಜನ ಭಾಗವಹಿಸಿದ್ದರು. ವಿಷಯ ಮಂಡನೆಯ ನಂತರ ಪ್ರಶ್ನೋತ್ತರದಲ್ಲಿ ಹೆಚ್ಚಿನ ಜನ ಭಾಗವಹಿಸಿದರು.

ಈ ವಿಚಾರ ಸಂಕಿರಣದಲ್ಲಿ ಮೈಸೂರು ವಿ.ವಿ. ಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀರಾಮಪ್ಪ, ರಂಗಕರ್ಮಿ ಸಿ.ಬಸವಲಿಂಗಯ್ಯ, ಎಸ್.ಆರ್.ಸಿ ಯ ವಿಶ್ವನಾಥ್‌ಗುಪ್ತಾ, ಪರಿಸರ ವಿಜ್ಞಾನಿ ಶ್ರೀ.ಜಗನ್ನಾಥ್.ವಿ, ಆರ್.ಐ.ಕಾಲೇಜಿನ ಉಪನ್ಯಾಸಕ ಸತೀಶ್, ಗಣಿತಶಾಸ್ತ್ರದ ಉಪನ್ಯಾಸಕ ಸುಬ್ರಮಣ್ಯ ಸೇರಿದಂತೆ ಎಸ್.ಎಫ್.ಐ, ವಿಮಾ, ಅಂಗನವಾಡಿ, ವಿಕ್ರಾಂತ್, ಗ್ರಾಮಪಂಚಾಯ್ತಿ ಸೇರಿದಂತೆ ಎಲ್ಲಾ ಕಾರ್ಖಾನೆಗಳ ಮುಖಂಡರು, ಕಾರ್ಮಿಕರು ಪಾಲ್ಗೊಂಡಿದ್ದರು.

ಸಿಪಿಐ(ಎಂ) ನ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ.ಲ.ಜಗನ್ನಾಥ್ ಸ್ವಾಗತಿಸಿ, ಸಿಪಿಐ ನ ಕಾರ್ಯದರ್ಶಿಗಳಾದ ಕಾಂ.ಹೆಚ್.ಆರ್.ಶೇಷಾದ್ರಿಯವರು ವಂದಿಸಿದರು.

■ ಎಲ್.ಜಗದೀಶ್,

ಕವನ

ಅಣು ಒಪ್ಪಂದದ ವಿರುದ್ಧ ಜನಾಂದೋಲನದಲ್ಲಿ ಪ್ರಚಾರ ಪಡೆದ ಹಾಡು

ಜಣ ಜಣ ಜಣ ಕಾಂಚಾಣದಲ್ಲಿ

ಜಣ ಜಣ ಜಣ ಜಣ ಕಾಂಚಣದಲ್ಲಿ ।
ಅಮೇರಿಕಾದ ಲಾಂಛಣದಲ್ಲಿ ।
ಅಣು ವಿದ್ಯುತ್ತಿನ ಹೆಸರಿನಲ್ಲಿ । ಅಣು ಒಪ್ಪಂದದ ಬಂಧನದಲ್ಲಿ ।
ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯಾ।
ಎಲ್ಲಾ ಮಾಯಾ ನಾವೂ ನೀವೂ ಮಾಯಾ।

4.5 ಲಕ್ಷ ಕೋಟಿ ಕೊಟ್ಟರೂ। ಅಮೇರಿಕ ತಾಳಕೆ ಕುಣಿಯುತ್ತಿದ್ದರೂ ।
10 ವರುಷ ಕಾದು ಕುಳಿತರೂ । ಅಣು ವಿದ್ಯುತ್ತು ತಯಾರಾದರೂ ।
ಜನಸಾಮಾನ್ಯಗೆ ಎಟುಕದು ರೇಟೂ......
ಕರೆಂಟೇ ಕನ್ನಡಿ ಒಳಗಿನ ಗಂಟೂ।
ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯಾ।
ಎಲ್ಲಾ ಮಾಯಾ ನಾವೂ ನೀವೂ ಮಾಯಾ?

ಕಡಿಮೆ ಖರ್ಚಿನ ಜಲ ವಿದ್ಯುತ್ತು । ಸರಕಾರಕ್ಕೆ ಬೇಡವಾಯಿತು ।
ದುಬಾರಿ ವಿದ್ಯುತ್ ಉತ್ಪಾದನೆಗೆ । ಅಣು ಒಪ್ಪಂದಕೆ ಕದವ ತೆರೆಯಿತು।
ಈ ಒಪ್ಪಂದಕೆ ಒಪ್ಪಿದೆವಾದ್ರೆ......
ದಾರಿಲಿ ಹೋಗೋ ಮಾರಿಯ ಕರೆದರೆ।

। ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯಾ।
। ಎಲ್ಲಾ ಮಾಯಾ ನಾವೂ ನೀವೂ ಮಾಯಾ।

ಗುಟ್ಟಿನ ಈ ಒಳ ಒಪ್ಪಂದದಲಿ । ದೇಶದ ಹಿಡಿತಾ ಶ್ವೇತ ಭವನಕೆ ।
ದೇಶದ ಸೈನ್ಯಾ, ವ್ಯಾಪಾರ ನೀತಿ । ಎಲ್ಲಾ ಜುಟ್ಟೂ ಅಮೇರಿಕ ಕೈಗೆ
ಮನ ಮೋಹಕದ ಚಕ್ಕಂದಕ್ಕೇ......
ದೇಶದ ಮಾನಾ ಮೂರು ಕಾಸಿಗೆ ।

। ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯಾ ।
। ಎಲ್ಲಾ ಮಾಯಾ ನಾವು ನೀವೂ ಮಾಯಾ।

ಕಲ್ಲಿದ್ದಲಿದೆ, ಜಲ ಅನಿಲವಿದೆ ಮನಸ್ಸಿದ್ದಲ್ಲಿ ಮಾರ್ಗವೂ ಇದೆ ।
ಅಣು ವಿದ್ಯುತ್ತಿನ ಅರ್ಧ ಖರ್ಚಲಿ । ಕೊರತೆ ನೀಗಲು ಸಾಧ್ಯವೂ ಇದೆ
ಎಲ್ಲಾ ಬಿಟ್ಟು ಭಂಗಿ ನೆಟ್ಟರೆ.......
ದೇಶದ ಮಾನಾ ಸ್ವಾಭಿಮಾನವೇ

॥ ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯಾ ।
ಎಲ್ಲಾ ಮಾಯಾ ನಾವೂ ನೀವೂ ಮಾಯಾ॥

ಅಣು ಒಪ್ಪಂದದ ದುಷ್ಪರಿಣಾಮಕೆ ಮೊದಲಿನ ಬಲಿಯೇ ದುಡಿಯುವ ಜನತೆ।
ನಿನ್ನೆಗೂ ಇಂದಿಗೂ ಎಂದೆಂದಿಗೂ । ದೇಶ ರಕ್ಷಕರು ದುಡಿಯುವ ಜನರೇ
ಈ ಅನಾಗರೀಕ ಅಣು ಚಕ್ಕಂದವ ।
ತಡೆಯಬೇಕಿದೆ ದುಡಿಯುವ ಜನರೇ
ಇನ್ನೂ ಇನ್ನೂ ಸುಮ್ಮನಿದ್ದರೆ......
ನಾಳೆ ಎಲ್ಲಾ ಮಾಯವಯ್ಯ ॥

॥ ಎಲ್ಲಾ ಮಾಯಾ ನಾಳೆ ಎಲ್ಲಾ ಮಾಯ ।
ಎಲ್ಲಾ ಮಾಯಾ ನಾವೂ ನೀವೂ ಮಾಯ ॥

■ ಸಮುದಾಯ, ಬೆಳ್ತಂಗಡಿ

JANASHAKTHI KANNADA VARA PATRIKE : Printed by G.N.NAGARAJ, No 12. 18th Cross, S.R.Nagar, BANGALORE-560027. Published by: G.N.NAGARAJ, No 12. 18th Cross, S.R.Nagar, BANGALORE-560027, Karnataka on behalf of / owned by COMMUNIST PARTY OF INDIA (MARXIST) and Printed at: Kriya Prakashana, 12. 18th Cross, S.R.Nagar, BANGALORE - 560 027 Karnataka (State) and Published at BANGALORE No 12.18th Cross, S.R.Nagar, BANGALORE-560027 Editor S.Y.GURURSHANTH, No12. 18th Cross, S.R.Nagar, BANGALORE - 560027
Editor: S.Y.GURUSHANTH